

UNIVERSAL
LIBRARY

OU_200457

UNIVERSAL
LIBRARY

ಮನೋರಂಜನ ಪ್ರಕಾಶನ; ೬

ಶ್ರೀಕಾಂತ)

(ತೃತೀಯ ಭಾಗ)

ಮೂಲ ಲೇಖಕರು :

ದಿ. ಶರತ್ ಅದ್ವಿತೀಯ ಪಾಠ್ಯಾಯರು

— — —

ಅನುವಾದಕರು :

ಉ. ಗುರುಸಾಧ ಜೋತಿ

ಫು ಮುದ್ರಣ]

[ಖಂಡಣರೆ ರೂಪಾಯಿ

ಮನೋರಂಜನ ಪ್ರಕಾಶನ ಸಮಿತಿ, ಧಾರವಾಡ.

ಮುದ್ರಕರು :

ಫಾರ್ಕೇರಪ್ಪು ಎಲ್ಲಿಪ್ಪು ಮಿಂದಗುಡ್ಲು,
ರವೀಂದ್ರ ಮುದ್ರಣಾಲಯ,
ಧಾರವಾಡ

(ಈ ಗ್ರಂಥದ ಸನಾರ್ಥಿಕಾರವು ಪ್ರಕಾಶಕರದು)

ಪ್ರಕಾಶಕರು .

ಶ್ರೀ. ಎಚ್. ಬಿ. ಹನ್ನಲಾರೆ,
ಮನೋರಂಜನ ಪ್ರಕಾಶನ ಸಮಿತಿ,
ಧಾರವಾಡ

ಶ್ರೀ ಕಾಂತ

ಆದಿನ ಆಂತಮ ವಿಯೋಗದ ಕಾಲದಲ್ಲಿ ೧೦ಜಾಲಪ್ರಕ್ರಿಯೆ ಕೇಬಲ್ ಯಲ್ಲಿ ಮುಗಿಸಿಬಂದ ಈ ಸಿಭಾರಗ್ಯ ಜೀವನದ ಅಭ್ಯಾಸುವನ್ನು ಪುನರ್ ಪ್ರಾರಂಭಿಸಲು ಅಂತಹೆಕರಣದಿಂದ ಕರಿಯು ಬಂದಿತೆಂದು ನುನ. ಒಗೆಟಂ ದಿಲ್ಲಿ ಆದರೆ ಆ ಕರೆಯು ಬಂದಾಗ ಅಶ್ವಂತ ಅಶ್ವಯರ್ವಾಯಿ ತು ಸಂಪೂರ್ಣ ವಾಯಿತು ಆದಾಗ್ಯಾ ಆ ಕರೆಯು ಮುಂದೆ ಕಲೆಬಾಗಷದ ಗತ್ಯಾ ಶಾಸ್ತ್ರ ಎಂಬುದನ್ನು ನಾನು ಚೆನ್ನಾಗಿ ಆರಿತೆ.

ಆದುದರಿಂದಲೇ ಈ ದಿನ ಪ್ರಾನಃ ನನ್ನ ಈ ಭರಣ ಜೀವನದ ಕೇರಡಿ ಹೊಂದ ಸಂಗತಿಗಳನ್ನು ಅನೇಕ ಸ್ಥಳಗಳಂದು ಸಂಪ್ರಗಣಿತ ಪ್ರಾರಂಭಿಸುತ್ತಿದ್ದು ಮತ್ತೊಂದು ಬಾಂ ಸಂಪ್ರಸ್ತುತಾಗ್ಯಾಗಿ ಪ್ರವೃತ್ತಿಸುತ್ತಿದ್ದು.

ನಾನು ಮನೇಗಿ ಹೀತಿರೂ ಒಂಗ ಹೇತಿ ನನ್ನ ಸುಖದೂಖದಿಂದ ಕೂಡಿದ ಜೀವನವನ್ನು ಯಾರೋ ಕತ್ತೆಡಿಸಿ ರದರಲ್ಲಿ ವರಡು ಭಾಗಕ್ಕನ್ನು ಮಾಡಿದರು ಎಂದು ನನಗೆ ನೆನಹು ಬರುತ್ತಿರುವುದು ನನ್ನ ಈ ಜೀವನದ ದುಃಖದ ಭಾರವು ನನ್ನ ದೊಬ್ಬನದೇ ಅಲ್ಲವೇ ಆಗ ವಿಚಾರಬಂಡಿದ್ದಿಲ್ಲ. ಈ ಜೀವನವು ಯಾರಿಗೆ ಬೇಕಾಗಿದ್ದೇವೇತ್ತಾದರೆ ಭಾರವನ್ನು ಹೊಕ್ಕು ಕೊಂಡು ತಿರುಗಲಿ ಎಂದು ಎನಿಸಿತ್ತು. ನಾನು ದಯದೊಂಬ ಬದುಕಿದ್ದು ರಾಜಲಪ್ರಕ್ರಿಯೆ ಶದ್ವಾಗ್ಯವೆಂದು ಹೇಳಬೇಕು ಆದರೆ ಈಗ ಆಗಸದ ಬಣ್ಣಪು ಬೇರೊಂದು ಬಗೆಯಾಗಿ ಕಾಣತೊಡಗಿತು, ಹನೆಯ ಸ್ವರ್ತವು ಮತ್ತೊಂದು ರೀತಿಯಾಗಿ ಹತ್ತುತ್ತೊಡಗಿತು. ಈಗ ನನಗೆಲ್ಲಿಯೂ ಮನೆಯಿಬ್ಬಿಲ್ಲ, ನನ್ನ ಹು-ಪರರದು ಎಂಬುದೊಂದೂ ಇರಲಿಲ್ಲ. ಒಂದು ಅನಿವಾರ್ಯದೇಹ ಮಾದ ಉಳ್ಳಾಸವು ಒಳಗೂ ಹೊರಗೂ ತುಂಬಿದ್ದಿತು—ರೋಗಷ್ಠೆ ರೋಗದ ಹಳೆದಲ್ಲಿ, ವಿಪತ್ತಿನ ರೂಪದಲ್ಲಿ, ಅಭಾವವು ಅಭಾವದ ರೂಪದಲ್ಲಿ ಮನದೊಳಗೆ ಸ್ಥಳವನ್ನು ಪಡೆಯುವಂತಿರಲಿಲ್ಲ. ಪ್ರಪಂಚದಲ್ಲಿ ಎಲ್ಲಿಗಾದರೂ ಸರಿಯೆ ಹೋಗಲು, ಎಲ್ಲಾದರೂ ಏನನ್ನಾದರೂ ಮಾಡಲು ಆಡಚಣೆ ಅತಂಕ ಸ್ವಲ್ಪಾದರೂ ಇರಲಿಲ್ಲ.

ಇವು ಬಹಳ ಹಿಂದಿನ ಮಾತುಗಳು. ಆ ಅನಂದವು ಈಗಿಲ್ಲ; ಆದ್ದರಿಂದ ಜೀವನೆನದಲ್ಲಿ ಒಂದು ಅಂತರಿಕ ವಿಶ್ವಾಸದ ಸ್ವಾದವು ಒಂದು ದಿನ ವಾದರೂ ದೊರೆಯಿತೆಂಬುದು ನನಗೆ ಸೌಭಾಗ್ಯದ ಮಾತು. ಆದರೆ ಆದನ್ನು ನಾನು ಅಂದೇ ಕಳೆದುಕೊಂಡು ಬಿಟ್ಟೆ ಆದಕ್ಕಾಗಿ ನನಗೆ ಒಂದು ದಿನವೂ ದುಃಖವಾಗಿಲ್ಲ ಆದರೆ ನನಗೆ ಒಂದು ಮಾತು ಬಾರಿ ಬಾರಿ ಮನದಲ್ಲಿ ಏಳುತ್ತಿದೆ—ಯಾವ ಶಕ್ತಿಯೂ ಆ ದಿನ ಹೈದರಾಬಾದಲ್ಲಿ ಜಾಗ್ರತ್ತ ವಾಗಿ ಪ್ರಪಂಚದ ನಿರಾನಂದವನ್ನೆಲ್ಲ ಇಷ್ಟು ಬೇಗ ಹರಣಮಾಡಬಿಟ್ಟೇಕೋ ಅದು ಎಷ್ಟು ವಿರಾಟ್ವಾದ ಶಕ್ತಿಯಿರುವುದು! ಆ ದಿನ ನನ್ನು ತೆಯೆ ಇರುವ ದುರ್ಬಲ ಕರಗಳಿಗೆ ಇಷ್ಟು ದೊಡ್ಡ ಭಾರವನ್ನು ಒಷ್ಟಿಸದೆ ನಾನು ಸಮನ್ವಯ ಬ್ರಹ್ಮಾಂಡದ ಭಾರವನ್ನು ಹೊರುವ ಕೈಗಳಿಗೆ ಆ ದಿನದ ಅಖಿಂಡ ವಿಶ್ವಾಸ ಒಷ್ಟಿಸುವುದನ್ನು ಕೆಲಿತ್ತದ್ದರೆ ಈ ದಿನ ಪುನಃ ನಾನೇಕೆ ಇಷ್ಟು ಚಿಂತಿಸದ ದೇಕಾಗುತ್ತತ್ತು? ಈಗ ಇರಲಿ ಆ ಮಾತು.

ರಾಜಲಪ್ತಿಗೆ ನಾನು ತಲ್ಲಿದ ಬಗ್ಗೆ ಕಾಗದವನ್ನು ಬರೆದಿದ್ದೆ ಆದಕ್ಕೆ ಉತ್ತರವು ಬಹಳ ದಿನಗಳ ನಂತರ ಬಂದಿತು ನನ್ನ ಅಸ್ವಸ್ಥ ಶರೀರದ ಬಗಿಗೆ ದುಃಖವನ್ನು ವ್ಯಕ್ತಗೊಳಿಸುತ್ತ ಗೃಹಸ್ಥಾಗುವುದಕ್ಕೆ ನಾನಾಬಗಿಯ ದೊಡ್ಡದೊಡ್ಡ ಖಪದೀಶಗಳನ್ನು ಕೊಟ್ಟಿದ್ದಳು. ಅಲ್ಲದೆ ತನ್ನ ಚಿಕ್ಕ ಪತ್ರದಲ್ಲಿ ತನಗೆ ಕಾರ್ಯಚಾರ್ಯಲ್ಲದ ಮೂಲಕ ಪತ್ರವನ್ನು ಬರೆಯಲಿಕ್ಕೆ ಬಿಡುವುದೊರೆಯಿದ್ದರೂ ನಾನು ಮಾತ್ರ ಆಗಾಗ್ಗೆ ಆಕೆಗೆ ಪತ್ರವನ್ನು ಬರೆಯಬೇಕು ಮತ್ತು ಆಕಿಯನ್ನು ನನ್ನ ವಳನ್ನಾಗಿಯೇ ತಿಳಿದುಕೊಳ್ಳಬೇಕು ಎಂದು ಬರೆದಿದ್ದು!

ತಥಾಸ್ತು! ಇಷ್ಟು ದಿವಸಗಳ ನಂತರ ಆದೇ ರಾಜಲಪ್ತಿಯ ಪತ್ರ!

ಆಕಾಶ ಕುಸುಮಗಳು ಆಕಾಶದಲ್ಲಿಯೇ ಕಮರಿದ್ದವು. ಒಂದೆರಡು ಉದುರಿಬಿದ್ದ ಪಕಳಗಳನ್ನು ಆರಿಸಿಕೊಂಡು ಅವನ್ನು ಮನೆಗೆ ಒಯ್ಲಲು ನಾನು ಭೂಮಿಗೆ ಬಾಗಲಿಲ್ಲ ನನ್ನ ನಯನಗಳಿಂದ ಒಂದೆರಡು ಹನಿಗಳು ಬಿಡ್ಡಿರಬಹುದು, ಆದರೆ ಅದು ನನಗೆ ನೇನಷಿಲ್ಲ ಆದಾಗ್ಯಾ ನಾನು ಮತ್ತೆ ಸ್ವಸ್ಥವನ್ನು ನೋಡುವಲ್ಲಿ ಕೆಲವು ದಿನಗಳನ್ನು ಕಳೆಯಲಿಲ್ಲವೆಂಬುದು ನೇನ ಹಿಡಿ. ಆದರೂ ಆದೇ ರೀತಿಯಲ್ಲಿ ಇದಾರು ಕಿಂಗಳುಗಳು ಕಳೆದುವು.

ಒಂದು ದಿನ ಬೆಳಗೆ ನಾನು ಹೊರಗಿ ಹೋಗುವ ಸಿದ್ಧಿತೆಯಲ್ಲಿ ಇದೆ. ಅಪ್ಪರಲ್ಲಿ ಒಂದು ಅದ್ಭುತ ಪತ್ರವು ಬಂದಿತು; ಮೇಲೆ ಹೆಣ್ಣು ಮಕ್ಕಳು ವಿಭಾಸ ಹನ್ನು ಬರೆದಂತೆ ಇಡ್ಡಿತು. ಅದನ್ನು ತೆರೆಯುತ್ತಲೇ ಅದರೊಳಗಿಂದ ಒಂದು ಚಿಕ್ಕ ಪತ್ರವು ಕೆಳಗೆ ಬಿಡ್ಡುಬಿಟ್ಟಿತು. ಅದರಲ್ಲಿನ ಅಕ್ಷರಗಳನ್ನೂ ಸಹಿ ಯನ್ನೂ ಕಂಡು ನನ್ನ ಕಣ್ಣಗಳ ಮೇಲೆ ನನ್ನ ವಿಶ್ವಾಸವುಂಟಾಗಲಿಲ್ಲ. ಹತ್ತು ವರ್ಷಗಳ ಹಿಂದೆ ತೀರಿಹೋದ ನನ್ನ ತಾಯಿಯ ಶ್ರೀಹಸ್ತದ ಸಹಿ ಇಡ್ಡಿತು! ಹೆಸರು ಆಕೆಯದೇ, ಸಹಿಯೂ ಆಕೆಯದೇ! ಅದನ್ನು ಓದಿನೋಡಿದೆ. ನನ್ನ ತಾಯಿ ತನ್ನ ‘ಗಂಗಾಜಲ*’ ಎಂದು ಹೆಸರಿಟ್ಟೆ ತನ್ನ ಸವಿಗೆ ಸಾಧ್ಯ ವಿದ್ವಾನ್ ಅಭಯ ವಚನವನ್ನು ಕೊಟ್ಟಿದ್ದಳು ಹೆದಿಮೂರು ಹದಿನಾಲ್ಕು ವರ್ಷಗಳ್ಹಿಂದೆ ಈ ‘ಗಂಗಾಜಲ’ ಎಂಬಾಕೆಗೆ ಬಹಳ ವರ್ಯಸ್ಸು ಆದ ಮೇಲೆ ಒಂದು ಕನ್ಯಾರತ್ನವು ಹುಟ್ಟಿತು. ಆಗ ಆಕೆಯು ತನ್ನ ಭಾವೀ ಜೀವನವು ದುಃಖವಾಗುವುದೆಂದು ಎಣಿಸಿಯೋ ಏನೋ ದೈನಂದಿನ ನನ್ನ ತಾಯಿಗೆ ಒಂದು ಕಾಗದವನ್ನು ಬರೆದಿರಬಹುದು ಅದಕ್ಕೆ ಉತ್ತರ ವಾಗಿ ನನ್ನ ಸ್ವರ್ಗವಾಸಿನೀ ತಾಯಿಯು ಗಂಗಾಜಲಳ ಮಗಳ ಮದುವೆಯ ಸಂಪೂರ್ಣ ಹೊಣಿಯನ್ನು ಹೊರುವೆನೇಂದು ಬರೆದಿದ್ದು. ಆ ಕಾಗದವೇ ಇದು, ಬೆಲೆಯುಕ್ಕ ಸ್ವರ್ವಾಣ ಪತ್ರ. ಆಗಿನ ಗಂಗಾಜಲಳ ದುಃಖಿತಿಯ ಕರುಣಕತೆಯನ್ನು ಓದಿ ತಾಯಿಯ ಅಂತಕರಣವು ಕರಿಗಿರಬಹುದು. ಅದ ಕ್ಷೋಣಿಸುರ ನನ್ನ ತಾಯಿಯು ಎಲ್ಲಾದರೂ ಕನ್ಯಾರತ್ನಕ್ಕೆ ಯೋಗ್ಯ ವರನು ದೇರೆಯದ್ದರೆ ತನ್ನ ಮಗನಂತೆ ಇದ್ದೇ ಇರುವನು ಎಂದು ಬರೆದಿದ್ದು. ಸರಿ! ಪ್ರಪಂಚದಲ್ಲಿ ಎಲ್ಲಾದರೂ ಸುಪಾತ್ರ ಸಿಗದಿದ್ದರೆ ನಾನು ಇರುವೇ ಇಡಿ ಕಾಗದವನ್ನು ನಾನು ಮೊದಲಿನಿಂದ ಕೊನೆಯ ವರಿಗೆ ಎರಡು ಬಾರಿ ಓದಿದೆ. ಅದು ವಕೀಲರ ಕಾರಕಾನರು ಬರಿದ ರೀತಿಯಲ್ಲಿದ್ದಿತು. ನನ್ನ ತಾಯಿಯು ವಕೀಲಾಗಬೇಕಿತ್ತು, ಏಕೆಂದರೆ ಮಾಡಬೇಕಾದ ಕಲ್ಪನೆ ಗಳಿಳ್ಳವನ್ನು ಮಾಡಿ ತನ್ನನ್ನೂ ವಂತೀಯರನ್ನು ಕಟ್ಟಿ, ಹೋಗಿರುವಳು. ಆ ಪತ್ರದಲ್ಲಿ— ಆ ಪ್ರಮಾಣ ಪತ್ರದಲ್ಲಿ-ಸ್ವಲ್ಪವೂ ತುಟಿಯಿಲ್ಲ, ಉಳಿದು ಕೊಳ್ಳಲು ಬರುವಂತೆ ಇನಿತು ಮಾರ್ಗವೂ ಬಿಡಲ್ಪಟ್ಟಿಲ್ಲ

*. ಬಂಗಾಲದಲ್ಲಿ ಹೆಣ್ಣು ಮಕ್ಕಳು ತಮ್ಮ ಸ್ತ್ರೀತಿಯ ಸವಿಗೆ, ‘ಗಂಗಾಜಲ’ ಎಂದು ಹೆಸರು ಇಡುವರು ಮತ್ತು ಅದೇ ಸ್ತ್ರೀತಿಯ ಹೆಸರಿನಿಂದ ಆವರಣ್ಣ ಕೂಗುವರು.

ಅದು ಏನೇ ಇರಲಿ, ಈ ಕಾಗದದ ಮೇಲೆಯೇ ಅವಲಂಬಿಸಿಕೊಂಡು ಗಂಗಾಜಲಳು ಹೆದವೂರು ಹೆದನಾಲ್ಪು ವರ್ಷಗಳಿಂದ ಕುಳಿತುಕೊಂಡಿರುವ ಶಿಂದು ನನಗೆನಿಸಲಿಲ್ಲ ಆದರೆ, ಮರು ಹೈಣವೇ ಬಹಳ ಪ್ರಯತ್ನಮಾಡಿ ದಾಗ್ನ್ಯ ಯೋಗ್ಯ ವರನು ದೊರೆಯದ್ದುದರಿಂದಲೂ ರೂಪಾಯಿಗಳು ಸಿಗದ್ದಿರಿಂದಲೂ ತನ್ನ ಮಗಳ ಮೈಯ ಬೆಳನಣಿಗೆಯನ್ನು ಕಂಡು ಎಡೆಯ ಸೈತ್ಯರವು ತಲೆಗೆ ಏರತೊಡಗಿದ್ದರಿಂದಲೂ ಆಕೆಯು ಈ ದುಭಾಗ್ಯ ಸುಪಾಶ್ರನ ಮೇಲೆ ತನ್ನ ಬ್ರಹ್ಮಾಸ್ತವನ್ನು ಬಿಟ್ಟಿರಬಹುದೆಂದು ನನಗೆನಿಸಿತು.

ತಾಯಿಯು ಈ ದಿನ ಜೀವಿಸಿದ್ದರೆ ಈ ಕಾಗದಕ್ಕಾಗಿ ನಾನು ಆಕೆಯ ತಲೆಯನ್ನೇ ತಿಂದು ಬಿಡುತ್ತಿದ್ದೆ ಆದರೆ ಈ ದಿನ— ಆಕೆ ನಗುತ್ತ ಕುಳಿರುವಲ್ಲಿಗೆ ಹಾರಿ ಆಕೆಯ ಪಾದಗಳಿಗೆ ನನ್ನ ಹಣೆಯನ್ನು ಗಟ್ಟಿಸಿಕೊಂಡು ನನ್ನ ಹೃದಯಜ್ಞಾಲೆಯನ್ನು ತಣ್ಣಿಗೆ ಮಾಡಿಕೊಳ್ಳಬೇಕೆಂದರೆ, ಆ ಮಾರ್ಗವು ನನಗಾಗಿ ಈ ದಿನ ಮುಚ್ಚಿಹೊಗೀರುವುದು

ಆದುದರಿಂದ ನಾನು ತಾಯಿಗೇನನ್ನೂ ಮಾಡದಾದೆ ಇನ್ನು ಗಂಗಾಜಲಳಿಗಾದರೂ ಏನಾದರೀಂದನ್ನು ಮಾಡಲು ಸಮರ್ಥನಿರುವನೇನೆ ಇಲ್ಲವೇ ಎಂಬುದನ್ನು ಪರಿಕ್ಷೇಸುವುದಕ್ಕಾಗಿ ಸೈತ್ಯಸ್ನಿಗೆ ಹೊಂದಿ ರಾತ್ರಿಯಲ್ಲಿ ಹೊರಟುಬಿಟ್ಟೆ ಇಡಿ ರಾತ್ರಿಯನ್ನು ರೈಲುಗಾಡಿಯಲ್ಲಿ ಕಳೆಪು ಮರುದಿನ ಆಕೆಯ ಉಂರನ್ನು ತಲ್ಲಿ ಆಕೆಯ ಮನೆಯನ್ನು ಮಾಟ್ಟಿದಾಗ ಇಳಹೊತ್ತುಗಿದ್ದಿತು ಗಂಗಾಜಲಳಮೃತಿಗೆ ವೊದಲು ನನ್ನ ಗುರುತು ಸಿಕ್ಕಲಿಲ್ಲ ನಂತರ ಪರಿಂಜಯವನ್ನು ಮಾಡಿಕೊಂಡು ಬಳಿಕ ತಾಯಿಯು ತೀರಿಕೊಂಡಾಗ ಆತ್ಮೀಯರು ಆಳುವಂತೆ ಹೆದವೂರು ವರುಷಗಳ ನಂತರ ಸಹ ಗಂಗಾಜಲಮೃತು ಅತ್ಯುಬಿಟ್ಟುಳು.

ಲೋಕದ ದೃಷ್ಟಿಯಿಂದ ಮತ್ತು ಧರ್ಮದ ದೃಷ್ಟಿಯಿಂದ ಈಗ ನಾನು ನಿನ್ನ ತಾಯಿಯಂತೆ ಇರುವೆ ಎಂದು ಆಕೆಯು ನನ್ನ ಹೊಣೆಯ ಪ್ರಧಮ ಸೋಷಾನದಿಂದ ವೊದಲುಗೊಂಡು ನನ್ನ ಸಾಂಸಾರಿಕ ಪರಿಸ್ಥಿತಿಯನ್ನು ಕುರಿತು ಸೂಕ್ಷ್ಮ ವಿಮರ್ಶೆಯನ್ನು ಮಾಡತೊಡಗಿದಳು— ತಂದೆಯವರು ಏನನ್ನು ಮತ್ತು ಎಷ್ಟು ಬಿಟ್ಟು ಹೊಗಿದ್ದಾರೆ, ತಾಯಿಯ ಆಭರಣಗಳು ಯಾವುಯಾವುವುಂಟು, ಅವು ಯಾರ ಬಳಿಯಲ್ಲಾಂಟು, ನಾನು ನೌಕರಿಯ ನ್ನೇಕೆ ಮಾಡುವುದಿಲ್ಲ, ಒಂದು ವೇళೆ ಮಾಡಿದರೆ ತಿಂಗಳೊಂದಕ್ಕೆ ಸುಮಾರು

ನನಗಿನ್ನ ಸಂಭಳ ದೊರಕೇತು ಇತ್ಯಾದಿ ಇತ್ಯಾದಿ. ಅದರೆ ಆಕೆಯ ಮುಖ ವನ್ನ ನೋಡಲಾಗಿ ಈ ವಿವರೀಯ ಫಲವು ಅನ್ನು ಸಂತೋಷಜನಕವಾಗಿ ಆಕೆಗೆ ದೊರೆಯಲ್ಲಿ ಎಂಬುದು ತಿಳಿದು ಬಂದಿತು. ಆಕೆಯಿಂದಳು— ಆಕೆಯ ಒಬ್ಬ ನೇರಿಟಿರು ಒಮಾರ್ಕ ನೋಕರಿ ಮಾಡಲು ಹೋಗಿದ್ದರು. ಈಗ ನೋಕರಿಯಿಂದ ಬಹಳ ದೊಡ್ಡ ಶ್ರೀಮಂತರಾಗಿರುವರು ಅಲ್ಲಿ ಬೀದಿ ಬೀದಿ ಗಳಲ್ಲಿ ರೂಪಾಯಿಗಳು ಸೂರೆಯಾಗಿರುವವು, ಅವನ್ನು ಆರಿಸಿಕೊಳ್ಳುವುದಕ್ಕೇ ವೇಳಿ ಬೇಕು। ಅಲ್ಲಿಗೆ ಹೋಗಿ ಹಡಗದಿಂದ ಇಂದ್ಯತ್ವಲೇ ಸಾಹೇ ಬರು ಬಂಗಾಲಿಗಳನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೋಗುವರು. ಮತ್ತು ನೋಕರಿಯನ್ನು ಕೊಡುವರು. ಇದೇ ರೀತಿಯ ಬಹಳ ಮಾತುಗಳನ್ನು ಹೇಳಿದಳು ಗಂಗಾಜಲವ್ಯಾಪ್ತಿ. ಆದರೆ ಈ ಬಗೆಯ ಕಲ್ಪನೆ ಕೇವಲ ಆಕೆಗೆ ಮಾತ್ರವೇ ಇರಲ್ಲಿ, ಇನ್ನೂ ಅನೇಕ ಜನ ಬಂಗಾಲಿಗಳಿಗೆ ಇದಿತು. ಅದು ದರಿಂದ ಅವರು ಉನ್ನತ್ಯರಂಗ ಸಿಸ್ತಾಹಾಯ ಅವಷ್ಟೇಯಲ್ಲಿ ಅಲ್ಲಿಗೆ ಓಡಿ ಬಂದಿದ್ದರು ಆವರನ್ನು ಆ ಬೀಳುಗುದುರೆಯ ನೋಹದಿಂದ ಮುಕ್ತ ಮಾಡ ಬೇಕಾದರೆ ಬಹಳ ಕಷ್ಟವನ್ನು ನಾವು ಅನುಭವಿಸಬೇಕಾಯಿತು— ಈಗ ಇದಿಲ್ಲಿ ಗಂಗಾಜಲವ್ಯಾಪ್ತಿ ಮಾಡಿದ ಒಮಾರ್ಕ ವರ್ಣನೆಯು ನನಗಿ ಬಾಣ ದಂತಿ ನಟಿತು. ಶ್ರೀಮಂತನಾಗಬೇಕೆಂಬ ಆಸೆಯಿಂದಳ್ಲಿ— ಇಷ್ಟ ದಿನ ನನ್ನಲ್ಲಿ ಮಲ್ಲಿಕೋಡಿದ್ದ ಅಲೆದಾಟದ ಹುಚ್ಚು ಎಚ್ಚತ್ತು ಕುಣಿಯತ್ತೊಡಗಿತು: ಕೇವಲ ದೂರದಿಂದಲೇ ಸನ್ಯಾದ್ರದ ಅನಂತ ಜಲರಾಶಿಯನ್ನು ನೋಡಿ ನಾನು ಮಂಗಳನಾಗುತ್ತಿದ್ದೆ, ಆದನ್ನು ಈಗ ನಾನು ದಾಟಿ ಹೋಗಬೇಕೆಂಬ ಬಯಕೆಯು ನನ್ನಲ್ಲಿಂಟಾಗಿ ನನ್ನನ್ನು ಒದ್ದುಡಿಸಬೇಕಿದೆಗಿತು. ಆಗ ಹೇಗಾದರೂ ಮಾಡಿ ಈ ಮಂದವೆಯ ಪರಲು ಹರಿದುಕೊಂಡು ಅಲ್ಲಿಗೆ ಹೋಗಲೇ ಬೇಕೆಂಬ ಇಚ್ಛೆಯು ಪ್ರಬಲವಾಯಿತು.

ಮನುಷ್ಯನು ಮನುಷ್ಯನೇಡನ್ನೇ ಹೇಳಬೇಕಾದುದನ್ನೇ ಲಿಗಂಗಾಜಲಮ್ಮ ಹೇಳಿಯೇ ಬಿಟ್ಟಿಳು, ಆಗ್ರಹ ಮಾಡಿದಳು ಆಕೆಯಿಂದ ಬಿಡುಗಡೆ ಹೊಂದು ವದೇ ಕಷ್ಟವಾಯಿತು ಆದಾಗ್ಯಾ, ನನ್ನ ಮಂಗಳಿಗೆ ಯೋಗ್ಯ ವರನನ್ನು ತಾನು ಹುಡುಕುವೆನೆನೆಂದು ಹೇಳಿ, ನನ್ನನ್ನು ಬಂದರಿಂದ ಮುಕ್ತ ಮಾಡಿದಳು. ನನಗಿ ಬಹಳ ಸಂತೋಷವಾಯಿತು ಆದರೆ ರಾತ್ರಿಯಲ್ಲಿ ಆಕೆಯು ಮುಖ ವನ್ನು ಕೆಳಗೇ ಮಾಡಿಕೊಂಡು ಶಾಟಕ್ಕೆ ಕುಳಿತುದನ್ನು ಕಂಡು ಮತ್ತೆ

ನಾನು ಉದ್ದಿಗ್ನಿಸಾದೆ, ತನ್ನ ಕೈಯಿಂದ ನನ್ನನ್ನ ಪಾರುಮಾಡಿಗೊಳಬಾ ರದೆಂಬ ಇಚ್ಛೆ ಅಕೆಯಲ್ಲಿದೆಯೆಂದು ನನಗಿನಿಸಿತು. ಅಕೆಯು ಅನೇಕ ಪ್ರಮಾಣಗಳನ್ನು ಕೊಟ್ಟು, ಅನೇಕ ಜನರ ಹೇಸರನ್ನು ತೆಗೆದುಕೊಂಡು, ಅನೇಕ ಪ್ರಮಾಣಗಳನ್ನು ಕೊಡುತ್ತ ತನ್ನ ಹುದುಗೆಯನ್ನು ಮದುಯಾದವರ ಭಾಗ್ಯ ತೆರೆಯುವುದು ಎಂಬಾಶಯದ ಮಾತುಗಳನ್ನು ಹೇಳಿದಳು. ಹೆಂಡತಿಯ ಸೌಭಾಗ್ಯದ ಫಲದಿಂದ ಚಿನ್ನದ ಕಣಿಯ ಮೇಲೆ ಕುಳತ ಎನ್ನೋ ಮೂರ್ಖ ಮಹಾನುಭಾವರ ಕಡೆಯನ್ನು ವಿವರಿಸಿದಳು.

ಇದಕ್ಕೆ ಉತ್ತರವಾಗಿ ನಾನು ವಿನಯಪೂರ್ವಕ ಹೇಳಿದೆ— ನನಗಿ ದುಡ್ಡಿನ ಕಡೆಗೆ ಆಸಕ್ತಿಯೇನೂ ಇದೆ, ಅದರೆ ಇನ್ನತ್ತಾಲ್ಲೂ ಲ್ಯಾ ಗಂಟೀಗಳ ವರೆಗೆ ಆ ರೂಪಾಯಿಗಳ ರಾತ್ರಿಯ ಮೇಲೆಯೇ ಕುಳತುಕೊಂಡಿರಬೇಕೆಂಬ ವಿವರು ನನಗೆ ಸೇರುವುದಿಲ್ಲ; ಮೇಲಾಗಿ ಇದಕ್ಕೋಣ್ಣರ ಹೆಂಡತಿಯ ಸೌಭಾಗ್ಯವನ್ನು ಕಾಣುವ ಇಚ್ಛೆಯೂ ಕುತುಹಲವೂ ನನಗಿಲ್ಲ. ನನ್ನೀ ಮಾತುಗಳ ಪರಿ ಕಾಮವು ಆಕೆಯ ಮೇಲೆ ಆಗಲಿಲ್ಲ ಆಕೆಯನ್ನು ಮಾತಿನಲ್ಲಿ ಸೋಲಿಸುವುದು ನನ್ನಿಂದಾಗಲಿಲ್ಲ ಯಾವ ಹೆಂಗಸು ಹದಿಮೂರು ವರ್ಷಗಳಿಂದ ತನ್ನ ಬಳಿಯಲ್ಲಿ ಒಂದು ದಸ್ತಾವೀಜನ್ನು ಇಟ್ಟಿಕೊಂಡು ಇಪ್ಪು ದೀಪ್ರೇ ಅವಧಿಯ ನಂತರ ಆದನ್ನು ನಮ್ಮ ಮುಂದೆ ಇಟ್ಟಿಕೊ ಆಕೆಯನ್ನು ಸಹಜವಾಗಿ ಸೋಲಿಸುವುದು ಆಗದ ಮಾತು ಆಕೆಯು ಬಾರಿ ಬಾರಿ ತನ್ನ ಮಗಳನ್ನು ಮಾತ್ರ ಮಣಿದ ರೂಪದಲ್ಲಾದರೂ ಗ್ರಹಿಸಬೇಕು ಮತ್ತು ಸಮರ್ಥವಾಗಿ ದೃಢರೂ ಮಾತ್ರ ಮಣಿವನ್ನು ತೀರಿಸಲಾರದ ಮಕ್ಕಳು—ಇತ್ಯಾದಿ ಮಾತುಗಳನ್ನು ಹೇಳಿತೊಡಗಿದಳು.

ಆಗ ನನಗೆ ಬಹಳ ಸಂದೇಹಕ ಬರತೊಡಗಿತು, ನನ್ನನ್ನ ಈ ಹೆಣ್ಣು ಮಗಳು ಬಿಡುವ ಹಾಗೆ ಕಾಣುವುದಿಲ್ಲ ಎಂದು ತೋರತೊಡಗಿತು ಆಗ ಮಾತು ಮಾತಿನಲ್ಲಿ ಈ ಉರಳಿ ಒಬ್ಬ ಯೋಗ್ಯ ವರನಿರುವ, ಐದು ನೂರು ರೂಪಾಯಿ ವರದಸ್ತಿಯನ್ನು ಕೊಡದ ಹೊರತು ಅವನು ಸಿಗುವ ಸಂಭವ ವಿಲ್ಲ ಎಂಬುದು ತಿಳಿದು ಬಂದಿತು ಆಗ ಸ್ತ್ರೀಣ ಆಶಾ ಕಿರಣವ್ಯಾಂದು ಕಾಣಿಸಿತು ಒಂದು ತಿಂಗಳಲ್ಲಿ ಹೇಗಾದರೂ ಮಾಡಿ ರೂಪಾಯಿಗಳ ವ್ಯವಸ್ಥೆ ಮಾಡುವೇನೆಂದು ಹೇಳಿ ಮರುದಿನ ಮುಂಜಾನೆ ನಾನು ಹೊರಟುಬಿಟ್ಟು.

ಆದರೆ ಈ ರೂಪಾಯಿಗಳನ್ನು ಹೇಗೆ ಕೂಡಿಸಬೇಕೆಂಬುದು ನನಗೆ ತೋಚೆ ದಾಯಿತ್ವ.

ನನ್ನ ಮೇಲಿ ಹೇರಿದ ಈ ಹೊಣಿಗೆ ನಾನು ನಿಜವಾಗಿಯೂ ಹೊಣಿಗಾರನಿರುವುದಿಲ್ಲ ಎಂದು ಮನಕ್ಕೆ ತಿಳಿಸಿಕೊಳ್ಳಲಿಡಿದೆ, ಅದಾಗ್ಯಾ ತಾಯಿಯ ಈ ಪ್ರತಿಜ್ಞೆ ಪಾಶದಿಂದ ಮುಕ್ತಿಯನ್ನು ಪಡೆಯಬೇಕೆಂಬ ವಿಚಾರವು ಇನಿತೂ ನನ್ನ ಮನದಲ್ಲಿ ಬರಲಿಲ್ಲ.

ಒಂದು ಉಪಾಯವಿತ್ತು—ಈ ವಿಷಯವನ್ನು ಪ್ರಾರಿಗೆ ಹೇಳುವುದು. ಇದರ ಬಗ್ಗೆಯೂ ನಾನು ಯೋಚನೆ ಮಾಡಿದೆ. ಈ ವಿಷಯವನ್ನು ಪ್ರಾರಿಗೆ ಹೇಳುವುದು ಉಚಿತವೇ? ಎಂಬುದನ್ನು ಕುರತು ವಿಚಾರ ಮಾಡಿಯಿ ಮಾಡಿದೆನು. ಒಂದೂ ನಿಥಾರಕ್ಕೆ ಬರಲಿಲ್ಲ ಮೇಲಾಗಿ ಇತ್ತು 'ಬಹುಳ ದಿನ ಗಳಿಂದ ಆಕೆಯ ಸುದ್ದಿಯೆ ಬರಲಿಲ್ಲ ನಾನು ಉರಿಗೆ ಬಂದು ಮುಟ್ಟಿದ ಬಗ್ಗೆ ಒಂದೇ ಕಾಗದನ್ನು ಬರಿದಿದ್ದೆ, ಅದಕ್ಕೆ ಉತ್ತರವಾಗಿ ಆಕೆಯಿಂದಲೂ ಒಂದೇ ಕಾಗದವು ಬಂದಿತ್ತು ವಕ್ತಮುಖೀನ ಇರ್ವರಲ್ಲಿ ಮಿಲನದ ಒಂದು ಸೂತ್ರ ವಿರುಫುದೆಂಬ ಮಾತನ್ನು ಬಹುಶಃ ಆಕೆಯು ಒಪ್ಪುತ್ತಿರಲಿಕ್ಕುಳ್ಳ. ಅದಾಗ್ಯಾ ನಾನು ಒಂದು ದಿನ ಬೇರೊಬ್ಬರ ಹುಡುಗಿಯ ಸಲುವಾಗಿ ಭಿಕ್ಷೆಯನ್ನು ಬೇಡಲು ವಾಟಣಾಕ್ಕೆ ಹೋಡಿ; ಇದು ನಿಜವಾಗಿಯೂ ನನ್ನ ದೃಷ್ಟಿಯಿಂದ ಅಶ್ವಯರ್ಥಕರವಾದುದು.

ಮನೆಯಲ್ಲ ಹೊಕ್ಕೆಕೂಡಲೆ ಒಳಂಗಳದಲ್ಲಿ ಕುಳತುಕೊಳ್ಳುವ ಕೋಣಿಯ ಬಳಿ ಇರ್ವರು ತಮ್ಮ ವಿಶಿಷ್ಟ ಸ್ತೋಷಾಕಾಶನ್ನು ಹಾಕಿಕೊಂಡು ಕುಳತಿರುವುದನ್ನು ಕಂಡೆ. ಒಮ್ಮುಂದೊಮ್ಮುಗೆ ಒರ್ವ ಅಪರಂಚಿತ ಮನುಷ್ಯನು ಹೀಗೆ ಅಂಗಳದಲ್ಲಿ ಬಂದುದನ್ನು ಕಂಡು ಆವರು ಒಂದು ವಿಚಿತ್ರನೋಟಿಂದಿದ ನನ್ನ ಕಡೆಗೆ ನೇಡುತ್ತಿರುವುದರು. ಆಗ ನನಗೂ ಒಳಕ್ಕೆ ಹೋಗುವ ಸಾಹಸವಾಗಲಿಲ್ಲ ಪಾರ್ಯಿಯ ಆ ಮುದಿ ಆಳುಮಗನನ್ನು ಬಿಟ್ಟು ಈ ಇಬ್ಬರು ಆಳುಮಕ್ಕೆಳ ಅಗತ್ಯವೇನು ಪ್ರಾರಿಗೆ? ಎಂಬುದನ್ನು ನಾನು ಅರಿಯಿದೆ. ಈ ಆಳುಮಕ್ಕೆಳನ್ನು ಬಿನ್ನೆ ವಿಸಿ ನಾನು ಒಳಗೆ ಹೋಗಬೇಕೊ, ಇವರ ಕಡೆಗೆ ಗಮನವೀಯದಲೆ ಒಳಗೆ ಹೋಗಿಬಿಡಬೇಕೋ ಎಂಬುದನ್ನು ನಿರ್ಧರಿಸಿದಾಗಿದೆ ಇಷ್ಟರಲ್ಲಿ ರತನ ಸ್ವಲ್ಪ ಸೆಡುವಿನಿಂದ ಕೆಳಗಿಳಿದು ಬರುತ್ತಿದ್ದು. ಅವನು

ಅಕ್ಷಸ್ಯಾತ್ ನನ್ನನ್ನ ಕಂಡು ಅವಾಕ್ಯಾದ; ಬಳಿಕ ತಲೆಬಾಗಿ ನಮಸ್ಕರಿ
“ತಾವು ಯಾವಾಗ ಬಂದಿರಿ? ಇಲ್ಲಿ ಹೀಗೇಕೆ ನಿಂತಿರುವಿರಿ?” ಎಂದ.

“ಇನ್ನೂ ಇದೇ ಈಗ. ಎಲ್ಲವೂ ಕುಶಲವೆ?”

ದತನ ತಲೆಯಲ್ಲಾಡಿಸುತ್ತ “ಎಲ್ಲವೂ ಕುಶಲ ಮೇಲಕ್ಕೆ ನಡೆಯಿರ
ಬಾಬು—ನಾನು ಬರಫ ತೀಗಿದುಕೊಂಡು ಈಗ ಬರುವೆ” ಎಂದು ಹೊರಟಿ.

“ನಿಮ್ಮ ಯಜಮಾನಿ ಮೇಲಿರುವಳೇನು?”

“ಹೊಂ” ಎಂದು ಅವನು ಲಗುಬಗೆಯಿಂದ ಹೊರಟುಹೊಡ.

ನೇರಿಲೆ ಹೊಡ ಕೊಡಲೆ ಸಿಕ್ಕುವ ಕೋಣೆ ಕುಳತುಕೊಳ್ಳುವ ಕೋಣೆ
ಭಳಗಿಂದ ಉಷ್ಣ ಶ್ವರದ ನಗುವಿನ ದ್ವಿ ವತ್ತಾ ಬಹು ಜನರ ಮಾತನ ದಃ
ಗಳು ಕೇಳಿ ಬಂದವು. ನಾನು ಸ್ವಲ್ಪ ಉಷ್ಣರಿಗೊಂಡೆ ಮರುಕ್ಕಣ ಇನ್ನೀ ಮು
ಅಷ್ಟು ರಿಯು ಕೇಳಿಯೆ ಬಾಗಿಲ ಬಳಿಗೆ ಹೊದಾಗ ಆಯಿತು. ಮೊದಲೆ
ಬಂದ ನಾಶಿಂಥಿಗೆ ಬಂದಾಗ ಈ ಕೇಳಿಯೆ ಖಪರೋಗವಾಗುತ್ತಿಲ್ಲವೆಂದ.
ಕರಿತಿದ್ದೆ ಇರೇ ಕೇಳಿಯೆ, ನೇಇಜು, ಕುಚಿ, ತರತರದ ಸಾಮಾನ:
ಗಳು ರಾತ್ರಿ ತೀಯಾಗಿ ಬಿಸ್ತಿದ್ದವು. ಈ ಕೇಳಿಗೆ ಆಗ ಯಾರೂ ಬರಿ
ತ್ತಿರಲಿಲ್ಲ ಈ ದಿನ ಕೊಣೆಯು ತುಂಬ ಹಾಸುಗಿಗಳವೆ ಕಾರ್ಯಾಟಿ:
ತಾಸಿದೆ, ಮ್ಯಾಲಿ ಚಿಳಿಯ, ಬಟ್ಟೆ ಲಕಲಕ ಕೊಳಿಯುತ್ತಿದೆ, ದಿಂಬಿಗಳು
ಸಂದರ್ಭಾಗಿ ಇಟ್ಟಿದೆ, ಅವುಗಳಿಗೆ ಅತಕೊಂಡು ಕೆಲವರು ಸಭ್ಯರು ರೂಪರೇ
ಕುಳಿತಿರುವರು. ಅವರಲ್ಲಿರೂ ನನ್ನನ್ನ ಅಷ್ಟು ರಿಯಿಂದ ನೋಡುತ್ತಿರುವರು.
ಅವರೆ ಹೋಣ ಈ ಬಂಗಾಲಿ ಜನರಂತೆ ಇದ್ದರೂ ತಲೆಯ ಮೇಲಿನ ಟೊಪ್ಪಿ
ಗೆಯು ಅವರು ಬಿಹಾರಿಗಳಿಂದು ಹೇಳುತ್ತಿದ್ದಿರುತ್ತಾರೆ ತಬಲಗಳ ಬಳಿಯಲ್ಲಿ
ಒಬ್ಬ ಹಿಂಡುಸ್ತಾನಿ ತಬಲಜಿ ಇದ್ದು, ಅವನ ಹತ್ತಿರವೇ ಪ್ರಯಾರಿ ಬಾಯಿಯಾಗಿ
ಇದ್ದಾಗಿ ಒಂದು ಕಡೆಗೆ ಚಿಕ್ಕ ಹಾದ್ಯೋನಿಯಂ ಇದ್ದಿರುತ್ತಾರೆ. ಪ್ರಯಾರಿಯ
ದೇಹದ ಮೇಲೆ ಸಂಗೀತ ಕಚೇರಿಯ ಉದುಪು ಇಲ್ಲಿದ್ದರೂ ಸಾಕಷ್ಟು
ಶ್ರಂಗಾರದ ವಷ್ಟುಗಳು ಆಕೆಯು ಮೈಮೇಲೆ ಇದ್ದವು. ಸಂಗೀತ ಕಚೇರಿಯು
ನಡೆದಿರೆ, ನಡೆವೆ ವಿಶ್ವಾಸಿಯು ಕೊಡಲ್ಪಟ್ಟಿದೆ ಎಂಬುದನ್ನು ಅರಿತಿ.

ನನ್ನನ್ನ ನೋಡುತ್ತಿರೆ ಪ್ರಯಾರಿಯ ಮುಖದ ಮೇಲಿನ ಕಾಂತಿಯು
ಎಲ್ಲಿಗೂ ಹೋಗಬಿಟ್ಟಿತು. ಬಳಿಕ ಆಕೆಯು ಪ್ರಯ್ಯತ್ನ ಪೂರ್ವಕವಾಗಿ ನಕ್ಕು
“ಇದೇನು, ತ್ರೇಕಾಂತ ಬಾಬುಗಳು! ಯಾವಾಗ ಬಂದಿರಿ?” ಎಂದ್ದಳು.

” ಈ ದಿನವೇ..”

“ ಈ ದಿನವೇ? ಯಾವಾಗ? ಎಲ್ಲಿ ಇಳಿದುಕೊಂಡಿರುವಿರಿ?”

ಕ್ರಾಣವಾತ್ರ ನನಗೆ ಒಂದೂ ತಳಿಯಾಯಿತು, ಇಲ್ಲಿದಿದ್ದರೆ ಉತ್ತರ ವೀಯಲು ತಡವಾಗುತ್ತಿರಲಿಲ್ಲ ನನ್ನನ್ನು ಸಂಚಾರಿಸಿಕೊಳ್ಳಲು ಬಹಳ ವೇళೆ ತಗಲಲಿಲ್ಲ. ನಾನೆಂದೆ:

“ ಇಲ್ಲಿಯವರನ್ನೆಲ್ಲ ಸೀನು ಗುರುತಿಸಲಾರೆ, ಹೇಸರು ಕೇಳಿಯೂ ಗುರುತಿಸಲಾರೆ ”

ಈಗ ಇಲ್ಲಿ ಹೆಚ್ಚು ದೇಹದಿಂದ ಕುಳಿತುವರು ಈ ಸಂಗೀತ ಯಜ್ಞದ ಯಜಮಾನರು ಅವರೆಂದರೆ “ಬಸ್ತಿರಿ, ಕುಳಿತುಕೆನಿಲ್ಲುರಿ” ಬಳಿಕ ಅವರು ತವ್ರಿ ತುಟಿಗಳನ್ನು ಕಚ್ಚಿಕೊಂಡರು ಅವರು ತನ್ನ ಭಾವ-ಭಂಗಳಿಂದ ನಮ್ಮಿಬ್ಬರ ಸಂಬಂಧಗಳನ್ನು ತಾವು ಆರಿತಿರುವೆಂಬದನ್ನು ತೋರಿಸಿದರು. ಅವರಿಗೆ ಆದರದಿಂದ ನಮ್ಮುರಿಸಿ ಬೂಟಿನ ದಾರಗ-ನ್ನು ಬಿಚ್ಚುವುದಕ್ಕಾಗಿ ಬಾಗಿದೆ ಅಲ್ಲಿಯ ಪರಿಸ್ಥಿತಿಯನ್ನು ಪರೀಕ್ಷಿಸಬೇಕೆಂಬ ನೇವದಿಂದ ಹಾಗೆ ಮಾಡಿದೆ ವಿಚಾರಮಾಡಲು ಸಮಯವಿಲ್ಲ ಹೃದಯದಲ್ಲಿ ಎನ್ನೇ ಇದ್ದರೂ ಅದನ್ನು ಈಗ ಹೊರಗೆ ತೋರಿಗೊಡಬಾರದು, ಪರಿಸ್ಥಿತಿಗೆ ತಕ್ಷಂತೆ ವ್ಯವಹಾರಸಚಿಕೆಂಬುದನ್ನು ನಿರ್ಧರಿಸಿದೆ ನನ್ನ ಭಾಯಿಗೆ ಹೊರಬಿಳುವ ಮಾತನಿಂದ, ಕಣ್ಣಿನ ಕ್ರಿಂತೆಗಳಿಂದ, ನನ್ನ ಸಮಸ್ತ ನಡೆಯ ಇಸಿತಾದರೂ ಸಂದಿಯಿಂದ ಅಂತ. ಕರಣದೊಳಗಿನ ಹ್ಯೋಭಿ ಅಥವಾ ಅಭಿಮಾನವು ಹೊರಬಿಳಬಾರದೆಂಬ ಬಗ್ಗೆ ಯತ್ತ ಮಾಡಬೇಕೆಂದು ನಿಶ್ಚಯಿಸಿದೆ ಕ್ರಾಣಹೊತ್ತಿನ ಬಳಿಕ ನಾನು ಅವರ ಮಧ್ಯದಲ್ಲಿ ಹೊಗಿ ಕುಳಿತೆ, ನನ್ನ ಮುಖ ಭಾವವನ್ನು ನಾನು ಸ್ನೇಹದಲು ಅಸಮರ್ಥನಾದೆನೆಂಬುದು ನಿಜವಾಗಿದ್ದರೂ ನನ್ನ ಮುಖದ ಮೇಲೆ ಪ್ರಸನ್ನತೆಯು ಈಗ ಇಲ್ಲವೆಂಬುದನ್ನು ನಾನು ಅಂತಹ ಕರುಣವಲ್ಲಿಯೆ ಅನುಭವಿಸಿದೆ. ರಾಜಲಕ್ಷ್ಮಿಯ ಕಡೆಗೆ ಸೋಡಿ

ನಾನು ನಗುತ್ತು “ ಭಾಯೀಜೀ, ಶುಕಮುನಿಗಳ ವಿಳಾಸ ಗೊತ್ತಿದ್ದರೆ ಈ ದಿನ ಅವರನ್ನು ಇಲ್ಲಿಗೆ ಕರೆತಂದು ನಿಮ್ಮ ಮುಂದೆ ಕುಳಿರಿಸಿ ಒಂದು ಬಾಂ ಅವರ ಮಾನದ ಶಕ್ತಿಯ ಪರಿಕ್ಷೇಯನ್ನು ಮಾಡಿಬಿಡುತ್ತಿದ್ದೇ! ಓಹೋ, ಇದನ್ನೇನು ಮುಾಡಿರುವಿರಿ? ರೂಪದ ಸಮುದ್ರವನ್ನೇ ಹಂಸಿರುವಿರಲ್ಲ ” ಎಂದೆ.

ಹೆಚ್ಚಲ್ಕೆಯನ್ನು ಕೇಳಿ ಈ ಸಂಗೀತ ಕಚ್ಚೆರಿಯ ಯಜಮಾನರು ಇತ್ತಾದಿಕರಾಗಿ ತಲೆಯಲ್ಲಾಡಿಸ ತೊಡಗಿದರು. ಅವರು ಪೂರ್ವಿಯಾ ಜಿಲ್ಲೆಯ ನಿವಾಸಿಗಳು, ಅವರಿಗೆ ಮಾತಾದುವವನ್ನು ಬಂಗಲಾ ಭಾಷೆಯು ಒದಗಿದ್ದೂ ಜೆನ್ನಾಗಿ ತಿಳಿದುಕೊಳ್ಳಬಲ್ಲರೆಂಬುದನ್ನು ನಾನು ಅರಿತುಕೊಂಡೆ. ಅದರ ಸ್ವಾರಿಯ ಕಣ್ಣುಗಳೂ ಕೆಡಿಕೆಡಿಯಾದುವು, ನಾಚಿಕೆಯಿಂದಲ್ಲ, ಕೋಪ ದಿಂದ. ಇದನ್ನು ನಾನು ಅರಿತುಕೊಂಡೆ. ಆಕೆಯ ಕಡೆಗೆ ಕುಡಿಗಳ್ಳಿನಿಂದ ಕೂಡ ನೋಡದೆ ನಾಶು ಆ ಯಜಮಾನರ ಕಡೆಗೆ ನೋಡುತ್ತ ನಗುತ್ತ “ನಾನು ಬಂಡಾದರಿಂದ ನಿಮ್ಮ ಆನಂದದಲ್ಲಿ ಸ್ವಲ್ಪದರೂ ವಿಷ್ಣುವಾದರೆ ಸನ್ ತೀವ್ರದವಾಗುತ್ತದು. ಹಾಡುತ್ತದು ಬಾರಿಸುವುದು ಸಾಗಲಿ ಎಂದೆ.

ಯಜಮಾನರು ಪ್ರಸನ್ನವದನರಾಗಿ ಆನೇಶದಿಂದ ನನ್ನನ್ನು ಗುಡಿ “ಬಹಳ ಬಳ್ಳಿದು ಬಾಬೂಜಿ. ಪ್ರಾರ್ಥಿ ಬೀಬಿ, ಒಂದು ಉತ್ತಮ ಹಾಡಾಗಿಲ್ಲ” ಎಂದರು

“ಸಾಯಂಕಾಲವಾದ ಬಳಿಕ ಆಗಲಿ, ಈಗ ಇನ್ನು ಬೇಡ” ಎಂದು ಪ್ರಾರ್ಥಿಯಾ ಹಾರೊಣಿಯಂ ಸಂಸ ಒಮ್ಮೆಗೆ ಎದ್ದುನಿಂತಳು.

ಇದೇ ನೇಳಿಗೆ ಯಜಮಾನರು ನನ್ನ ಪರಿಚಯ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ತಮ್ಮ ಪರಿಚಯವನ್ನು ಮಾಡಿಕೊಡ ತೊಡಗಿದರು—ಅವರ ಹೆಸರು ರಾವ. ಚಂದ್ರಸಿಂಹ, ಪೂರ್ವಿಯಾ ಜಿಲ್ಲೆಯ ಜಮೀನುದಾರರು, ದರಭಂಗಾ ಮಹಾರಾಜರ ವಂಶದವರು. ಪ್ರಾರ್ಥಿಬಾಯಿಯ ಪರಿಚಯ ಎಂಟುವರ್ಷಗಳಿಂದ ತನುಗಿದೆ ಆಕೆಯು ಮೂರುನಾಲ್ಕು ಬಾರಿ ಅವರಲ್ಲಿಗೆ ಸಂಗೀತ ಕಚ್ಚೆರಿಗಾಗಿ ಹೊಗಿರುವಳು ಆಕೆಯ ಸಂಗೀತವನ್ನು ಆಲಿಸಲು ಅವರೂ ಇಲ್ಲಿಗೆ ಅನೇಕ ಬಾರಿ ಬಂದಿರುವರು ಒಮ್ಮೆಮ್ಮೆ ಹತ್ತುಹನ್ನೆರಡು ದಿನಗಳ ವರೆಗೆ ಇಲ್ಲಿಯೇ ಉಳಿಯುವರು; ಈಗ ಮೂರು ತಿಂಗಳ ಹಿಂದೆ ಒಂದು ವಾರದ ವರೆಗೆ ಇಲ್ಲಿ ಇದ್ದರು. ಈ ರೀತಿ ತಮ್ಮ ಪರಿಚಯ ಮಾಡಿ ಕೊಟ್ಟಿ ಬಳಿಕ ನಾನು ಇಲ್ಲಿಗೆ ಏಕೆ ಬಂದಿರುವೆ? ಎಂದು ಕೇಳಿದರು. ನಾನು ಉತ್ತರವೀಯಾನ ಮೊದಲೇ ಪ್ರಾರ್ಥಿಯು ಅಲ್ಲಿಗೆ ಬಂದಳು ನಾನು ಆಕೆಯ ಕಡೆಗೆ ನೋಡಿ “ನಾನು ಇಲ್ಲಿಗೆ ಏಕೆ ಬಂದಿರುವೆನೆಂಬುದನ್ನು ಪ್ರಾರ್ಥಿ ಬಾಯಿಯನ್ನೇ ಕೇಳಬಿಡಿಂ” ಎಂದೆ.

ಪ್ರಾರಿಯು ನನ್ನ ಕಡೆಗೆ ಕೆಂಗಟ್ಟಿನಿಂದ ಸೋಡಿ ಶಾಂತ ಹಾಗೂ ಸ್ವಾಭಾವಿಕ ಸ್ವರದಲ್ಲಿ ಉತ್ತರವಿತ್ತು “ಇವರು ನವ್ಯ ದೇಶದವರು.”

ಸಾನು ನಕ್ಕು ಹೇಳಿದೆ “ಮಹಾಶಯರೆ, ಜೀನು ಇದ್ದಲ್ಲಿ ಜೋನೆನ್ನೂ ಇಗಳು ಬಂದು ಸೇರುವುಳ್ಳ, ದೇಶವಿದೇಶದ ವಿಚಾರ ಮಾಡುವುದಿಲ್ಲ ಅವು.” ಆದರೆ ಈ ಮಾತಿನ ಅರ್ಥವನ್ನು ಆ ಪೂರ್ವಿಯಾ ಜಿಲ್ಲೆಯ ಜಮಿನಿನಿಂದಾರರು ಆರಿಯದೆ ಹೋದುದರಿಂದ ಮುಖವನ್ನು ಗಂಭೀರ ಮಾಡಿಕೊಂಡು ಕೂಲಿತರು. ಪೂಜಾವಾರೆ, ಸಂಧಾರಂದನೆಯ ಸಮಯವಾಗಿದೆಯೆಂದು ಅವರ ಆಳುಮಗನು ಬಂದು ಹೇಳುತ್ತಲೇ ಆವರು ಅಲ್ಲಿಂದ ಎದ್ದಬಿಟ್ಟುರು. ತಳಿಳಿ ಮತ್ತು ಇನ್ನಿಬ್ಬರು ಮಹಾಶಯರೂ ಆವರ ಕೂಡ ಹೋಡಿರು. ಅವರ ಮನಸ್ಸು ಇಷ್ಟು ಬೇಗ ಆದೇಕೆ ವ್ಯಗ್ರವಾಯಿತ್ತೂ ಎಂಬುದನ್ನು ತಿಲ ಮಾತ್ರವಾದರೂ ಸಾನು ಆರಿಯದಾದೆ.

ರತನ ಬಂದು ಎಂದ “ಅಮಾತ್, ಬಾಬೂಗಳ ಹಾಸಿಗೆಯನ್ನು ಎಲ್ಲಿ ದಾಸಲಿ?”

ಪ್ರಾರಿಯು ಸ್ವಲ್ಪಿ ಸಿಡಿನಿಡಿಗೊಂಡು “ಮಾತ್ರಾವ ಕೇಣಿಗಳೂ ಇಬ್ಬ ವೇನು ರತನ? ನನ್ನ ಕೇಳಿದೆ ಕೆಲಸಮಾಡುವವ್ಯು ಬುದ್ಧಿಯೂ ಇಲ್ಲವೇನು ಇನಗೆ? ಹೋಗಲ್ಲಿಂದ” ಎಂದಳು. ಬಳಿಕ ಆಕೆಯೂ ರತನನ ಕೂಡ ಹೊರಗೆ ಹೋದಳು. ಸಾನು ಆಕಸ್ಮಾತ್ ಬಂದುದರಿಂದ ಮನೆಯ ವ್ಯವಸ್ಥೆಯಲ್ಲಿ ಸ್ವಲ್ಪಿ ಆಲೆಯಿದ್ದಿದೆ. ಸ್ವಲ್ಪಿ ಹೋತ್ತಿನ ಸಂತರ ಪ್ರಾರಿಯು ಹಿಂತಿರುಗಿ ಬಂದು ನನ್ನ ಮುಖವನ್ನೇ ಸೋಡುತ್ತ ಸಿಂತಳು. ಬಳಿಕ “ಆಕಸ್ಮಾತ್” ಅದೇಕೆ ಬಂದಿರಿ!” ಎಂದಳು.

“ಸಾನು ನಿಮ್ಮ ದೇಶದವ; ಬಹಳ ದಿನಗಳಿಂದ ನಿಮ್ಮನ್ನು ಸೋಡ ಲಕ್ಷ್ಯ ಆಗಧ್ಯಾರಿಂದ ವ್ಯಾಕುಲನಾಗಿ ಬಂದು ಬಿಟ್ಟು ಬಾಯಿಯವರೆ!”

ಪ್ರಾರಿಯ ಮುಖವು ಇನ್ನಿಷ್ಟು ಕಂದಿತು. ನನ್ನ ತಮಾಷೆಗೆ ತಾನೂದಿನಿಗೂಡದೆ ಆಕೆಯು “ಈ ದಿನ ರಾತ್ರಿ ಇಲ್ಲಿಯೆ ಇರುವಿರಲ್ಲವೇ!” ಎಂದು ಕೇಳಿದಳು.

“ಇರಹೇಳಿದರೆ ಇರುವೆ.”

“ನಾನು ಹೇಳಿದರೆನು, ಬಿಟ್ಟೇನು! ಬಹುಶಃ ನಿಮಗೆ ಇಲ್ಲ ಆನು ಕೂಲವಾಗಬಹುದು ನೀವು ಮಲಗುತ್ತಿದ್ದ ಕೋಣೆಯಲ್ಲ—”

“ಯಜಮಾನರು ಮಲಗುವರು? ಸರಿ! ನಾನು ಕೆಳಗೆ ಮಲಗುವೆ, ನಿನ್ನ ಕೆಳಗಿನ ಕೋಣೆ ಅತ್ಯುತ್ತಮವಾಗಿದೆಯಲ್ಲ?”

“ಕೆಳಗೆ ಮಲಗುವಿರಾ? ನೀವು ಇದನ್ನೇನು ಹೇಳುತ್ತಿರುವಿರಿ? ನಿಮ್ಮ ಮನದಲ್ಲಿ ಇನಿತ್ತೂ ಹಿಕಡೆಯ್ಲೀ—ಎಡೆಗೆ ದಿನಗಳಲ್ಲಿ ಇವ್ವು ದೊಡ್ಡ ಪರಮಹಂಸರು, ಯೇಗಾದಿರಿ?”

ನಾನು ಮನದಲ್ಲಿಯೇ ಎಂದುಕೊಂಡೆ ‘ಪ್ರಯಾರೀ’ ನಿನಿನ್ನನ್ನು ಸರಿಯಾಗಿ ಒಳದಿಲ್ಲ’ ಬಳಿಕ ನಾನು “ಇದರಲ್ಲಿ ನನಗೆ ಮಾನಾಪಮಾನದ ವಿಚಾರವನ್ನಿರ್ವಹಿಸಿ ಇಲ್ಲ. ನನಗೆ ಕನ್ನವಾಗುವುದೆಂದು ನೀನು ಬಗಿಯುವುದೂ ನೃಧರವೇ ನಾನು ಮನೇಯಿಂಡ ಹೊಡಡುವಾಗು ಉಂಟಿಳುಡುಗೆಯ ಚಿಂತೆಯನ್ನು ದೂರ ಸರಿಸಿ ಬರುವೆನು ಇದು ನಿನಗೂ ಗೊತ್ತುಂಟು ಹೊಸುಗೆಗಳು ರೆಚ್ಚು ಇದ್ದರೆ, ಒಂದನ್ನು ತರಲು ಹೇಳು ಇಲ್ಲದಿದ್ದರೆ ಆದೂ ಬೇಡನನರೆ ನನ್ನ ಕಂಬಳಯೇ ಗತಿ’’ ಎಂದೆ

ಬಳಿಕ ಪ್ರಯಾಗಿಯು ತಲೆಯಲ್ಲಾಡಿಸಿ “ಆದು ನನಗೆ ಗೊತ್ತು ಇದರಿಂದ ನೀವು ಮನದಲ್ಲಿಯೇ ದೂರವಾಗಿದೆಯ್ಲನ್ನೇ?” ಎಂದಳು

ನಾನು ನಕ್ಕು “ಇಲ್ಲ, ಏಕೆಂದರೆ ಸ್ವೇಶನ್ನಿನಲ್ಲಿ ಬಿಡ್ಡಕೊಂಡಿರಾವುದಕ್ಕಿಂತ ಇಲ್ಲಿ ಮಲಗರುವುದು ಸಾಮಿರಪಾಲು ಒಳ್ಳೆಯದು” ಎಂದೆ

ಪ್ರಯಾಗಿಯು ಸ್ವಲ್ಪ ಹೊತ್ತು ಮುವ್ವಾಗಿದ್ದು “ನಾನಾಗಿದ್ದರೆ ಗಿಡದಿಂದ ದೂರ ಮಲಗಿದೆಯ್ಲದರೂ ಮಲಗಿಬಿಡುತ್ತಿದ್ದೆ, ಇವ್ವು ಆಪಮಾನನನ್ನು ಸಹಿಸುತ್ತಿರಿಲ್ಲ” ಎಂದಳು

ಆಕೆಯ ಮಾತುಗಳನ್ನು ಕೇಳಿ, ಉತ್ತೀರ್ಜನವನ್ನು ಕಂಡು ನನಗೆ ನಗು ಬಂದಿತು ಶಕೆಯು ನನ್ನ ಬಾಯಿಂದ ಯಾವ ಮಾತುಗಳನ್ನು ಆಡಿಸಬೇಕನ್ನು ತ್ವರಿಸಿದ್ದ ಲೆಂಬಾದನ್ನು ನಾನು ಜೆನ್ನಾಗಿ ತಿಳಿದಿದ್ದೆ ಆದರೆ ನಾನು ಶಾಂತ ಹಾಗೂ ಸ್ವಾಭಾವಿಕ ದಸ್ತಿಯಿಂದ “ನೀನು, ತಿಳಿದೂ ತಿಳಿದೂ ನನ್ನ ನನ್ನ ಕೆಳಗಿನ ಕೋಣೆಗೆ ಕಳಿಸಿ ಆಪಮಾನಗೊಳಿಸುತ್ತಿರುವೆಯೇಂಬ ಮಾತನ್ನು ಮನದಲ್ಲಿ ಬರಗೆಂಡುವಷ್ಟು ಮೂರ್ಖನು ನಾನಿಲ್ಲ ಸಂಭವನೀಯವಿದ್ದಿದ್ದರೆ ಆಗ ಮಾಡಿದಂತೆಯೇ ಈಗಲೂ ನನ್ನ ಮಲಗು ವ್ಯವಸ್ಥೆಯನ್ನು ಮಾಡುತ್ತಿದ್ದೆ ಇರಲಿ ಬಿಡು, ಈ ಕೇಳು ನುಡಿಗಳನ್ನು ಎತ್ತಿಕೊಂಡು ವಾಡಿಸುತ್ತೇನೆ

ಹೋಗುವುದು ಒಕ್ಕೆಯದಲ್ಲ, ರತನನಿಗೆ ಕೆಳಗಿನ ಕೋಣೆಯನ್ನು ನನಗೆ ತೋರಿಸಲು ಹೇಳಬಿಡು ನಾನು ಕಂಬಳ ಹಾಸಿಕೊಂಡು ಮಲಗುವೆ. ನಾನು ಬಹಳ ದಣೆದಿರುವೆ” ಎಂದೆ

“ನೀವು ಜ್ಞಾನಿಗಳು, ನನ್ನ ಆವಸ್ಥೆಯನ್ನು ಸೀವು ಸರಿಯಾಗಿ ತಿಳಿದು ಶೊಳ್ಳಬಿಡ್ಡರೆ ಇನ್ನು ರು ತಿಳಿದುಕೊಳ್ಳುವರು? ಸಂ, ಬಡುಕಿಕೊಂಡೆ” ಎಂದು ಆಕೆಯು ಒಂದು ನೀಳವಾದ ಉಸಿರನ್ನು ಒಳಗೊಳಿದುಕೊಂಡು “ನೀವು ಆಕ ಸ್ವಾತ್ಮ ಬಂದುದರ ಶಾರಣವು ತಿಳಿಯಲ್ಲ ಏನು ಹೇಳಿ?” ಎಂದಳು

“ವೊದಲಿನ ಕಾರಣವನ್ನು ನಾನು ಶೇಷಲಾರೆ ಎಂದನೆಯ ಕಾರಣ ವನ್ನು ಹೇಳುವೆ”

“ವೊದಲನೆಯದನ್ನು ಏಕೆ ಹೇಳುವುದಾಗಿ?”

“ಆನಾವಕ್ಕಿಂತ, ಆದುದರಿಂದ”

“ಒಕ್ಕೆಂದು, ಎರಡನೆಯದನ್ನೇ ಹೇಳಿ.”

“ನಾನು ಒರಮಾಕ್ಕೆ ಹೊರಟಿದ್ದೇನೆ ಇನ್ನು ಪೂಃ ಭೇಟಿಯಾಗ ಲಕ್ಷ್ಯ ಕನಿಷ್ಠಪಕ್ಕೆ ಬಹಕ ದಿನಗಳ ಮಂಟ್ಪಿಗಾದರೂ ನಮಿತ್ವಬ್ಜರ ಭೇಟಿಯಾಗದು ಹೋಗುವ ವೊದಲು ಒಂದು ಬಾರಿ ನಿನ್ನನ್ನು ಕಾಣಲು ಬಂದಿರುವೆ”

ರತನ ಕೋಣೆಗೆ ಒಂದು “ಬಾಬೂಜೀ, ತಮ್ಮ ಹಾಸುಗೆ ಸಿದ್ಧವಾಗಿದೆ ಬನ್ನಿರಿ” ಎಂದು ಹೇಳಿದ

ನಾನು ಸಂತಪ್ಪನ್ನು “ನಡೆ” ಎಂದೆ ಪ್ರಾರಂಭಿಸಿ “ನನಗೆ ಬಹಳ ನಿದ್ರೆ ಬರುತ್ತಿದೆ ಒಂದು ಗಂಟೆಯ ಬಳಿಕ ಸಮಯ ಸಿಕ್ಕಿರೆ ಒಂದು ಬಾರಿ ಕೆಳಗಿ ಬಾ ನಾನು ಇನ್ನೂ ಬಹಳ ಮಾತಾಡಬೇಕಾಗಿದೆ” ಎಂದು ಹೇಳಿ ನಾನು ರತನನ ಸಂಗಡ ಹೋರಿಗೆ ಹೋದೆ.

ಪ್ರಾರಿಯು ಮಲಗುವ ಕೋಣೆಗೆ ನನ್ನನ್ನು ಕರೆದುಕೊಂಡು ಹೋಗಿ ರತನ ಹಾಸುಗೆಯನ್ನು ನನಗೆ ತೋರಿಸಿದ ನನ್ನ ಅಜ್ಞರಿಗೆ ಎಲ್ಲೆಯೆ ಉಳಿಯದಂತಾಯಿತು. ನಾನೆಂದೆ “ನನ್ನ ಹಾಸುಗೆಯನ್ನು ಕೆಳಗಿನ ಕೋಣೆಯಲ್ಲಿ ಹಾಸದೆ ಇಲ್ಲಿಕೆ ಹಾಸಿದೆ?”

ರತನ ಅಶ್ವಯಾದಿಂದ “ಕೆಳಗಿನ ಕೋಣೆಯಲ್ಲಿ?” ಎಂದ

“ಇದೇ ರೀತಿಯಾಗಬೇಕೆಂದು ಮಾತಾಡಿದ್ದೇನ್ನು.”

ಸ್ವಲ್ಪ ಹೊತ್ತು ದಿಬ್ಬಾಳ್ಳಣಾಗಿ ನಿಂತು ನನ್ನನ್ನು ರತ್ನ ನೋಡಿ ಬಳಿಕ ಅವನು “ನಿಮ್ಮ ಹಾಸಿಗೆ ಕೆಳಗಿನ ಕೋಣೆಯಲ್ಲಿ ಹಾಸಬೇಕೆ? ತಾ, ತಮಾವೆನಾಡಾತ್ಮಿದ್ದಿರಿ!” ಎಂದು ನಗುತ್ತ ಹೊಗತೊಡಗಿದ. ಸಾರೆ ಅವನನ್ನು ಕರೆದು “ನಿನ್ನ ಯಜಮಾನಿ ಎಲ್ಲಿ ಮಲಗುವಳು?” ಎಂದ ಕೇಳಿದೆ.

“ಬಂಕೂ ಬಾಬುಗಳ ಕೋಣೆಯಲ್ಲಿ ಅವರ ಹಾಸುಗೆ ತಾಂ ಬಂದಿರುವೆ”

ನಾನು ಹಾಸುಗೆಯ ಬಳಿಗೆ ಹೊಗೀ ನೋಡಿದೆ— ಇದು ರಾಜಲಪ್ಪೈಯು ಒಂದೂನರೆ ನೋಳ ಅಗಲವಿದ್ದ ಮಂಚದ ವೇಲೆ ಹಾಸಿದ ಹಾಸುಗೆಯಾಲ್ಲ. ಒಂದು ದೊಡ್ಡ ಮಂಚದ ವೇಲೆ ಅರಸು ಮಕ್ಕಳ ಹಾಸುಗೆಯ ತೀವಿಯಲ್ಲಿ ದಪ್ಪಿಗಿನ ಗುದಿಯನ್ನು ಹಾಸಲಾಗಿದೆ. ಕನ್ನಡಿಯ ಬಳಿಯಲ್ಲಿ ಒಂದು ಚಿಕ್ಕ ಮೇಚು ಇದೆ ಅದರ ಮೇಲೆಂದು ದೀಪವು ಉರಿಯುತ್ತಿದೆ. ಒಂದು ಕಡೆಗೆ ಒಂಗಲು ಭಾಸೆಯಲ್ಲಿ ಅನೇಕ ಪುಸ್ತಕಗಳಿವೆ, ಇನ್ನೊಂದು ಕಡೆಯಲ್ಲಿ ಪುಸ್ತ ಪಾತ್ರಿಯಾಲ್ಲಿ ಹೊಗೊಂಚಲೊಂದು ಇಟ್ಟಿದೆ. ಇವುಗಳಲ್ಲಿ ಒಂದೂ ಆಳು ಮಕ್ಕಳಿಂದ ಇರಿಸಲ್ಪಟ್ಟಿಲ್ಲವೆಂದು ತೋರಿಂತು ಇಲ್ಲಿಯ ವಸ್ತುಗಳೂ ಇವನ್ನು ಅತ್ಯಂತ ಸ್ತ್ರೀತಿಸುವವಲಂದ ತಯಾರಿಸಲ್ಪಟ್ಟವೆ. ಹಾಸುಗೆಯ ಮೇಲಿನ ಹೊಡಿಕೆಯನ್ನೂ ಸ್ವತಃ ರಾಜಲಪ್ಪೈಯೇ ಹಾಸಿ ಹೊಗಿರುವಳಿಂಬುದನ್ನು ನಾನು ಮನದಲ್ಲಿಯೇ ಅನುಭವಿಸಿದೆ.

ಈ ದಿನ ಆ ಜನರ ಎದುರಿಗೆ ನಾನು ಅಕ್ಸಾತ್ತಾ ಬಂದು ನಿಂತುದರಿಂದ ರಾಜಲಪ್ಪೈಯು ತೋರಿಸಿದವಳಾಗಿ ನಿಶ್ಚಯಿಸಿದನೇ ಈ ನೋಡಲು ವಿಚಿತ್ರ ರೀತಿಯಲ್ಲಿ ವ್ಯವಹಾರ ಮಾಡಿದ್ದರೂ ನನ್ನ ನಿರ್ವಿಕಾರ ಉದಾಸೀನತೆಯಿಂದ ಆಕೆಯು ಮನದಲ್ಲಿಯೇ ಮಿಡುಕುತ್ತಿದ್ದಳಿಂಬ ಮಾತು ನನಗೆ ತಿಳಿಯಿರಿಲಿಲ್ಲ ನನ್ನಲ್ಲಿ ಹೊಟ್ಟಿಕೆಚ್ಚಿನ ಪ್ರಕಾಶವನ್ನು ನೋಡಲು ಉತ್ಸುಕಳಾಗಿ ಆಕೆಯು ಇನ್ನು ಹೊತ್ತಿನ ವರೆಗೆ ಇನ್ನು ರೀತಿಯಿಂದ ಮಾತಿನ ಏಟುಗಳನ್ನು ಏಕೆ ಕೊಡುತ್ತಿದ್ದಳಿಂಬುದರ ಕಾರಣವೂ ನನಗೆ ಗೊತ್ತಾಗಿದ್ದರು ಆದರೆ ಇಡೀಲ್ವವನ್ನು ನಾನು ಬಲ್ಲಿದವನಾಗಿದ್ದರೂ ನನ್ನ ಈ ನಿಷ್ಟುರ ಸ್ವಭಾವವೇ ಗಂಡುಸುತ್ತನವೆಂದು ತಿಳಿದು, ನಾನು ಆಕೆಯ ಮರ್ಯಾದೆಯನ್ನು ಉಳಿಸ

ಲಿಲ್ಲ ಆಕೆಯ ಪ್ರತಿಯೊಂದು ಮಾತಿನ ಏಟಿನನ್ನು ನೊರ್ಡ್‌ಡಿಮಾಡಿ ತಿರುಗ ಕೊಟ್ಟಿ. ಆಕೆಯ ಪ್ರತಿಯಾಗಿ ನಾನು ವ್ಯಾಧಿದ ಆ ಅನ್ವಯವು ಈಗ ನನ್ನನ್ನು ಸೂಜಿಯಂತೆ ಚುಚ್ಚುತೋಡಿತು ನಾನು ಹಾಸುಗೆಯ ಮೇಲೆ ಮಲಗಿದೆ, ಅದರೆ ನಿದ್ರೆ ಬರಲಿಲ್ಲ ಆಕೆಯು ನಿಶ್ಚಯವಾಗಿಯೂ ಒಂದು ಬಾರಿ ಬರುವ ಶಿಂದು ಅರಿತಿದ್ದೆ ಆದುದರಿಂದ ಅತ್ಯಂತ ಖತ್ತಮನಾಗಿ ಆಕೆಯು ಬರುವ ದಾರಿಯನ್ನು ಕಾಯತೋಡಿಗಿಡೆ

ದಣಿವಿನಿಂದ ಸ್ವಲ್ಪ ನನಗೆ ನಿದ್ರೆ ಹೆತ್ತಿರಬಹುದು. ಕೂಡಲೇ ನನಗೆ ಎಚ್ಚರಾಯಿತು ಕಣ್ಣಿರೆದು ನೋಡಿದೆ ವ್ಯಾರಿಯು ನನ್ನ ಶರೀರದ ಮೇಲೆ ಕೃಯಾಟ್ಟಿ ಕುಳಿತಿದ್ದಳು ನಾನು ಎದ್ದು ಕುಳಿತ್ತೇಕೊಂಡೆ. ತಕೆ ಯೆಂದಕು “ಬರಮಾಕ್ಕೆ ಹೊಂದ ಮನುಷ್ಯನು ಹಿಂತಿರುಗಿ ಬರುವದಿಲ್ಲ ಎಂಬುದು ನಿಮಗೆ ಗೊತ್ತಿದೆಯೆ?”

“ಇಲ್ಲ, ನನಗೆ ಗೊತ್ತಿಲ್ಲ”

“ಹಂಗಾದರೆ?”

“ನಾನು ಹಿಂತಿರುಗಿ ಬಂಗೇ ತೀರಬೇಕೆಂದು ನನಗೆ ಯಾರೂ ಆಣಿಯನ್ನಿಷ್ಟೆಲ್ಲವಲ್ಲ?”

“ತಟ್ಟೆಲ್ಲವೇ? ಸ್ವಧಿಯ ಮೇಲಿರುವ ಜನರೆಲ್ಲರ ಮನಮೊಳಗಿನ ಮಾತನ್ನು ಅರಿತಿರುವಿರೇನು?”

ಮಾತು ತೀರ ಸಾಮಾನ್ಯವಾದುದು ಆದರೆ ಈ ಪ್ರಕಂಚದಲ್ಲಿ ಒಂದು ಬಹು ದೊಡ್ಡ ಆಶ್ಚರ್ಯದ ಮಾತಿರುವುದು ಆದಾವುದೆಂದರೆ ಮಾನವನ ದುರ್ಭಲತೆ ಆದು ಯಾವಾಗ ಯಾವ ಕಿಂಡಿಯಿಂದ ಹೊರಬಿದ್ದೀತೆಂಬು ದನ್ನು ಹೇಳಿಕ್ಕಾಗುವುದಿಲ್ಲ ಇದಕ್ಕೂ ನೋಡಲು ಇನ್ನೂ ಎಷ್ಟೂ ಈ ಬಗೆಯ ಸನ್ನಿಹಿತಗಳು ಒದಗಿನೆ ಆದರೆ ಈ ಬಾರಿಯಂತೆ ನಾನೆಂದಿಗೂ ಅವುಗಳಲ್ಲಿ ಸಿಕ್ಕಿಲ್ಲ ಆದರೆ ಆಕೆಯ ಬಾಯಿಂದ ಇಪ್ಪು ಸಾಧಾರಣವಾಗಿ ಬಂದ ಹಾತನ್ನು ನಾನು ಸಹಿಸಲಾರದವನಾದೆ. ನನ್ನ ಬಾಯಿಂದ ಒನ್ನೆಲ್ಲಿಗೆ ಮಾತು ಹೊರಬಿದ್ದು “ಎಲ್ಲರ ಮನಮೊಳಗಿನ ಮಾತನ್ನು ಅರಿಯಿರಾಜಲಪ್ಪೆತ್ತೀ, ಆದರೆ ಪ್ರಕಂಚದಲ್ಲಿ ಒಬ್ಬರಿದ್ದಾರೆ ಆವರ ಮನದ ಮಾತನ್ನು ಬಲ್ಲೆ. ಎಂದಾದರೂ ನಾನು ತಿರುಗಿ ಬಂದರೆ ನಿನಗಾಗಿಯೇ ಬರುವೆ.

ನೀನಿಟ್ಟುಕೊಂಡ ಆಕೆಯ ಅವನಾನವನ್ನು ಎಂದಿಗೂ ಮಾಡಲ ರಾಜಲಪ್ತ್ಯೇ”

ಪ್ರಾರಿಯು ಒಮ್ಮೆಗೆ ನನ್ನ ವಾದಗಳ ಮೇಲೆ ಬಿದ್ದ ಈ. ನಾನು ನ ವಾದಗಳನ್ನು ಇಚ್ಛಿಯಾದರೂ ಹಿಂತಿರುಗಿ ತೀಗಿದುಕೊಳ್ಳಲಿಲ್ಲ. ಹತ್ತು ಈ ಸ್ನೇಹ ನಿಮಿಷಗಳು ಕಳೆದರೂ ಆಕೆಯು ತನ್ನ ತಲೆಯನ್ನು ಮೇಲಕ್ಕೆತ್ತಲಿ; ನಾನು ಮೆಲ್ಲಗೆ ಆಕೆಯ ತಲೆಯ ಮೇಲೆ ಕೈಯಿಟ್ಟೆ. ಆಕೆಯು ಒಂದು ಬಾನಂಡುಗಿದಳು. ಆದರೂ ಹಾಗೆಯೇ ತಲೆಯಿಟ್ಟುಕೊಂಡು ಬಿಡ್ಡಿದ್ದಳು, ತ ಯನ್ನು ಮೇಲಕ್ಕೆತ್ತಲಿಲ್ಲ ಮಾತನಾಡಲಿಲ್ಲ ಆಗ ನಾನೇಂದೆ “ಎದ ಕುಲತುಕೊ ಈ ಸ್ಥಿತಿಯಲ್ಲಿ ನಮ್ಮನ್ನು ಯಾರಾದರೂ ಕಂಡರೆ ಅವರಿ ಅತ್ಯಾಶ್ಚಯವಾದಿತು”

ಪ್ರಾರಿಯು ಉತ್ತರವನ್ನೇ ಕೊಡಲಿಲ್ಲ ನಾನು ಆ ಮೇಲೆ ಆಕೆಯನ್ನ ಕನುವಿಸಿಂದ ಎತ್ತಿ ಎಬ್ಬಿಸಿ ಕುಳ್ಳಿರಿಸಿದೆ. ಆಗ ನನ್ನ ಚಾದರವೆಲ್ಲ ಆಕೆಯ ಕಂಬನಿಗಳಿಂದ ತೊಯ್ದು ತಪ್ಪಿಡಿಯಾಗಿರುವುದೆಂಬದನ್ನು ಕಂಡೆ ಆಯನ್ನು ಜಗ್ಗಿ ಎಳೆದಾಡಿ ಕೂಡಿಸುತ್ತಿರುವಾಗ ಸ್ವಲ್ಪ ಕೋಪಗೊಂಡ “ಮೊದಲು ನನ್ನ ಎರಡು ಮಾರು ಮಾತಿಗೆ ಉತ್ತರ ಕೊಟ್ಟರೆ ಏಳುವೆನು ಎಂದರು.

“ಹೇಳು, ಏನವು?”

“ಅವರು ಇಲ್ಲಿ ಇರುವುದರಿಂದ ನಿಮಗೆ ತಪ್ಪಿ ಕಲ್ಪನೆಯಾಗಿಲ್ಲವೆ ನನ ಬಗೆಗೆ?”

“ಇಲ್ಲ”

ಪ್ರಾರಿಯು ಇನ್ನೂ ಸ್ವಲ್ಪ ಹೊತ್ತು ಸುಮ್ಮಗಿದ್ದು “ಆದರೆ, ನಾನ ಒಳ್ಳಿಯ ಹೆಂಗಸಲ್ಲ ಎಂಬುದು ನಿಮಗೆ ಗೊತ್ತಿ? ಗೊತ್ತಿದ್ದರೂ ನೀವು ಏ ಸಂದೇಹ ಹಡುವುದಿಲ್ಲ?” ಎಂದು ಕೇಳಿದಳು.

ಪ್ರಶ್ನೆಯು ಬಹಳ ಬಿಗಿಯಾಗಿತ್ತು ಆಕೆಯು ಒಳ್ಳಿಯ ಹೆಂಗಸ ಎಂಬುದನ್ನು ನಾನು ಜೆನ್ನಾಗಿ ಬಲ್ಲಿ ಆದಾಗ್ಯಾ ಆಕೆಯು ಒಳ್ಳಿಯವಳಿ ಕೆಟ್ಟಿಹಳ್ಳಿ ಎಂಬ ವಿಚಾರವನ್ನು ನಾನು ಮಾಡಲಾರೆ, ಮಾಡದಾರ ಸುಮ್ಮಗಿದ್ದೆ.

ಆಕೆಯು ಒಮ್ಮೆಗೆ ಎದ್ದು ಕುಳಿತು ಕಂಬನಿಗಳನ್ನು ಒರೆಸಿಕೊಂಡು “ ಒಳ್ಳೇದು, ಗಂಡುಸು ಎಷ್ಟೇ ಕೆಟ್ಟಿದ್ದರೂ ಅವನು ಒಳ್ಳೇಯವನಾಗಲು ಬಯಸಿದರೆ ಆವನಿಗೆ ಹಾಗೆ ಆಗಲು ಮಾರ್ಗವಿದೆ ನಾವೂ ಹಾಗೇ ಮಾಡ ಬೀಕೆಂದು ಎನಿಸಿದರೆ ನಮಗೆ ಯಾವ ಮಾರ್ಗವೂ ಇಲ್ಲ ಏಕೆ? ಆಜ್ಞಾನೇ ದಿಂದ, ಥಿಸಾಭಾವದಿಂದ ನಾನು ಮಾಡಿದ ಒಂದು ಕರ್ಮದ ಫಲವನ್ನು ಏಕೆ ಅನುಭವಿಸುತ್ತು ಇರಬೇಕು? ಒಳ್ಳೇಯವರಾಗಲು ನೀವು ನಮಗೇಕೆ ಮಾರ್ಗವನ್ನು, ಅನುವನ್ನು ಕೊಡುವುದಿಲ್ಲ?” ಎಂದು ಕೇಳಿದಳು

“ ನಾವು ಎಂದೂ ನಿಮ್ಮನ್ನು ತಡೆಯುವುದಿಲ್ಲ, ನಿಮ್ಮ ಮಾರ್ಗದಲ್ಲಿ ಅಡ್ಡಿ ಮಾಡಿಲ್ಲ ನಾವು ಒಂದು ಹೇಳಿ ತಡೆದರೂ ಪ್ರಪಂಚದಲ್ಲಿ ಸನ್ಯಾಗ್ರಹಕ್ಕೆ ಹತ್ತು ಬೀಕೆನ್ನು ವುದನ್ನು ಯೋರೂ ಎಂದಿಗೂ ಬಂಧಿಸಿ ಇಡಲಾರರು ”

ಪ್ರಾರಿಯು ಬಹೆ ಹೊತ್ತು ನನ್ನ ಮುಖದ ಕಡೆಗೆ ಸೋಡುತ್ತು ಕೊನೆಗೆ ಮೇಲು ಮೇಲುಗೆ ನುಡಿದಳು “ ಬಹೆ ಒಳ್ಳೇದು ಹಾಗಾದರೆ, ನೀವು ನನ್ನ ನನ್ನ ತಡೆಯಲಾರಿಂಬಾ ? ”

ನಾನು ಉತ್ತರವಿರುತ್ತು ನೊಡಲೇ ರತನನು ಕೆಮ್ಮೆವುದು ಕೇಳಿ ಬಂದಿತು

ಪ್ರಾರಿಯು ಕೂಗಿ “ ಏನೋ ರತನ? ” ಎಂದು ಕೇಳಿದಳು.

ರತನ ತನ್ನ ಮುಖವನ್ನು ಮುಸ್ಸಿಡಿ “ ರಾತ್ರಿ ಬಹೆ ವಾಗಿದೆ — ಬಾಬೂಜೀಯವರಿಗೆ ಉಟ್ಟಿ ತೆಗೆದುಕೊಂಡು ಬರಲೀ? ಅಡುಗೆಯವ ಆಡುಗೆ ಮನೆಯಲ್ಲೇ ಮಲಗಬಟ್ಟಿರುವ ” ಎಂದ.

“ ನಿವಾರೂ ಉಟ್ಟಿಮಾಡಿಲ್ಲವೇನೋ! ” ಎಂದು ಪ್ರಾರಿಯು ಗಡಿ ಬಡಿಸಿಕೊಂಡು ನಾಚಿಕೆಪಟ್ಟು ಎದ್ದಳು ಆಕೆಯು ನನ್ನ ಉಟ್ಟಿವನ್ನು ಯಾವಾಗಲೂ ತಾನೇ ತರುತ್ತಿದ್ದಳು, ಈ ದಿನವೂ ತರಲು ಲಗುಬಗೆಯಿಂದ ಹೊರಟ್ಟಿ ಹೋಡಳು

ಉಟ್ಟಿವಾದ ನಂತರ ನಾನು ಹಾಸುಗೆಯ ಹೇಳಿ ಮಲಗಿದಾಗ ರಾತ್ರಿ ಒಂದು ಬಾರಿಸಿತ್ತು. ಪ್ರಾರಿಯು ಪುನಃ ಬಂದು ನನ್ನ ಶಾಲಬಳ ಕುಳಿತಳು. ಆಕೆಯು “ ನಿಮಗಾಗಿ ಅನೇಕ ರಾತ್ರಿಗಳನ್ನು ಎಚ್ಚೆತ್ತು ಕಳೆದಿರುವೆ ಈದಿನ ನಿಮ್ಮನ್ನು ನಾನು ನಿದ್ರಿಸಗೊಡುವುದಿಲ್ಲ ” ಎಂದು ಆಕೆಯು ನನ್ನ ಶಾಲ

ಬಳಿಯ ದಿಂಬೋಂದನ್ನು ಎಳೆದುಕೊಂಡು ಎಡಗ್ರೀ ಮೇಲೆ ಒರಗಿಕೊಂಡು ಮಾತನಾಡತೋಡಿದಳು “ನೀವು ಇವು ದೂರ ದೇಶಕ್ಕೆ ಹೋಗುವುದು ಎಳ್ಳಷ್ಟೂ ಒಳತಲ್ಲ ಎಂದು ನನಗೆನಿಸುವುದು. ನಾನು ಇದನ್ನು ಕುರಿಕು ಏಹಳ ವಿಚಾರ ಮಾಡಿದೆ ಕೊನೆಗೆ ಈ ನಿಷ್ಪಾರ್ಥಿಗೆ ಬಂದಿ”

“ಹಾಗಾದರೆ, ನಾನು ಅಲ್ಲಿ ಇಲ್ಲಿ ಹೀಗೆಯೇ ಅಲೆದಾಡುತ್ತಿರಲೇನು?”

ಇದಕ್ಕೆ ಉತ್ತರವಿರುದ್ದಿರುವುದು ಆಕೆಯು ಕೇಳಿದಳು “ಬರವಾಕ್ಕೆ ನೀವು ಹೋಗುವುದಾದರೂ ಏತಕ್ಕಾಗಿ?”

“ನೌಕಂ ಮಾಡುವುದಕ್ಕೆ. ಅಲ್ಲಿ ಇಲ್ಲಿ ತಿರುಗುವುದಕ್ಕಿಲ್ಲ”

ನನ್ನ ಮಾತು ಕೇಳಿ ಪ್ರಯೋಗಿಯೂ ಉತ್ತೇಜಿತಳಾಗಿ ಎದ್ದು ಕುಚಿತು ‘ನೀವು ಚೀರೆಯವರಿಗೆ ಚೀಕಾಡುದನ್ನು ಹೇಳಿರಿ, ಆದರೆ ನನಗೆ ಹೀಗೆ ಹೇಳಿ ಮೋಸಮಾಡಲಾರಿ; ಮೋಸಮಾಡಬೇಡಿರಿ ನನಗೆ ಮೋಸಮಾಡಿದರೆ ಮಂಗಿ ಇಹದಲ್ಲಿಯೂ ಪರದಲ್ಲಿಯೂ ಒಕ್ಕೆಯದಾಗಲಿಕ್ಕಿಲ್ಲ, ಎಂಬುದನ್ನು ನೀವು ಬಲ್ಲಿರಾ?’

“ಚೆನ್ನಾಗಿ ಬಲ್ಲಿ ಈಗೇನು ಮಾಡಬೇಕು ನೀನೇ ಹೇಳಿ?”

ನನ್ನ ಉತ್ತರದಿಂದ ಪ್ರಯೋಗಿ ಸಂತೋಷವಾಯಿತು ನಕ್ಕ ಆಕೆಯು ಉಂದಳು “ಹೆಂಗಸರು ಚಿರಕಾಲದಿಂದ ಯಾವುದನ್ನು ಹೇಳುತ್ತು ಬಂದಿರು ಕರಿಂ ಅದನ್ನೇ ಹೇಳುವೇನು. ಮದುವೆ ಮಾಡಿಕೊಂಡು ಸಂಸಾರಗಳಾಗಿರಿ. ಪ್ರಹಷ್ಠ-ಧರ್ಮವನ್ನು ಪಾಲಿಸಿರಿ.”

“ಆದರಿಂದ ನನಗೆ ನಿಜವಾಗಿಯೂ ಸುಖ ದೊರೆಯುವುದೆ?”

ಆಕೆಯು ತಲೆಯಲ್ಲಾಡಿಸಿ ಲೋಲಕಗಳ ಬೀಳಕನ್ನು ಬೀರುತ್ತು ಉತ್ತಾಹಿಂದ “ನಿಕ್ಕಯವಾಗಿ. ಸೂರಾರು ಬಾರಿ, ಸಾವಿರಾರು ಬಾರಿ ಹೇಳುವೆ ಇದಂದ ಸಾನು ಸುಖಿಯಾಗಿದ್ದರೆ ಮತ್ತಾರು ಆಗುವರು ಹೇಳಿರಿ?” ಎಂದಳು.

“ಆದು ನನಗೆ ಗೊತ್ತಿಲ್ಲ ಇದರಿಂದ ನನ್ನ ಮನದೊಳಗಿನ ಒಂದು ಅಭಾವನೆಯು ಹೊರಟು ಹೋಯಿತು. ನಿಜವಾಗಿಯೂ ನಾನು ಇದನ್ನೇ ಹೇಳಲು ಬಂದಿದ್ದೆ—ಇನ್ನು ನಾನು ಮದುವೆಮಾಡಿಕೊಳ್ಳಿದ್ದರೆ ಕೆಲಸ— ಏನೆ ಸಾಗುವಂತಿಲ್ಲ.”

ಪುನಃ ಪ್ರಾರಿಯು ತನ್ನ ಕಟ್ಟಕುಂಡಲಗಳನ್ನು ಅಲುಗಾಡಿಸಿ ಅತ್ಯಂತ ಅನಂದದಿಂದ “ಹೀಗಾದರೆ ನಾನು ಕಾಲಿಫಾಟಕ್ಕೆ ಹೋಗಿ ಕಾಳಿಯ ಪೂರ್ಜ ಮಾಡಿ ಬರುವೆ. ಆದರೆ, ಹುಡುಗೆಯನ್ನು ಆರಂಭಿಕೆಂದುವಾಕೆ ನಾನು,. ಈಗಲೇ ಹೇಳಬಿಡುತ್ತೇನೆ ಆಂ! ” ಎಂದಳು.

“ಅದಕ್ಕೆ ವೇಳೆಯಿಲ್ಲ. ಹುಡುಗೆಯನ್ನು ನಿಶ್ಚಯಿಸಲಾಗಿದೆ ”

ನನ್ನು ಗಂಭೀರ ದಸಿಯನ್ನು ಪ್ರಾರಿಯು ಗುರುತಿಸಿದಳು ಆಕೆಯ ನಗುಮೊಗದ ಮೇಲೆ ಕುನ್ಯೇರ್ ಡೆಗಳ ನೆರಕು ಬಿದ್ದಿತು ಆಕೆಯು ಎಂದಳು “ಸರಿ, ಒಳ್ಳೆಯಾದೇ ಆಯಿತು! ನಿಶ್ಚಯವಾಗಿದ್ದರೆ, ಅತ್ಯಂತ ಸುಖದಾಯಕ ಶಂಗತಿ-ಸಮಾಜಾರವೇ ಸರಿ! ”

“ಸುಖ-ದುಃಖ ನನ್ನಿಂದಿಂದ ತಿಳಿಯುವುದಿಲ್ಲ ರಂಜಲಕ್ಕೆ, ನಿಶ್ಚಯವಾದ ಸಂಗತಿಯನ್ನೇ ನಾನು ನಿನಗೆ ಹೇಳುವೆ ”

ಪ್ರಾರಿಯು ಒನ್ನುಲೇ ಕೋಸಗೊಂಡು “ಹೋಗಿ, ಜಾಣತನ ತೋರಿಸಬೇಡಿರಿ ಎಲ್ಲವೂ ಸ್ಥಾಪಿಸಿದ್ದು ತಿಳಿಯುವುದು ” ಎಂದಳು

“ಒಂದೂ ಮಾತು ಸ್ಥಾಪಿಲ್ಲ ಪತ್ರವನ್ನು ಸೋಡಿದರೆ ತಿಳಿಯುವುದು ” ಎಂದು ನಾನು ಜೀಬಿಸೇಳಿಗಿಂದ ಏರಡು ಪತ್ರಗಳನ್ನು ಹೋರಗೆ ತೆಗಿದೆ.

“ಎಲ್ಲವೇ ಪತ್ರ ನೇನೀಡೋಣ ” ಎಂದು ಪ್ರಾರಿಯು ಕೈಯನ್ನು ಮುನ್ನಿಡಿ ಏರಡೂ ಪತ್ರಗಳನ್ನು ಕೈಯಲ್ಲಿ ತೆಗೆದುಕೊಂಡ ಹು. ಅವನ್ನು ಕೈಯಲ್ಲಿ ತೆಗೆದುಕೊಳ್ಳುತ್ತಲೇ ಮುಖವು ಕವ್ಯಗಿಹೋಯಿತು! ಅವನ್ನು ಕೈಯಲ್ಲಿ ತೆಗೆದುಕೊಂಡಾಗ್ಯಾ ಅವನ್ನು ಓದುವ ಇಚ್ಛೆ ಆಕೆಗೆ ಆಗಲಿಲ್ಲ ಆಕೆ ಎಂದಳು “ಫರರ ಪತ್ರವನ್ನು ಓದುವ ಅಗಕ್ಕೆವಿಲ್ಲ ನನಗೆ! ಅದೆಲ್ಲ ನಿಶ್ಚಯ ವಾಗಿದೆ ? ”

“ ಓದಿ ನೋಡು ”

“ ನಾನು ಬೇರೆಯವರ ಪತ್ರ ಓದುವುದಿಲ್ಲ ”

“ ಹಾಗಾದರೆ ಬೇರೊಬ್ಬರ ಸಮಾಜಾರವನ್ನು ನೀನು ತಳಿದುಕೊಳ್ಳಬೇಕಾಗಿಲ್ಲ ! ”

“ ನಾನು ತಿಳಿಯಬಯಸುವುದಿಲ್ಲ ” ಎಂದು ಆಕೆಯು ಕಟ್ಟಿ ಮಚ್ಚಿಕೊಂಡು ಮಲಗಿದಳು. ಆದರೆ ಏರಡೂ ಪತ್ರಗಳು ಆಕೆಯು ಕೈಯಲ್ಲಿಯೇ

ಉಳಿದುನ್ನೇ. ಬಹೆಳ ಹೊತ್ತಿನ ವರೆಗೆ ಆಕೆಯು ಹಾಗೇ ಮಲಗಿದ್ದಿಳು. ಒಂದು ಮಾತನ್ನೂ ಅಡಲಿಲ್ಲ. ಬಳಿಕ ಎದ್ದು ಮೇಜಿಶ ಮೇಲೆ ಅವೇರಡನ್ನೂ ಇಟ್ಟು ದೀಪವನ್ನು ಏರಿಸಿ ಸುಮ್ಮನೇ ಕುಳಿತಳು. ಅಮೇಲೆ ಅವುಗಳಲ್ಲಿ ಬರೆದುದನ್ನು ಬಹುಶಃ ಆಕೆಯು ಒಂದೆರಡು ಬಾರಿ ಓದಿರಬಹುದು. ಪುನಃ ಹಾಸಿಗೆಯ ಮೇಲೆ ಒಂದು ಮಲಗಿದಳು. ಬಹೆಳ ಹೊತ್ತು ಸುಮ್ಮಗಿದ್ದು “ನಿದ್ದೇ ಬಂದಿತೇನು? ಮಲಗಿರಾ?” ಎಂದಳು ನಾನು “ಇಲ್ಲ” ಎಂದೆ.

“ಈ ಹುಡುಗಿರೋಡನೆ ಮದುವೆ ಮಾಡಗೊಡುತ್ತಿದ್ದಿಲ್ಲ ನಾನು ಈ ಹುಡುಗಿ ಚೆನ್ನಾಗಿಲ್ಲ, ಆಕೆಯನ್ನು ನಾನು ಚಿಕ್ಕಂದಿನಲ್ಲಿ ನೋಡಿರುವೆ.”

“ತಾಯಿಯ ಪತ್ರ ಓದಿವೇಯಾ?”

“ಹೂಂ, ಕಕ್ಷೀಯ ಪತ್ರದಲ್ಲಿ ಆ ಹುಡುಗೆಯನ್ನು ಕೊರಳಿಗೆ ಕಟ್ಟಿ ಕೊಳ್ಳಬೇಕೆಂದು ಒತ್ತಾಯ ಪಡಿಸಿ ಏನನ್ನೂ ಬರೆದಿಲ್ಲ ಆ ಹುಡುಗಿ ಚೆನ್ನಾಗಿರಲಿ, ಇಲ್ಲದಿರಲಿ, ಆಕೆಯನ್ನು ನಾನು ಮನೆಗೆ ಬರಗೊಡಲಿಕ್ಕಿಲ್ಲ.”

“ಎಂತಹ ಹುಡುಗೆಯನ್ನು ಮನೆಗೆ ತರುವೆ ಹೇಳು?”

“ಅದನ್ನು ನಾನು ಈಗ ಹೇಗೆ ಹೇಳಲಿ? ವಿಚಾರಮಾಡಿ ನೋಡಬೇಕಾಗುವುದು ಅಲ್ಲವೇ?”

ಸ್ವಲ್ಪ ಹೊತ್ತು ಸುಮ್ಮಗಿದ್ದು, ನಶ್ಚ ನಾನೆಂದೆ “ನಿನ್ನ ಒಸ್ಪಿಗೆ ಮತ್ತು ವಿವೇಚನೆಯನ್ನು ಅವಲಂಬಿಸಿ ಕುಳಿತರೆ ನಾನು ನನ್ನ ಕೌಮಾರ್ಯ ವನ್ನು ತ್ಯಜಿಸಲು ಮತ್ತೊಮ್ಮೆ ಹುಟ್ಟಿ ಬರಬೇಕಾದೀತು. ಆ ಜನ್ಮದಲ್ಲಿಯೂ ಬಹುಶಃ ಕೌಮಾರ್ಯ ತ್ಯಜಿಸಲಾಗಲಿಕ್ಕಿಲ್ಲ. ಹೊಗಲಿ ಬಿಡು, ಸಮಯಕ್ಕೆ ಸರಿಯಾಗಿ ಮದುವೆಯಾಗಿದ್ದರೆ ಇನ್ನೊಂದು ಜನ್ಮತಾಳುವೆ. ಈಗ ನನೆಗೀನೂ ಮದುವೆಯ ಆಗತ್ಯ ಅಸ್ವಿಲ್ಲ ಅದರೆ ನೀನು ಆ ಹುಡುಗೆಯ ಉದ್ಧಾರವನ್ನು ಮಾಡಬಿಡು. ಏದುನಷ್ಟರು ರೂಪಾಯಿಗಳನ್ನು ಕೊಟ್ಟರೆ ಕೆಲಸವಾಗಿ ಬಿಡುವುದು. ನಾನು ಅವರ ಬಾಯಿಂದಲೇ ಕೇಳಬಂದಿರುವೆ.”

ಪ್ರಯೋಗದಿಂದ ಚಟ್ಟಕ್ಕೆನೆ ಎದ್ದು ಕುಳಿತಳು ಬಳಿಕ ಆಕೆಯ ಎಂದಳು “ನಾಳೀಯೆ ನಾನು ರೂಪಾಯಿಗಳನ್ನು ಕಳಸುವೆ. ಕಕ್ಷೀಯ ಮಾತನ್ನು ಸುಳ್ಳಾಗಿಗೊಡಿನು.” ಸ್ವಲ್ಪ ಸಮಯ ಸುಮ್ಮಗಿದ್ದು ಪುನಃ

ಆಕೆಯೇಂದರಳು “ನಾನು ನಿಮಗೆ ನಿಜವಾದ ಮಾತನ್ನು ಹೇಳುವೆ— ಈ ಹುಡುಗೆ ಚೆನ್ನಾಗಿಲ್ಲ, ಅದಕಾಗಿ ನನ್ನ ಅಡ್ಡಿ ಇಲ್ಲದಿದ್ದರೆ”

“ಇಲ್ಲದಿದ್ದರೆ?”

“ಇಲ್ಲದಿದ್ದರೆ ಏನು? ನಿಮಗೆ ಯೋಗ್ಯ ಕಸ್ಯೇಯನ್ನು ಹುಡುಕಿದ ಬಳಿಕ ನಿಮ್ಮ ಮಾತಿಗೆ ಉತ್ತರ ಕೊಡುವೆ, ಈಗ ಕೊಂಡುವುದಿಲ್ಲ”

ನಾನು ತಲೆಯಲ್ಲಾಡಿಸಿ “ನೀನು ವ್ಯಘರ್ವಾಗಿ ಪ್ರಯತ್ನಿಸಬೇಡ ರಾಜ ಲಕ್ಷ್ಮೀ, ನನಗೆ ಅನುರಂಗಭಾದ ಕಸ್ಯೇಯನ್ನು ನೀನೆಂದಿಗೂ ಹುಡುಕಲಾರೆ” ಎಂದೆ

ಆಕೆಯು ಒಹಳ ಹೊತ್ತು ಸುಮ್ಮಗಿದ್ದು ಒಮ್ಮೆಗೇ “ಒಕ್ಕೇದು, ಹುಡುಕ ಲಿಕ್ಕಾಗಲಿಕ್ಕೆಲ್ಲ, ಅದರೆ ನೀವು ಬರಮಾಕ್ಕೆ ಹೊಗುವಿರಿ ಅಲ್ಲವೇ? ನನ್ನನ್ನು ಜೊತೆಗೆ ಕರೆದುಕೊಂಡು ಹೊಗುವಿರಾ?” ಎಂದು ಕೇಳಿದಳು.

ಆಕೆಯ ಮಾತನ್ನು ಕೇಳಿ ನಾನು ನಕ್ಕೆ “ನನ್ನ ಕೂಡ ಬರುವ ಸಾಹಸವು ನೀನಗಾಗುವದೇ!” ಎಂದು ನಾನು ಮರುಸವಾಲು ಹಾಕಿದೆ.

ಪ್ರಾಯಿಯು ನನ್ನ ಕಡೆಗೆ ತೀಕ್ಕು ದೃಷ್ಟಿಯಿಂದ ನೋಡಿ “ಸಾಹಣ! ಇದನ್ನು ನೀವು ಕರಿನವಾದ ಮಾತೆಂದು ತಿಳಿದಿರುವಿರೇನು? ” ಎಂದು ತಿರುಗಿ ಕೇಳಿದಳು.

“ನನಗೆ ತಿಳಿದಿರಲಿ ಬಿಡಲಿ; ಆದರೆ ಈ ಎಲ್ಲ ಸಾಮಾನುಗಳ ಗಡಿ ಏನು?”

“ಏನಾದರೂ ಆಗಲಿ ನೀವು ನೌಕರಿಯನ್ನು ಮಾಡಲು ಇವ್ವು ದೂರ ಹೊಗುವಂತಹ ಪ್ರಸಂಗ ಬಂದಿತು ಈ ಎಲ್ಲವಸ್ತು-ಅಸ್ತಿ-ಶಾಮಾನು ನಿಮ್ಮ ಉಪಯೋಗಕ್ಕೆ ಬರಲಿಲ್ಲ ಎಂದ ಬಳಿಕ ಇವನ್ನು ತೆಗೆದುಕೊಂಡು ನಾನೇನು ಮಾಡಲಿ? ಎಲ್ಲವನ್ನೂ ಬಂಕೂನಿಗೆ ಕೊಟ್ಟಬಿಡುವೆ.”

ಈ ಮಾತಿಗೆ ಉತ್ತರವನ್ನು ಕೊಡುವುದು ನನ್ನಿಂದಾಗಲಿಲ್ಲ. ತೆರೆದ ಕಿಡಿಕಿಯೋಳಿಗಿಂದ ಹೊರಗಿನ ಕತ್ತಲನ್ನು ನೋಡುತ್ತು ಕುಳತೆ.

ಆಕೆಯು ಪುನಃ “ಇವ್ವು ದೂರ ಹೊಗದಿದ್ದರೆ ಆಗದೇನು? ಇದೆ ಲ್ಲವೂ ಎಂದಾದರೂ ಯಾವುದಕ್ಕಾದರೂ ನಿಮಗೆ ಉಪಯೋಗವಾಗದೇನು? ” ಎಂದು ಕೇಳಿದಳು.

“ ಇಲ್ಲ ಎಂದಿಗೂ ಇಲ್ಲ ”

“ ಹೋದು, ಇದು ನನಗೆ ಗೊತ್ತು ಆದರೆ ನಿನ್ನ ನನ್ನನ್ನು ನಿಮ್ಮ ಸಂಗಡ ಕರೆದುಕೊಂಡು ಹೋಗುವಿರೇನು? ” ಎಂದು ಆಕೆಯು ನನ್ನ ಪಾದ ಗಳನ್ನು ಹಿಡಿದಳು. ಇದೇ ಹ್ಯಾರಿಯು ಒಂದು ದಿನ ನನ್ನನ್ನು ತನ್ನ ಮನೆ ಯಿಂದ ಬಲವಂತ ಮಾಡಿ ಹೋರಗೆ ಕೋಣದ್ದಳು. ಆ ದಿನ ಆಕೆಯ ಮನ ಸ್ವಿನ ಸ್ಥಿತಿಯವನ್ನು ರೋಡಿ ನಾನು ಜೀರಗಾಗಿದ್ದೆ. ಆದರೆ ಈ ದಿನ ಆಕೆಯೇ ಇವ್ವು ದುರುಪತೆಯನ್ನು ತೋರಿಸುತ್ತಿರುವಳು, ಕರುಣ ಕಂರೆದಿಂದ ಪ್ರಾರ್ಥಿಸುತ್ತಿರುವಳು. ಇದೆಲ್ಲವನ್ನು ನೆನಿಸಿಕೊಂಡು ನನ್ನ ಎದೆಯು ಬಿರಿಯ ತೊಡಗಿತು ಆದಾಗ್ಯಾ ನಾನು ಒಪ್ಪಿಗೆಯನ್ನು ಯಾವ ರೀತಿಯಂದಾದರೂ ವ್ಯಾತ್ಗೊಳಿಸಲಿಲ್ಲ ನಾನೆಂದೆ “ ನಾನು ನಿನ್ನನ್ನು ನನ್ನ ಸಂಗಡ ಕರೆದು ಕೊಂಡು ಹೋಗಲಾರೆ, ಆದರೆ ನಿನ್ನ ಎಂದು ಹೀಗಿರುಗಿ ಕರೆಯಿಸಿಕೊಳ್ಳುವೆಯೋ ಆ ದಿನ ಬರುವೆ ನಾನು ಎಲ್ಲಿಯೇ ಇದ್ದರೂ ಯಾವಾಗಲೂ ನಿನ್ನ ವನಾಗಿಯೇ ಇರುವೆ ರಾಜಲಪ್ಪೆ! ”

“ ನಿನ್ನ ಚಿರಕಾಲದ ವರಿಗೆ ಈ ಪಾಸಿಸ್ಟಿಯವರೇ ಆಗಿರುವಿರಾ? ”

“ ಹೋದು, ಚಿರಕಾಲದ ವರಿಗೆ ”

“ ಹಾಗಾದರೆ ನಿಮ್ಮ ವಿವಾಹವು ಎಂದಿಗೂ ಆಗುವುದಿಲ್ಲವೇ? ”

“ಹೋದು, ಇದಕ್ಕೊಂಡು ಕಾರಣವುಂಟು—ನಿನ್ನ ಸಮೃತಿ ಇಲ್ಲದೆ, ನಿನಗೆ ದುಃಖವನ್ನಿತ್ತು ಈ ವಿವಾಹ ಕಾರ್ಯಕ್ರಮ ನಾನೆಂದಿಗೂ ಪ್ರವೃತ್ತನಾಗುವಂತಹ ಸ್ವಭಾವದವನು ಇಲ್ಲ ”

ಪ್ರಾರ್ಥಿಯು ಎವೆಯಿಕ್ಕುದೆ ನನ್ನ ಮೋಗವನ್ನು ಸ್ವಲ್ಪ ಹೊತ್ತಿನ ವರಿಗೆ ನೋಡುತ್ತಿದ್ದಳು. ಬಳಿಕ ಆಕೆಯು ಎರಡೂ ನರ್ಯನಗಳಿಂದ ಜಲ ಬಿಂದುಗಳು ದೊಡ್ಡ ದೊಡ್ಡವಾಗಿ ‘ ಟಿಪ್ಪಾ ಟಿಪ್ಪಾ ’ ಎಂದು ಉದುರಿ ಬೀಳತೊಡಗಿದ್ದವು. ಕಣ್ಣಗಳನ್ನೊರಸಿಕೊಂಡು ಆಕೆಯು ಗಡಸು ದಸ್ತಿಯಿಂದ “ ಈ ಶಿಭಾಗ್ಯಾ ಶ ಸಲುವಾಗಿ ನಿನ್ನ ಆಜನ್ನು ಸನ್ಯಾಸಿಯಾಗಿರುವಿರಾ? ” ಎಷ್ಟಳು.

“ಹೋದು, ಇರುವೆ. ನಿನ್ನ ಒಳಯಲ್ಲಿ ನಾನು ಪಡೆದ ವಸ್ತುವಿನ ಬದಲಾಗಿ ನಾನು ಸನ್ಯಾಸಿಯಾಗಿ ಖಳದರೆ ನನಗಾನ ಹಾನಿಯೂ ಇಲ್ಲ ನಾನು ಎಲ್ಲಾದರೂ ಇರಲಿ, ನಿನ್ನ ಮಾತ್ರ ನನ್ನ ಈ ವನಾತಿನ ಮೇಲೆ ಎಂದೂ ಅಪನಂಬಿಕೆಯನ್ನು ಡಬೀಡ ”

ಕ್ವಾಣ ಮಾತ್ರದಲ್ಲಿ ಇಬ್ಬರ ನಯನಗಳೂ ಒಂದುಗೂಡಿದುವು ಮರು ಕ್ವಾಣದಲ್ಲಿ ಆಕೆಯು ದಿಂಬಿನ ಮೇಲೆ ಮುಖ ಕೆಳಗೆ ಮಾಡಿಕೊಂಡು ಮಲಗಿ ಬಿಟ್ಟಿಳು, ಉದ್ದೇಗದ ಅಳುವಿಸಿಂದ ಆಕೆಯ ಶರೀರವು ನಡುಗಿ ಹಾರಿ ಹಾರಿ ಬೀಳತ್ತೊಡಗಿತು.

ನಾನು ಮುಖವೆತ್ತಿ ಸೋಡಿದೆ ಇಡೀ ಮನೆಯಲ್ಲಿ ನಿದ್ರಾದೇವಿಯ ಗಾಥಾಲಿಂಗನೆಯಲ್ಲಿ ಎಲ್ಲರೂ ಪ್ರಮರೆತಿದ್ದರು; ಯಾರೂ ಎಚ್ಚತ್ತಿರಲಿಲ್ಲ. ಒಮ್ಮೆಗೆ ನನಗೆ ವಿಚಾರವೊಂದು ಬಂದಿತು— ಈ ಕೆಡಿಕಿಯ ಹೂರಿಗಿರುವ ಕತ್ತಲು ರಾತ್ರಿಯು ತನ್ನ ಉತ್ಸವಪ್ರಿಯ ಸಮಿಯಾದ ಪ್ರಾರಿಯ ಈ ಎದೆಯನ್ನು ಕರಿಸುವಂತಹ ಅಭಿನಯವನ್ನು ಸುಮ್ಮೆಗೆ ಕಣ್ಣರೆದು ಆತ್ಮಂತ ಪರಿಶ್ಯಾಪಿಯಿಂದ ಸೋಡುತ್ತಿರುವುದು.

— ೨ —

ಇಡಿ ಜೀವಮಾನ ಮರೆಯದಂತಹ ಇಂಥ ಅನೇಕ ಸಂಗತಿಗಳನ್ನು ನಾನು ಕಂಡಿರುವೆ ಅವು ನೆನಪಿಗೆ ಬಂದಾಗ ಆಗ ಆದಿದ ಮಾತುಗಳು ಕೆವಿಯಲ್ಲಿ ನಿನದಿಸುವುವು. ಪ್ರಾರಿಯ ಕೊನೆಯ ನುಡಿಗಳೂ ಹೀಗೆ ಇದ್ದವು. ಇಂದಿಗೂ ಆ ನಾಡಿಗಳು ನನ್ನ ಕೆವಿಯಲ್ಲಿ ಇನಿದನಿ ಮಾಡುತ್ತಿವೆ ಅವನ್ನು ನಾನು ಆಲಿಸುವೆ. ಆಕೆಯು ತನ್ನ ಸಂಯಮನದ ಪರಿಷಯವನ್ನು ನನಗೆ ತನ್ನ ಬಾಲ್ಯದಲ್ಲಿಯೇ ಅನೇಕ ಬಾರಿ ಮಾಡಿಕೊಟ್ಟಿರುವಳು ಈಗಂತೂ ಆಕೆಗೆ ಪ್ರಪಂಚದ ಜ್ಞಾನವು ಆಗಿರುತ್ತೇದು! ಅನುಭವವು ಆಗಿರುವುದು! ಆ ಬಾರಿ ಹೀಗಾದರೂ ನಾಡಿ ನನ್ನನ್ನು ಕಳುಹಿಸಿ ತನ್ನ ಆತ್ಮ ರಕ್ಷಣೆಯನ್ನು ಮಾಡಿಕೊಂಡಳು ಆದರೆ ಈ ಬಾರಿ ಯಾವ ರೀತಿಯಿಂದಲೂ ತನ್ನನ್ನು ಸಂಬಾಳಿಸಿಕೊಳ್ಳುವುದಕ್ಕೆ ಆಕೆಯು ಸಮರ್ಥಳಾಗಲಿಲ್ಲ. ಆಳುಮಕ್ಕಳ ಎದುರಿಗೇ ಆತ್ಮಚಿಟ್ಟಿಳು ಗದ್ದದ ಸ್ವರದಿಂದ ಆಕೆಯೆಂದಳು “ಸೋಡಿರಿ, ನಾನು ಆಜ್ಞಾನಿಯಿಲ್ಲ. ನನ್ನ ಪಾಪಗಳಿಗೆ ಸಿಕ್ಕುವ ಮಹಾದಂಡವನ್ನು ನಾನು ಅನುಭವಿಸಲೇ ಬೇಕಾಗುವುದು ಆದಾಗ್ಯಾ ನಾನು ಇಪ್ಪು ಹೇಳಬಲ್ಲೆ— ನಮ್ಮ ಸಮಾಜ ನಿಮ್ಮರವಿದೆ, ನಿರ್ದಯವಿದೆ! ಇದಕ್ಕೂ ಒಂದಿಲ್ಲಿಂದು ದಿನ ಮಹಾದಂಡವನ್ನು ತೆತ್ತಲೇಬೇಕಾಗುವುದು! ದೇವರು ಈ ಪಾಪಕ್ಕೆ ತಕ್ಕ ಶಿಶ್ಯೆಯನ್ನು ವಿಧಿಸುಯೇ ವಿಧಿಸುವನು!”

ಸಮಾಜಕ್ಕೆ ಆಕೆ ಇನ್ನೀರೆ ಮಹಾ ಶಾಪವನ್ನಿತ್ತಿಗೂ ದೇವರೇ ಬಳಿ! ಆಕೆಯ ಅಂತರ್ಯಾಮಿಯು ತಿಳಿಯಬಲ್ಲ! ನಾನು ಆರಿಯಲಾರೆ ಎಂದು ಹೇಳಿ. ಆದರೆ ನಾನು ಸುಮೃಗಿದ್ದೆ ಮುದುಕ ಆಳುಮಂಗನು ಗಾಡಿಯ ಬಾಗಿಲನ್ನು ತೆರೆದು ನನ್ನ ಮುಖವನ್ನು ಸೋಡಿದ ನಾನು ಮುಂದಕ್ಕೆ ಹೆಚ್ಚಿಯನ್ನು ಇಕ್ಕುವಾಗ ಆಕೆಯು ತನ್ನ ಕಂಬಸಿದುಂಬಿದ ಕಣ್ಣಗಳಿಂದ ನನ್ನ ನನ್ನ ಸೋಡಿ ನಕ್ಕಳು ಬಳಿಕ ‘ ಎಲ್ಲಿಗೆ ಹೋಗುತ್ತಿರುವಿರಿ? ಇನ್ನು ವುನಃ ಬಹುಶಃ ಭೇಟಿಯಾಗಲಿಕ್ಕೆಳ್ಳಿ. ಒಂದು ಭಿಕ್ಷೆಯನ್ನು ದರೂ ಕೊಟ್ಟು ಹೋಗಿರಿ! ” ಎಂದೆಳು

“ಕೊಡುವೆ ಏನದು ಹೇಳು.”

“ ದೇವರು ಆಂತಹ ಪ್ರವಂಗ ತರದಿರಲೀ— ನಿನ್ನ ಯಾತ್ರೆಯ ರೀತಿಯನ್ನು ಸೋಡಿದರೆ—, ಒಳ್ಳೆದು, ನೀವು ಎಲ್ಲಿಯೇ ಇದ್ದರೂ ಇಂತಹ ವೇಳೆಯಲ್ಲಿ ನನಗೆ ಸಮಾಜಾರ ತಿಳಿನುವಿರಾ? ನಾಚಿಕೆಪಟ್ಟಿಕೊಳ್ಳಲಿಕ್ಕೆಲ್ಲ ತಾನೇ?”

“ ಇಲ್ಲ ನಾಚಿಕೆ ಪಟ್ಟಿಕೊಳ್ಳುವುದಿಲ್ಲ ಅವಶ್ಯವಾಗಿ ತಿಳಿಸುವೆ ” ಎಂದು ನಾನು ಹೇಳುಗೆ ಹೋಗಿ ಗಾಡಿಯಲ್ಲಿ ಕುಳಿತೆ ಪ್ರಾರಿಯು ಹಿಂದೆ ಹಿಂದೆಯೇ ಬಂದು ತನ್ನ ಸೆರಿಗನಲ್ಲಿ ನನ್ನ ಪಾದಧಂಜಿಯನ್ನು ಎತ್ತಿ ಹಾಕಿ ಕೊಂಡೆಳು

“ ಕೇಳುವಿರೇನು? ”

ನಾನು ಈತ್ತಿತ್ತಿ ಸೋಡಿಸಿ ಆಕೆಯು ತನ್ನ ನಡುಗುತ್ತಿರುವ ಕುಟಿಗಳನ್ನು ಅಶ್ಯಂತ ಪ್ರಯತ್ನ ಪ್ರಾರ್ಥಕವಾಗಿ ತಡೆಹಿಡಿದು ಮಾತನಾಡಲು ಯತ್ತಿ ಸುತ್ತಿರುವು ದೃಷ್ಟಿಗಳು ಸೆಂರಿದೊಡನೆಯೇ ಆಕೆಯ ನಯನಗಳಿಂದ ಸೀರು ಬಳಬಳನೆ ಹರಿದುಬಂದುವು ಆಕೆಯು ಅಪ್ಪಣಿ, ಗದ್ದದ ದಸಿಯಿಂದ ನುಡಿದೆಳು “ ಇಷ್ಟು ದೂರ ಹೋಗಿದಿದ್ದರಿ ಆಗವೇ? ಹೋಗಬೇಡಿರಿ!”

ನಾನು ಸುಮೃಗಿ ನನ್ನ ಸೋಡಿವನ್ನು ಚೇರಿ ಕಡೆಗೆ ತಿರುಗಿಸಿದೆ ಗಾಡಿಯ ವನು ವುಂದೆ ಸಾಗಿದನು ಬಾರಕೋಲಿನ ಕಟ್ಟಾಯಿಸುವಿಕೆಯ ಮತ್ತು ಚಕ್ಕಿಡಿಯ ಗಡ ಗಡ ಶಬ್ದದಿಂದ ಸಂಧಾರಿಸಮಯವು ಅದ್ಭುತ ರಸದಿಂದ ತೆಂಬಿಹೋಯಿತು. ಆದರೆ ಇದೆಲ್ಲವನ್ನು ಮರೆಯಿ.ಸಿ, ಕೇವಲ ಆ ಗದ್ದದ ದಸಿಯ ಹತ್ತಿಕ್ಕಿದ ಆಳುವು ನನ್ನ ಕಿವಿಸುಲ್ಲಿ ಮಿಡಿಯತೋಡಿತು

— ೨ —

ಆರೇಳು ದಿನಗಳ ನಂತರ ನಾನು ಒಂದು ಟ್ರಿಂಕು ಮತ್ತು ಹಾಸಿಗೆಯ ಸುರುಳಿಯನ್ನು ತೀಗೆದುಕೊಂಡು ಒಂದು ದಿನ ಮುಂಜಾನೆ ಕಲಕತ್ತೆಯ ಕೋರಿಯಲ್ಲಾ ಘಾಬಿವನ್ನು ತಲ್ಲಿದೆ. ಗಾಡಿಯಿಂದ ಇಳಿಯುತ್ತಲೇ ಖಾಕಿ ಬಟ್ಟಿಯನ್ನು ತೊಟ್ಟು ಬರ್ವ ಕೊಲಿಕಾರನು ನನ್ನ ಸಾಮಾನುಗಳನ್ನು ಎತ್ತಿ ಕೊಂಡನು ಕಣ್ಣ ಮುಚ್ಚಿ ಕಣ್ಣ ಹೆಡಿಯುವಪ್ಪರಲ್ಲಿ ಎಲ್ಲಿಗೆ ಅವನ್ನು ಹೊತ್ತು ಕೊಂಡು ಹೊದನ್ನೊ ತಳಿಯಲ್ಲಿ ಅವನನ್ನು ಹುಡುಕಿ ಹುಡುಕಿ ಬೇಸತ್ತು ನಾನು ಕಂಬನಿಗರೆಯುವ ವರೆಗೆ ಅವನು ನನಗೆ ಸಿಕ್ಕಲಿಲ್ಲ

ಗಾಡಿಯಿಂದ ಇಳಿದು ಬರುತ್ತಲೇ ಹಡಗುಗಳು ನಿಲ್ಲಿವ ಮತ್ತು ರಾಜ ಮಾರ್ಗದ ವಡುವಿನ ಶಾಫನದಲ್ಲಿ ನಾನಾಬಣ್ಣದ ಸಾಮಾನುಗಳು ಇರಿಸಲ್ಪಟ್ಟಿದ್ದವು. ಸ್ವಲ್ಪ ಇಷ್ಟಿಸ್ತು ಯೂಂ ಚಿದ್ದಿತ್ತ ಕರುಗಳ ಗುಂಪೊಂದು ಮಾರಾಟಕ್ಕೆ ನಿಂತಿದೆಯೋ ಎಂಬಂತೆ ಕಾಣುತ್ತಿದ್ದಿತು ಹತ್ತಿರ ಹೋಗಿ ನೋಡಿದೆ. ನುನು ವ್ಯರ ಗುಂಪು ಆದು ಆವರು ತಮ್ಮ ಹೆಂಡಿರುವ ಸ್ಥಳೋದನೆ ದೊಡ್ಡ ದೊಡ್ಡ ಗಂಟುಮೂರ್ಟಿಗಳನ್ನು ಕಟ್ಟಿಕೊಂಡು ಹಡಗದಲ್ಲಿ ಒಳ್ಳೆಯ ಸ್ಥಳವನ್ನು ಪಡೆಯುವುದಕಾಗಿ ನಮುಕಿನಲ್ಲಿಯೆ ಬಂದು ಕುಳಿತ್ತದ್ದರು ಇಪ್ಪು ಜನರನ್ನು ದಾಟಿ ಮುಂದೆ ಹೋಗುವ ಸಾಹಸ ಯಾರಿಗೆ ಇದ್ದಿತು? ಸ್ವಲ್ಪ ಹೊತ್ತಿನ ನಂತರ ಈ ಜನರಲ್ಲಿರೂ ಎದ್ದುನಿಂತರು, ನಾನೂ ಎದ್ದು ನಿಂತು ನೋಡಿದೆ. ಆಗ ಕಾಬುಲದ ಉತ್ತರ ನಾರ್ಂತದಿಂದ ಕನ್ನಾಕುಮಾರಿಯ ವರೆಗೆ ಇರುವ ಪ್ರದೇಶದರೆಲ್ಲ ತಮ್ಮ ತಮ್ಮ ಪ್ರತಿನಿಧಿಗಳನ್ನು ಈ ಕೋರಿಯಲ್ಲಾ ಘಾಬಿಕ್ಕೆ ಕಳುಹಿಸಲು ಮರೆತ್ತಿಲ್ಲ ಎಂದು ಎನಿಸಿತು.

ಎಲ್ಲರೂ ಇರುವರು. ಶವ್ಯ ಶಟುಗಳನ್ನು ಧರಿಸಿದ ಚೇನಿ ಜನರ ಮಳವೂ ಇದ್ದಿತು ಆವರೂ ಹಿಂದುಳಿಯಬಾರದೆಂದು ವೊದಲೇ ಬಂದಿದ್ದರು ನಾನೂ 'ಡೆಕ್‌'ದ ಯಾತ್ರಿಕನಾಗಿದೆ. ಡೆಕ್ಕೆದಕ್ಕಿಂತ ಕೆಳಗಿನ ತರ್ತಿಯು ಹಡಗದಲ್ಲಿ ಇಲ್ಲ. ಈ ಜನರನ್ನೇ ಇಲ್ಲಿಸಿ ಉತ್ತಮವಾದ ಸ್ಥಳ ಮನ್ನು ಸಂಪಾದಿಸಲು ನಾನೂ ಪ್ರಯತ್ನ-ಪ್ರಯಾಸ ಪಡಬೇಕಾಗಿತ್ತು. ಈ ಪ್ರಯತ್ನದ ನೇನಹು ಬಂದೊಡನೆ ನನ್ನ ಕೈಕಾಲುಗಳೇ ಹೋದುವು. ನಾನಂತರ ಹೋಗಲೇಬೇಕು, ಹಡಗದ ಮಾರ್ಗವನ್ನು ಬಿಟ್ಟರೆ ಬೇರೊಂದು ಮಾರ್ಗವೇ ಇಲ್ಲ, ನಾನಾದರೂ ಈ ಜನರನ್ನೇ ಆನುಸಂಸಬೇಕು ಎಂದು

ವಿಚಾರ ಮಾಡಿ ಮನಸ್ಸಿಗೆ ಧೈಯರು ಕೂಡತೋಡಿದೆ. ನಾನು ಧೈಯರು ಕೂಟಪ್ರಫ್ಲೂ ಅದು ಧೈಯರವನ್ನು ಬಿಡತೋಡಿತು ಹಡಗ ಯಾವಾಗ ಬಂದು ದಂಡಿಗೆ ಹತ್ತುಷ್ಟಿದೊ ಅದಕ್ಕೇ ಗೊತ್ತು ಒಮ್ಮೆಗೆ ಕಣ್ಣಿತ್ತೆ ನೋಡಿದೆ. ಈ ಹಡಿನಾಲ್ಕು ಹಡಿನ್ಯೇದು ನೂರು ಜನರು ಸಾಲಾಗಿ ಎದ್ದು ನಿಂತಿರುವರು ಒಬ್ಬ ಹಿಂದುಸ್ತಾನಿ ಮನಸ್ಯನನ್ನು ನಾನು ಕೇಳಿದೆ “ಆಳ್ಳಿ, ಇವರೆಲ್ಲರೂ ಜೀನಾಗಿ ಕುಳಿತಿದ್ದರು, ಒಮ್ಮೆಗೇ ಹೀಗೆ ಸಾಲಾಗಿ ವಿಕ್ರಿ ನಿಂತರು?”

“ ಡಾಕ್ಟರರು ತಪಾಸಣೆ ಮಾಡುವರು. ”

“ ಡಾಕ್ಟರರ ತಪಾಸಣೆ ಎಂದರೇನು? ”

ಆ ಮನಸ್ಯ ಹಿಂದಿನಿಂದ ನುಗ್ಗಿತ್ತಿರುವವರನ್ನು ತಡೆಯುತ್ತ ಸ್ವಲ್ಪ ರೀಗೆ “ ಹೇಗೆ ನಿಂತರು ತಪಾಸಣೆ! ” ಎಂದ.

ಆವನ ಮಾತನ್ನು ತಿಳಿಯುವುದೇ ಕಷ್ಟವಾಯಿತು. ತಿಳಿಯಲಿ, ಶಿಳಿಯದಿಲಲಿ, ಎಲ್ಲಾರಿಗೂ ಆಗಬೇಕಾದುದು ನನಗೂ ಆಗುವುದು ಈ ಗುಂಪಿನಲ್ಲಿ ನಿನ್ನನ್ನು ನಾನು ಹೀಗೆ ಸೇರುತ್ತಿಸಿಕೊಳ್ಳಬೇಕೆಂಬುದೇ ನನಗೆ ದೊಡ್ಡದೆಂದು ಸಮಸ್ಯೆಯಾಯಿತು ಎಲ್ಲಾದರೂ ನುಗ್ಗಿತ್ತಕ್ಕೆ ಸ್ಥಳವು ಇದೆಯೋ ಇಲ್ಲವೂ ಎಂಬುದನ್ನು ಹುಡುಕತೋಡಿದೆ. ಆಗ ಸ್ವಲ್ಪ ದೂರದಲ್ಲಿ ವಿದಿರಪುರದ ಕೆಲವರು ಮುಸಲ್ಲಾನರು ಸಂಕೊಳಿತದಿಂದ ನಿಂತಿರುವುದನ್ನು ನೋಡಿದೆ. ಸ್ವದೇಶ-ವಿದೇಶಗಳಲ್ಲಿ ಎಲ್ಲ ಕಡೆಗೂ ನಾನು ನೋಡಿರುವ— ನಾಚಿಕೆ ಪಡುವಂಥ ಕಾರ್ಯದಲ್ಲಿ ಎಲ್ಲ ಬಂಗಾಲೀ ಜನರು ನಾಚಿಕೆ ಪಡುವರು ಆವರು ಭಾರತದ ಇತರ ಭಾಗಗಳ ಜನರಂತೆ ಸಂಕೊಳಿತ-ಭಾವವನ್ನು ಬಿಟ್ಟು ಹೊಡಿದಾದುವುದಿಲ್ಲ-ಗುದ್ದಾಡುವುದಿಲ್ಲ. ಈ ರೀತಿ ನಿಲ್ಲಿವಲ್ಲಿ ಬಂದು ಬಗೆಯ ನಾಚಿಕೆಯಿದೆ, ಆದಕ್ಕಾಗಿ ಆವರು ತಲೆಬಾಗಿಸಿಕೊಂಡು ನಿಂತಿರುವರು ರಂಗಾನದಲ್ಲಿ ಅವರು ದಜರು ಕೆಲಸವನ್ನು ಮಾಡುವರು. ಎಷ್ಟೋ ಸಲ ಅಲ್ಲಿಗೆ ಹೋಗಿರುವರು ಮತ್ತು ಬಂದಿರುವರು ಆವರನ್ನೂ ನಾನು ಕೇಳಿದೆ ಆವರು ‘ಆ ಹೇಗೆ ಬರಮಾಡಲ್ಪಿಯೂ ಹರಡಬಾರದೆಂದು ಎಚ್ಚರಿಕೆ ತೆಗೆದುಕೊಳ್ಳುವುದಕ್ಕಾಗಿ ಡಾಕ್ಟರಿಂದ ಆರೋಗ್ಯ ಪರಿಹ್ಯಾಮಾಡಿಸುವದ’ ಎಂದು ಹೇಳಿದರು ಡಾಕ್ಟರರು ಪರಿಹ್ಯಾಮಾಡಿ ಸಟ್ಟಿ-ಫಿಕೆಟ್ಟಿ ಕೂಟಪ್ಪು ಬಳಿಕ ಮಾತ್ರ ಹಡಗ ಹತ್ತಿಬಹುದು. ಆದುದರಿಂದ

ವಿಚಾರ ಮಾಡಿ ಮನ್ಮಹಿಗೆ ಧೈಯರು ಕೊಡತೊಡಗಿದೆ. ನಾನು ಧೈಯರು ಕೂಟಪ್ರಫ್ಲೂ ಅದು ಧೈಯರವನ್ನು ಬಿಡತೊಡಗಿತು ಹಡಗ ಯಾವಾಗ ಬಂದು ದಂಡಿಗೆ ಹತ್ತುಷ್ಟುದೊ ಅದಕ್ಕೇ ಗೊತ್ತು. ಒಮ್ಮೆಗೆ ರಕ್ಷಣೆಗೆ ಸೋಡಿದೆ. ಈ ಹಡಿನಾಲ್ಪು ಹದಿನ್ಯೇದು ನೂರು ಜನರು ಸಾಲಾಗಿ ಎದ್ದು ನಿಂತಿರುವರು. ಒಬ್ಬ ಹಿಂದುಸ್ತಾನಿ ಮನುಷ್ಯನನ್ನು ನಾನು ಕೇಳಿದೆ “ಆಳ್ಳಿ, ಇವರೆಲ್ಲರೂ ಚೆನ್ನಾಗಿ ಕುಳಿತ್ತದ್ದರು, ಒಮ್ಮೆಗೇ ಹೀಗೆ ಸಾಲಾಗಿ ಏಕೆ ನಿಂತರು!”

“ ಡಾಕ್ಟರರು ತಪಾಸಣೆ ಮಾಡುವರು.”

“ ಡಾಕ್ಟರರ ತಪಾಸಣೆ ಎಂದರೇನು?”

ಆ ಮನುಷ್ಯ ಹಿಂದಿನಿಂದ ನುಗ್ಗತ್ತಿರುವವರನ್ನು ತಡೆಯುತ್ತ ಸ್ವಲ್ಪ ರೀಗೆ “ ಹೇಗೆನ ತಪಾಸಣೆ!” ಎಂದ.

ಆವನ ಮಾತನ್ನು ತಿಳಿಯುವುದೇ ಕಷ್ಟವಾಯಿತು. ತಿಳಿಯಲ್ಲಿ, ಶೀಯದಿಲಲಿ, ಎಲ್ಲರಿಗೂ ಆಗಬೇಕಾದುದು ನನಗೂ ಆಗುವುದು. ಈ ಗುಂಪಿ ನಲ್ಲಿ ನಷ್ಟನ್ನು ನಾನು ಹೀಗೆ ಸೇರುತ್ತಿಸಿಕೊಳ್ಳಬೇಕೆಂಬುದೇ ನಂಗಿ ದೊಡ್ಡ ದೊಂದು ಸಮಸ್ಯೆಯಾಯಿತು ಎಲ್ಲಾದರೂ ನುಗ್ಗಲಿಕ್ಕೆ ಸ್ಥಳವು ಇದೆಯೋ ಇಲ್ಲವೋ ಎಂಬುದನ್ನು ಹುಡುಕತೊಡಗಿದ. ಆಗ ಸ್ವಲ್ಪ ದೂರದಲ್ಲಿ ವಿದಿರುಪುರದ ಕೆಲವರು ಮುಸಲ್ಲಾನರು ಸಂಕೋಚಿಂದ ನಿಂತಿರುವುದನ್ನು ಸೋಡಿದೆ. ಸ್ವದೇಶ-ವಿದೇಶಗಳಲ್ಲಿ ಎಲ್ಲ ಕಡೆಗೂ ನಾನು ಸೋಡಿರುವೆ— ನಾಚಿಕೆ ಪಡುವಂಥ ಕಾರ್ಯದಲ್ಲಿ ಎಲ್ಲ ಬಂಗಾಲೀ ಜನರು ನಾಚಿಕೆ ಪಡುವರು. ಆವರು ಭಾರತದ ಇತರ ಭಾಗಗಳ ಜನರಂತೆ ಸಂಕೋಚ-ಭಾವ ವನ್ನು ಬಿಟ್ಟು ಹೊಡಿದಾಡುವುದಿಲ್ಲ-ಗುದ್ದಾಡುವುದಿಲ್ಲ. ಈ ರೀತಿ ನಿಲ್ಲಿವಲ್ಲಿ ಬಂದು ಬಗೆಯ ನಾಚಿಕೆಯಿದೆ, ಅದಕ್ಕಾಗಿ ಆವರು ತಲೆಬಾಗಿಸಿಕೊಂಡು ನಿಂತಿರುವರು. ರೆಗೂನದಲ್ಲಿ ಅವರು ದಜ್ರಯ ಕೆಲಸವನ್ನು ಮಾಡುವರು. ಎನ್ನೋ ಸಲ ಅಲ್ಲಿಗೆ ಹೋಗಿರುವರು ಮತ್ತು ಬಂದಿರುವರು ಆವರನ್ನು ನಾನು ಕೇಳಿದೆ ಆವರು ‘ಆ ಹೇಗು ಬರಮಾಡಲಿಯೂ ಹರಡಬಾರ ದೆಂದು ಎಚ್ಚರಿಕೆ ತೆಗೆದುಕೊಳ್ಳಲ್ಪಡುವುದಕ್ಕಾಗಿ ಡಾಕ್ಟರಿಂದ ಆರೋಗ್ಯ ಪರಿಹೇಳೆ ಮಾಡಿಸುವರು’ ಎಂದು ಹೇಳಿದರು. ಡಾಕ್ಟರರು ಪರಿಕ್ಷೇಮಾಡಿ ಸಟ್ಟಿ-ಫಿಕೇಟ್ ಕೊಟ್ಟು ಬಳಕೆ ಮಾತ್ರ ಹಡಗ ಹತ್ತಿಬಹುದು. ಆದುದರಿಂದ

ಇನ್ನು ಹಡಗನ್ನು ಹತ್ತುವ ಸರತಿ. ಆದರೆ ಈ ದೇಶ ವ್ಯಾಸಿಂಚೆರಂ ಏದುವ ಕ್ರಿಯೆಯ ಕಲ್ಪನೆಯನ್ನು ಹೊರಗಿನವರು ಮಾಡಲಾರರು. ಆದಿಗಿರಣಿಗಳಲ್ಲಿ ಕೆಲಸಮಾಡುವವರಗೆ, ಹಲ್ಲಿನ ಗಾಲಿಗಳ ಗತಿಯನ್ನು ನೋಡಿದಂಥಿಗೆ ಇದರ ಸ್ವಲ್ಪ ಕಲ್ಪನೆ ಬರಬಹುದು ಆ ಗಿರಣಿಯ ಚಕ್ರಗಳು ಹಿಂದು ಮುಂದಿನ ಧಕ್ಕೆಯಿಂದ ಹಿಂದಕ್ಕೆ ಮುಂದಕ್ಕೆ ಹೋಗುವ ರೀತಿಯಲ್ಲಿ ನಮ್ಮ ಕಾಬೂಲಿ—ಪಂಜಾಬಿ—ಮಾರವಾಡಿ—ಕನಾರಟಕಿ—ಮರಾರಿ—ಬಂಗಾಲಿ—ಚೀನೀ—ಉಡಿಯಾ—ಮೊದಲಾದವರ ಸೇನೆಯು ಪಾರಸ್ಪರ ಆಕರ್ಷಣ—ವಿಶ ಫಣ ವೇಗದಿಂದ ಭೂಮಿಯಿಂದ ಡೆಕ್ಕುದ ಮೇಲೆ ಅರಿಯದಂತೆ ಏಂತು ಆವರ ಏರುವಾಗಿನ ಆ ಗತಿಯು ಅಲ್ಲಿಯೂ ನಿಲ್ಲಲಿಲ್ಲ ಎದುರಿಗೆ ನೋಡಿದೆ—ಒಂದು ತೆಗ್ಗಿನ ಬಾಯಬಳಿ ನಿಷ್ಟಣಿಕೆಯನ್ನು ಟ್ರಿಪ್ತಿ. ಹಡಗದ ಗಭ್ರ ಪ್ರದೇಶದಲ್ಲಿ ಇಳಿಯಲು ಇಲ್ಲಿಯೇ ದಾರಿಯಿತ್ತು. ಒಡ್ಡು ಹಾಕಿ ಕಟ್ಟಿದ ನೀರು ಒಡ್ಡನ್ನು ಒಡೆದಕೂಡಲೇ ವೇಗವಾಗಿ ಮುನ್ನುಗ್ಗಾವಂತೆ ಈ ಜನರ ಸೇನೆಯೂ ಸ್ಥಳವನ್ನು ಆಕ್ರಮಿಸಿಕೊಳ್ಳುವುದಕ್ಕಾಗಿ ಕೆಳಗಿಳಿಯತೋಡಿತು.

ನನಗೆ ಕೆಳಗಿಳಿಯುವ ಇಷ್ಟೆಯಿದ್ದಿಲ್ಲವೆಂಬುದು ನೇನಪಿಗೆ ಬರುತ್ತಿರುವುದು ನಾನು ಕಾಲುಗಳಿಂದ ನಡೆದಾದರೂ ಇಳಿಯಲಿಲ್ಲ. ಕ್ಷಣಮಾತ್ರ ನಾನು ಎಷ್ಟುರದಪ್ಪಿದ್ದೆ ನನ್ನ ಈ ಘಟನೆಯ ವಣನೆಯನ್ನು ಕೇಳಿ ಯಾರಾ ದರೂ ಸಂದರ್ಹಪಟ್ಟಿರೆ ಅವರ ಆ ಸಂದೇಹವನ್ನು ನಾ ಅಸ್ವೀಕಾರಮಾಡಲಿಕ್ಕೆಲ್ಲ ಎಷ್ಟರ ಬಂದ ಮೇಲೆ ನಾನು ನೋಡಿದೆ—ಹಡಗದ ಗಭ್ರದಲ್ಲಿ ಒಂದು ಕಡೆಗೆ ದೂರ ಒಂದು ಮೂಲೆಯಲ್ಲಿ ನಾನೋಬ್ಬನೇ ಇರುವೆ. ಕೆಳಗೆ ನೋಡಿದೆ— ಪ್ರತಿಯೊಬ್ಬರೂ ತಮ್ಮ ತಮ್ಮ ಸಾಮಾನುಗಳನ್ನು ಹತ್ತರ ಇಟ್ಟುಕೊಂಡು ನಿಶ್ಚಿಂತಿಯಿಂದ ಕುಳಿತುಕೊಂಡಿರುವರು ಮತ್ತು ತಮ್ಮ ಹತ್ತರ ಕುಳಿತವರ ಕೂಡ ಪಡೆಚಯಮಾಡಿಕೊಳ್ಳುತ್ತಿರುವರು. ಇಷ್ಟು ಹೊತ್ತಾದ ಬಳಿಕ ಆ ನನ್ನ ಕೂಲಿಕಾರ ಬಂದು ನನ್ನನ್ನು ಭೇಟಿಯಾದ ಮತ್ತು ಅವನೆಂದ “ಪ್ರಿಯಕು ಮತ್ತು ಹಾಸುಗೆಯನ್ನು ಮೇಲೆ ಇಟ್ಟು ಬಂದಿರುವೆ. ತಾವು ಹೇಳಿದರೆ ಕೆಳಗೆ ತಂದು ಇಡುವೆ.”

“ ಬೇಡ, ನನ್ನನ್ನೇ ಇಲ್ಲಿಂದ ಉದಾಧರಮಾಡಿ, ಮೇಲೆ ಕರೆದುಕೊಂಡು ನಡೆ.”

ಬೇರೊಬ್ಬರೊಡನೆ ಜಗಳಾಡದ ವಿನಾ, ಹಾಸಿಗೆಯನ್ನು ಸರಿಸದ ವಿನಾ ಕಾಲಿದುವುದಕ್ಕೆ ಕೂಡ ಸ್ಥಿತಿ ಸಿಕ್ಕುವಂತಿರಲ್ಲಿ ಮತ್ತೆ ಬಂದಾಗ್ನ್ಯ ಮೇಲೆ ಇದ್ದು ತೋರಿಯಿಸಿಕೊಳ್ಳುವುದು ಒಳ್ಳೆಯದು, ಇಲ್ಲಿ ಒಂದರೆ ಕ್ಷಣವಾದರೂ ಇರುವೆಡು ಒಳ್ಳೆಯದಲ್ಲ ಎಂದು ಎನಿಸಿತು. ಹೇಚ್ಚು ಕೂಲಿ ದೊರೆಯುವದು ಎಂಬಾನೆಯಿಂದ ಕೂಲಿಕಾರನು ಜನರ ಸಾಮಾನುಗಳನ್ನು ಸರಿಸುತ್ತು, ಹಾಸಿಗೆಯನ್ನು ಸುತ್ತುತ್ತೆ ಸ್ಥಳವಾಡಿಕೊಳ್ಳುತ್ತೆ ಮೇಲ್ಗೆ ಡೆಗೆ ಕರೆದೊಯ್ದನು ಮತ್ತು ನನಗೆ ನನ್ನ ಸಾಮಾನುಗಳನ್ನು ತೋರಿಸಿ ಇನಾಮನ್ನು ಕೂಲಿ ಯನ್ನೂ ಪಡೆದುಕೊಂಡು ಹೊರಟಿ, ಹೇಳಿದನು. ಇಲ್ಲಿಯೂ ಅದೇ ಹಾಡು, ಹಾಸಿಗೆ ಹಾಸಲಿಕ್ಕೆ ಕೂಡ ಸ್ಥಳವಿರಲಿಲ್ಲ ಆದುದರಿಂದ ನಿರುಪಾಯಾಗಿ ನನ್ನ ಟ್ರಿಂಕಿನ ಮೇಲೆಯೇ ಏಕಾಂತ ಚಿತ್ತದಿಂದ ಕುಳತುಕೊಂಡು ವಾಕಾ ಭಾಗೀರಧಿಯ ಎರಡೂ ದಡಗಳ ಶೋಭೆಯನ್ನು ನೋಡತೋಡಿಗಿಡೆ.

ಹಡಗು ಹೊರಟಿತ್ತು. ಆಗ ನನಗೆ ಬಕೆಳ ಬಾಯಾರಿಕೆಯಾಗಿದ್ದಿತು. ಈಗ ಸ್ವಲ್ಪ ಹೊತ್ತಿನ ಹಿಂದೆ ಎದ್ದು ಬಿರುಗಾಳಿಯಿಂದ ಯಾರ ಎದೆಯು ಒಣಗಲಕ್ಕೆಲ್ಲ? ಒಣಗದೆ ಇದ್ದ ಕರಿನ ಹೃದಯಃಪೃಥ್ವೀವರು ಈ ಜಗತ್ತಿನಲ್ಲಿ ಬಹಳ ಸ್ವಲ್ಪ ಜನರು ಇರುವರು ಆದರೆ ಒಂದು ತೋಂದರೆಯಾಯಿತು— ನನ್ನ ಜೊತೆಯಲ್ಲಿ ಒಂದು ಧಾಲಿಯೂ ಇದ್ದಿಲ್ಲ, ಒಂದು ತಂಬಿಗೆಯೂ ಇದ್ದಿಲ್ಲ ಈ ಪ್ರವಾಸವಲ್ಲಿ ಯಾರಾದರೂ ಬಂಗಾಲಿಗಳು ಇದ್ದರೆ ಒಳ್ಳೆಯ ದಾಗುವುದೆಂದು ನಾನು ಅವರನ್ನು ಹುಡುಕ ಹೊರಟಿ. ಕೆಳಗಿಳಿದು ಹಡಗದ ಗಭ್ರಸ್ಥಳಕ್ಕೆ ಹೋಗುತ್ತಲೆ ಒಂದು ಕೋಲಾಹಲವು ಕೇಳಿಸಿತು. ಆ ಕೋಲಾಹಲವು ಎಷ್ಟಿತ್ತು, ಹೇಗಿತ್ತು ಎಂಬುದಕ್ಕೆ ಉಪನೇ ಕೊಡುವಷ್ಟು ಜಾಳಿನ ನನ್ನಲ್ಲಿ ಇಲ್ಲ ಗೋತ್ತಾಲಿಗೆ ಜೀಂಕಿ ಹಚ್ಚಿದರೆ ಆಗುವಷ್ಟು ಕೋಲಾಹಲವಾಯಿತೆಂದು ಹೇಳಬಹುದು; ಅಡರಿ ಅದಕ್ಕೆವ್ವ ದೂಡ್ ಗೋತ್ತಾಲಿ ಬೇಕೊ ಅಷ್ಟು ದೂಡ್ ಗೋತ್ತಾಲಿ ಮಹಾಭಾರತದ ಕಾಲದಲ್ಲಿ ವಿರಾಟ ರಾಜನ ಹತ್ತರ ಇದ್ದರಬಹುದು; ಅದರಿ ಈ ಕಲಿಯುಗದಲ್ಲಿ ಅಷ್ಟುದೂಡ್ ಗೋತ್ತಾಲೆಯು ಯಾರ ಬಳಿಯಲ್ಲಾದರೂ ಇರಬಹುದು ಎಂದು ಕಲ್ಪನೆ ಮಾಡುವುದೂ ಕರಿನವೇ

ಭಯಭೀತನಾಗಿ ನಾನು ಒಂದೆರಡು ಮೆಟ್ಟಿಲನ್ನು ಇಳಿದು ನೋಡಿದೆ ಎಷ್ಟು ಯಾತ್ರಿಕರು ತಮ್ಮ ತಮ್ಮ ಜಾತೀಯ (National) ಸಂಗೀತವನ್ನು

ಪ್ರಾರಂಭಿಸಿದ್ದರು. ಕಾಬುಲದಿಂದ ಬ್ರಹ್ಮಪುತ್ರದ ವರೆಗೆ, ಕನ್ನಡಕುಮಾರಿಯಿಂದ ಚೀನದ ಸೀಮಾಂತದ ವರೆಗೆ ಎಷ್ಟು ಶುರಬುಹ್ಯದು ಇರುವರೊ ಅವರೆಲ್ಲರ ನಾನಾ ವಾದ್ಯಗಳೊಡನೆ ಸಂಗೀತ ಸಮಾರಂಭವು ಈ ಹಡಗದ ಆವೃತ್ತ ಗಳಿಗಲ್ಲಿ ನಡೆದಿತ್ತು! ಇಂತಹ ಮಹಾಸಂಗೀತ ಕಚೇರಿಯನ್ನು ಏರ್ಡಿಸುವ ಸಾಹಸವು ಯಾರಿಗೆ! ಸಂಗೀತವು ಲಲಿತ ಕಲೆಗಳಲ್ಲಿ ಒಂದು ಎಂಬುದನ್ನು ನಾನು ಅಲ್ಲಿ ಸಿಂತುಕೋಂಡೇ ಆದರದಿಂದ ಒಪ್ಪಿಕೊಂಡೆ ಆದರೆ, ಅಲ್ಲಿ ಇಷ್ಟು ಸಂಗೀತ ವಿಶಾರದರು ಹೇಗೆ ಒಟ್ಟು ಸೇರಿದರೆಂಬುದೇ ಮಹಾವಿಷ್ಯದ ಸಂಗತಿ!

ನಾನು ಕೆಳಗೆ ಇಳಿಯಬೇಕೋ ಬಾರದೋ ಎಂಬುದನ್ನು ನಿಶ್ಚಯಿಸಿದೆ ಇಂಗ್ಲೀಷರ ಮಹಾ ಕವಿತಾದ ಶೈಕ್ಷಣಿಯರನು ಸಂಗೀತದಿಂದ ಮುಗ್ಧನಾಗದ ಮನುಷ್ಯನು ಕೊಲೆಯನ್ನು ಕೂಡ ಮಾಡಬಲ್ಲನೆಂದು ಹೇಳಿರುವನು ಎಂಬ ಮಾತನ್ನು ಕೇಳಿರುವೆ ಆದರೆ, ಕ್ಷಣಮಾತ್ರವಾದರೂ ಇಲ್ಲಿಯ ಇಂತಹ ಸಂಗೀತವನ್ನು ಕೇಳುವ ಮನುಷ್ಯನ ರಕ್ತವು ಹೆವ್ವಿಗಟ್ಟಿವ ದೆಂಬ ಸಂಗತಿಯು, ಬಹುಶಃ ಆ ಮಹಾಕವಿಗೆ ಗೊತ್ತಿರಲಿಕ್ಕಿಲ್ಲ ಹಡಗದ ಗಭರಣ್ಣಳವು ವಿಶಾಪಾಣಿಯ ಪೀರಸ್ಥಾನವಾಗಿರುವುದೋ ಇಲ್ಲವೋ ಎಂಬುದನ್ನು ನಾನು ಅರಿಯೆ. ಆದು ಆಗಿರದಿದ್ದರೆ ಕಾಬೂಲಿ ಜನರೂ ಹಾಡಬಲ್ಲರೆಂಬುದನ್ನು ಯಾರು ತಿಳಿಯಲು ಸಮರ್ಥರಾಗುತ್ತಿದ್ದರು?

ಒಂದು ಕಡೆಗೆ ಈ ಸಂಗೀತ ಕಚೇರಿಯ ಆದ್ಭುತ ಕಾಂಡವು ನಡೆದಿದ್ದಿತು. ಇನ್ನೊಂದು ಕಡೆಗೆ ಒರ್ವ ಕೈ ಅಲುಗಾಡಿಸುತ್ತು ನನ್ನ ದೃಷ್ಟಿಯನ್ನು ಆಕರ್ಷಿಸಲು ಯತ್ನಿಸುತ್ತಿದ್ದೆ ನಾನು ಎಲ್ಲರ ಕೆಂಗಣ್ಣಿಗಳನೋಟವನ್ನು ಸಹಿಸುತ್ತೆ ಆ ಮನುಷ್ಯನ ಬಳಗೆ ಹೋದೆ ನಾನು ಬ್ರಹ್ಮಣನೆಂದು ತಿಳಿದು ಆವನು ಕೈಜೋಡಿಸಿ ವರ್ಮಸ್ಥರಿಸಿದ ಆಲ್ಲದೆ ಆವನು ತಾನು ರಂಗೂನಿನ ವಿಖ್ಯಾತ ನಂದವಿಶ್ರಿ ಇರುವೆನೆಂದು ತನ್ನ ಪರಿಚಯ ಮಾಡಿಕೊಟ್ಟಿನು ಬಳಿಯಲ್ಲಿದ್ದ ಯಾವನವಿಳದ ಒಂಬ್ಬು ದಪ್ಪ ಹೆಂಗಸು ನನ್ನನ್ನು ಒಂದೇ ಸವನೆ ನೋಡುತ್ತಿದ್ದಳು ನಾನು ಆಕರ್ಷಿಸಿ ನೋಗದ ಕಡೆಗೆ ನೋಡಿದಿಬ್ಬಾಡನಾದೆ ನಾನು ಆಕರ್ಷಿಸ್ತು ದೊಡ್ಡ ಕಣ್ಣಿಗಳನ್ನೂ ಒಂದುಗೂಡಿನ ದಪ್ಪ ಹುಬ್ಬಿಗಳನ್ನೂ ಎಂದೂ ನೋಡಿರಲಿಲ್ಲ.

నందమిత్రియు ఆశేయ పరిచయవన్న వాడికొడుత్తా
“బాబూజీ, ఈశేయు నన్న మనేయా—” ఎంద

వాతు ముగియువ మోదలే ఆశేయు గజిసి ‘మనేయాశే?’
ఇవరు నన్న ఏళు జన్మగళ పతియాగిద్దంతే హేళువరు “మనేయాశే?
ఎందు హుషారి, మిత్రీ, నీను ఈ రీతి నన్న కేశరిగే కలంక తండరి
సుళ్ళు సటియాడి నన్న ఆవమాన వాడిదరే—” ఎందళు .

నాను ఆశ్చర్యియింద బుద్ధి శాస్త్రాన్వాదే.

న-ద మిత్రియు అప్రతిభయుళ్ళవనాగి “ఓకోఇ, సిట్ట్వుగువి
యేఇచే టిగర్? మనేయాశే. ఎందు యారిగే హేళువరు? ఇప్పత్తు
వఫ—” ఎంద

టిగర్ కిడికిడియాగి “ఇప్పత్తు వఫ్‌గళాగిద్దరే ఏనాయితు?
దుభూతిగ్గు! జాతియింద వైష్ణవళాగి నాను ఈగ అంబీరాశేయిందు
కేళిసికొళ్ళలా? కేగే? యావ రీతి? నాను ఇప్పత్తు వఫ్‌గళింద
నిన్న మనేయల్లి ఇరువువేనేలా నిజ, ఆదరి, ఒందు దనవాదరూ నినగే
అందుగే మనేయల్లి బరగొట్టిరువేనేను? ఈ మాతన్న యారా
కేళరు। టిగర్ వైష్ణవియు సాయువళు, ఆదరి జాతియాన్న కళేదు
చోళ్ళవైదిల్ల ఎంబుదన్న బల్లీయా?” ఎందళు జాతియింద వైష్ణవ
ళాద టిగరళు జాతియ ఆభిమానచింద తన్న పుట్టబాలినంతక కణ్ణు
గళన్న తిరుగిషుత్త నన్న కడిగే సోఇడకొడగిలాళు.

నంద మిత్రియు నాచిగొండు ఆగాగీ కేళతొడగిద “సోఇ
దిరా బాబూజీ? ఇన్నూ ఈగే జాతియ గవ ఇదే! సోఇదిరా
తావు! నానేందే ఇదు వరేగే సహస్రత్త బందిరువే, మత్తురాదరూ
ఆగిద్దరే—.” ఇప్పత్తు వఫ్‌దింద మనేయాశేయాగిద్దవళ కడిగే
సోఇ మాతన్న ఆష్టుక్కే నిల్లిసిచిట్టు

నాను మత్తీనన్నా మాతనాడలిల్ల ఆవసింద ఒందు బట్టలన్న
ఇసకొండు హోరటుహోఇదె. మేలే హోఇ బలిక ననగే వైష్ణవ
వియ నుడిగళు నేనపిగే ఒందువు, నగియన్న తడియలక్కే ఆగలేఁ

ಇಲ್ಲ, ನನ್ನ ಷ್ಪರ್ಚೆ ನಾನೇ ನಕ್ಕೆ. ಬಳಿಕ ನಾನು ಯೋಚಿಸಿದೆ— ಅಶ್ವಿತ್ತ
ಹೆಂಗಸು, ಆದರೆ ಪಟ್ಟಣಗಳಲ್ಲಿಯೂ ಈ ರೀತಿ ಮಾತನಾಡುವ ಮತ್ತು
ಹಾಸ್ಯಸ್ವದ ಕಾರ್ಯಮಾಡುವ ಜನರು ಇಲ್ಲವೇ? ಕೇವಲ ಉಟ್ಟವನ್ನು
ಮಟ್ಟಿಸಿಕೊಳ್ಳಲ್ಲದೆ ಇದ್ದರೆ ತಾವು ಪವಿತ್ರರಾಗಿದ್ದೇವೆಂದು ತಿಳಿಯುವ ಜನರು
ಇಲ್ಲವೇ? ಈ ದೀಕ್ಷಾ ಗಂಡುಸರನ್ನು ನೋಡಿ ನಗೆ ಬರುವದಿಲ್ಲ, ಆದರೆ ನಗೆ
ಬರುತ್ತಿದೆ ಇಂಥ ಹೆಂಗಸರನ್ನು ನೋಡಿ.

ಈ ದಿನ ಮಧ್ಯಾಹ್ನದಲ್ಲಿ ದಿಂದಲೇ ಸ್ವಲ್ಪ ಸ್ವಲ್ಪ ಮೋಡಗಳು ಆಗಸದಲ್ಲಿ
ಮೂಡುತ್ತಿದ್ದವು ರಾತ್ರಿ ಒಂದು ಗಂಟೆಗೆ ಸ್ವಲ್ಪ ಸಾಧಾರಣ ಮಳಿಯಾ
ಯಿತು ಗಾಳಿಯೂ ಬೀಸಿತು, ಆದರಿಂದ ಹುಡಗ ಸ್ವಲ್ಪ ಆಗಳಾಡಿತು. ಮರು
ದಿನ ಅದು ಪುನಃ ಶಾಂತಿಯಿಂದ ಮುಂದೆ ಸಾಗತ್ತಾಡಿತು. ಸಮುದ್ರದ
ಜಡ್ಣ ಕಾರಿಕೊಳ್ಳಲ್ಪಡು-ಅದು ನನಗೆ ಬರಲಿಲ್ಲ; ಬಾಲ್ಯದಲ್ಲಿಯೇ ಅದು ಬಂದು
ಹೊಗಿದ್ದಿತು. ಆದರೆ ನಂದ ಮಿಶ್ರಿಯ ಪುಷ್ಟಿಯ ರಾತ್ರಿಯನ್ನು ಹೇಗೆ
ಕಳೆಯಿತು, ಅದು ಯಾವ ಸಂಕಟಕ್ಕೆ ಒಳಗಾಗಿದ್ದಿತು ಎಂಬುದನ್ನು ಅರಿ
ಯಲು ನಾನು ಕೇಳಿ ಹೋದೆ ನಿನ್ನ ಹಾಡಿದ ಗಾಯಕರಲ್ಲಿ ಬಹಳ ಜನರು
ನಿದ್ರೆಯಲ್ಲಿದ್ದರು ನಿನ್ನ ರಾತ್ರಿಯ ಉತ್ಸಾಹದ ಕಾರಣವಾಗಿ ಅವರು ಮಹಾ
ಸಂಗೀತದ ಕಾರ್ಯಕ್ರಮಕ್ಕೆ ಸಿದ್ಧರಾಗಿಲ್ಲ ಎಂಬುದನ್ನು ಅರಿತೆ ನಂದ ಮಿಶ್ರೀ
ಮತ್ತು ಅವನೊಡನೆ ಇತರಕ್ಕೆ ವರುವ ಬಾಳ್ಳಿಮಾಡಿದ ಮನೆಯಾಕೆ ಇಬ್ಬರೂ
ಗಂಭೀರವಾಗಿ ಕುಳಿತಿದ್ದರು ನನ್ನನ್ನು ನೋಡಿ ಅವರು ನಮಸ್ಕರಿಸಿದರು.
ಅವರ ಮೂಲ ನೋಡಿದ ಕೂಡಲೇ ಸ್ವಲ್ಪ ಹೊತ್ತಿನ ಹಿಂದೆ ಕಲಹವಾಗಿದೆ
ಯೆಂದು ನನಗೆನಿಸಿತು. ನಾನು ವಿಚಾರಿಸಿದೆ.

“ನಿನ್ನ ರಾತ್ರಿಯನ್ನು ಹೇಗೆ ಕಳೆದಿರಿ ಮಿಶ್ರಿಯವರೆ?”

“ಚೆನ್ನಾಗಿದ್ದೇವು.”

“ಚೆನ್ನಾಗಿದ್ದೇವು! ಅಮೃತ್ಯು, ಎಂತಹ ಅದ್ವಿತೀ ಕಾಂಡವಾಯಿತು
ನಿನ್ನ ರಾತ್ರಿ!”

ನಾನು ಉದ್ದಿಗ್ನಿತೆಯಿಂದ “ಯಾವ ಕಾಂಡ?” ಎಂಬೇ.

ನಂದ ಮಿಶ್ರಿಯು ನನ್ನ ಕಡೆಗೆ ನೋಡಿದ, ಆಕಳಿಸಿದ, ಚಂಪಿಕೆಯನ್ನು
ಬಾರಿಸಿದ. ಬಳಿಕ “ಕಾಂಡ ಅಂತಹ ಅದ್ವಿತೀನೂ ಇರಲಿಲ್ಲ ಬಾಬೂಜೀ,

ಕಲಕತ್ತೆಯ ಕೂಟಗಳಲ್ಲಿ ಮೂವತ್ತೀರಡೂ ಬಗೆಯ ಕಡಲೆಪುರಿ ಮಾರ್ಗಕ್ಕೆ ತಿರಸುವ ಯಾವನನ್ನಾದರೂ ತಾವು ನೇರ್ದಿರಾಲಿರು ಬಾಂಬಾಜಿ? ನೇರ್ದಿದ್ದರೆ ನಮ್ಮ ಸ್ಥಿತಿಯ ಪರಿಜಯ ತಪ್ಪಾಗಿ ಜಿನ್‌ಗಿ ಅಗುಷ್ಠದು ಯಾವ ರೀತಿಯಾಗಿ ಅವನು ತನ್ನ ಹೆಬ್ಬಿರಳಿನ ಚಂಗನ ವಿರೆ. ಗಳಿಂದ ಹೆಚ್ಚಿನ ಹೊಯ್ದ ಹುರಿದ ಕಡಲೆ, ಬೀಕೆ, ವಟ್ಟಾಣಿ, ಶೇಂಗಳ, ಉರಿ ತಾಂಗಳನ್ನು ನೊಡಿಸುವನೇಂದು ಹಾಗೆಯೇ ಸಾಷ್ಟೂ ದೇವರ ಶ್ರದ್ಧಾದ ಒಟ್ಟಿನ್ನೂಡಿದೆವು— ಈಗಲೇ ಸ್ವಲ್ಪಿ ಹೊತ್ತಿನ ಹುಂಸೆ ಎಳ್ಳಾಗ ಕರ್ನಾ ಕ್ರಿಕಟ್ಟ್‌ನ್ನೂ ಗುರುತಿಸಿಕೊಂಡು ತಮ್ಮ ತಪ್ಪಣಿ ಸ್ಥಳಾಂಶ ಹುಂಟ್‌ಪ್ರೀತ್ ಎಂದು ಬಿಗರಳ ಕಡೆಗೆ ನೋಡಿ “ಬಾಬುಜೀ, ಸಜಸ್‌ದ ವ್ಯಾಖ್ಯಾತಿ ಜಾ ಎಂದು ಪ್ರಾಣಿ, ಇಳಿದಿದ್ದರೆ ನನ್ನ ಟಿಗರ್”— ಎಂದು ಕೆರ್ಕಾವು ರಡಿಯಂತೆ ಟಿಗರ್ ಗಿರಿಸಿದಳು “ಈಗ ಪುನಃ ಸುರುವು ಮಾಡಿ ಬಂದಾ”

“ಇಲ್ಲ, ಹೋಗಲಿ ಬಿಡು” ಎಂದು ನಂಂದಿಸಿ ಉಂಬಿನತ್ತಿಯಿಂದ ಬೇರೊಂದು ಕಡೆಗೆ ನೋಡುತ್ತೇ ಸಮ್ಮಗೆ ಕುಳಿತ್ತ

ಅಲ್ಲಿ ಕಾಬೂಲೀ ದಂಪತ್ತಿಗಳು ಇದ್ದು ಅವರೆಂದರೆ ಅಸ್ವಚ್ಚಿತೆಯ ಅವತಾರಗಳು ಇಡೆ ಸ್ವಧ್ವಿಯ ಹೊಲಕನ್ನು ಅಡಿಯಿಂದ ಮುಡಿಯ ವರಗೆ ಹೊತ್ತುಕೊಂಡು ಅತ್ಯಂತ ಅನಂದದಿಂದ ದೊಟ್ಟಿಯನ್ನು ತಿನ್ನುತ್ತಿದ್ದರು ಕೊಂಡಗೊಂಡ ಟಿಗರ್ ತನ್ನ ಕಿಟಕಿಣಿಗಳಿಂದ ಅವರ ಕಡೆಗೆ ಒಂದೇಸವನೇ ನೋಡುತ್ತಿದ್ದಳು ನಂದ ತನ್ನ ಮನೆಯಾಕಿಗೆ “ಹಾಗಾದರೆ, ಈ ದಿನ ಉಟ್ಟಿಗೆಟ್ ಏನೂ ಇಲ್ಲವೇನೇ?” ಎಂದ

“ಸಾಷ್ಟೂ ಎಂದು ಯಾವುದಕ್ಕೆ ಹೇಳುವರು! ಅಗುವುದಿಲ್ಲೇಕೇ?”

ನನಗೆ ಸಂಗತಿಯು ತಿಳಿಯಲಿಲ್ಲ. ನಾನೇ “ಇನ್ನೂ ಹೊತ್ತಿಗಿಲ್ಲ. ಸ್ವಲ್ಪಿ ಹೊತ್ತು ಏರಿದ ಬಳಕ—” ಎಂದೆ.

ನಂದ ನನ್ನ ಮುಖದ ಕಡೆಗೆ ನೋಡಿ “ಕಲಕತ್ತೆಯಿಂದ ಒಂದು ಪಾತ್ರೀಯಲ್ಲಿ ಉತ್ತಮ ರಸಗುಲಾಳಿ * ತಂದಿದ್ದೆ. ಹಡಗನ್ನು ಹತ್ತುವ ತನಕ ಟಿಗರ್ ಅವನ್ನು ತನ್ನೊಳಿ ಬಾ, ಆತಾಕ್ಕೆ ಕಷ್ಟಕೊಡಬಾರದು’ ಎಂದೆ.

* ಒಂದು ಬಗೆಯ ದುಷಿಕರವಾದ ಮಿರಾಯಿ. ಒಂಗಾಲಿಗಳಿಗೂ ಉತ್ತರಭಾರತೀಯರಗೂ ಇದು ಬಹಳ ಇಷ್ಟು.

‘ನಾನು ರಂಗಾನಿಗೆ ಒಯ್ಯಾವೆ’ ಎಂದು ಹೇಳಿದಳು. ‘ತೆಗೆದುಕೊಂಡು ಹೋಗು ರಂಗುಣಿಗೆ, ಏನನ್ನು ತೆಗೆದುಕೊಂಡು ಹೋಗುವೆ? ಎಂದೆ.’ ಎಂದೆ.

ಟಿಗರಳು ಈ ಅಪವಾದವನ್ನು ಹೋಗಲಾಡಿಸದೆ ನನ್ನ ಕಡೆಗೊವೈಸ್ತೀ ಹೋಡಿ ಪುನಃ ಆ ದುರದೃಷ್ಟಿರಾದ ಕಾಬೂಲಿಗಳ ಕಡೆಗೆ ತನ್ನ ಕಿಡಿನೋಟಿ ವನ್ನು ಹೊರಳಿಸಿದಳು

ನಾನು ಮೆಲ್ಲಿಗೆ ಹೇಳಿದೆ “ರಸಗುಲ್ಲಾ ಏನಾದುವು?”

ಫಂದ ಟಿಗರಳನ್ನು ಉದ್ದೇಶಿಸಿ ಆಕೆಯ ಕಡೆಗೆ ಕಟ್ಟಾಕ್ಕುವನ್ನು ಬೀರುತ್ತೆ “ಏನಾದುವೊ ಹೇಳಲಾರೆ. ಅಗೋ ಸೋಡಿರಿ-ಪಾತ್ರೆ ಒಡೆದು ಹೋಗಿದೆ, ರಸವು ಕೆಳಗೆ ಬಿದ್ದ ಹರಿದಾಡುತ್ತಿದೆ ಇದಕ್ಕೂ ಹೆಚ್ಚಿನ ವಿಷಯ ಬೇಕಾಗಿದ್ದರೆ ಆಕೆಯನ್ನೇ ಹೇಳಿರಿ” ಎಂದು ಆ ಕಾಬೂಲಿಗಳ ಕಡೆಗೆ ಸೋಡ ಹೊಡಗಿದ.

ನಾನು ನಗುವನ್ನು ಬಿಗಿಹಿಡಿಯುತ್ತೆ ಕೆಳಗೆ ಮುಖಮಾಡಿಕೊಂಡು “ಹೋಗಲಿ ಬಿಡು, ಹತ್ತರ ಅವಲಕ್ಷ್ಯಿಯಂತೂ ಇನೆ!” ಎಂದೆ

“ಆಷ್ಟೂ ಇಲ್ಲವೇನೋ. ಅವನ್ನು ಬಾಬೂಜಿಯವರಿಗೆ ತೋರಿಸು ಟಿಗರ್!”

ಒಂದು ಚಿಕ್ಕ ಬುಟ್ಟಿಯನ್ನು ಕಾಲಿಂದ ನೂಕುತ್ತೆ “ನೀನೇ ತೋರಿಸಲ್ಲ ಅವರಿಗೆ?” ಎಂದಳು ಟಿಗರ್.

“ನೀವು ಏನೇ ಹೇಳಿರಿ, ಕಾಬೂಲೀ ಜನರು ಕೃತಷ್ಟ್ಯಾರಲ್ಲ ಈ ಜನರು ರಸಗುಲ್ಲಾ ತಿಂದಂತೆ ಶಮ್ಮದೇಶದ ದಪ್ಪವಾದ ರೊಟ್ಟಿಗಳನ್ನೂ ಕಷ್ಟಿಕೊಡುವರು—ಬಗೆಯ ಬೇಡ ಟಿಗರ್, ನನ್ನ ದೇವರ ಸ್ವೇಧಕ್ಕೆ ಬರುವುವು.”

ನಂದನ ಈ ಪರಿಹಾಸದಿಂದ ನಾನು ಗಟ್ಟಿಯಾಗಿ ನಕ್ಕು ಬಿಟ್ಟು. ಸ್ವಲ್ಪೀ ನಿಮಿಷಗಳಲ್ಲಿ ಟಿಗರಳ ಮುಖದಕಡೆಗೆ ಸೋಡಿ ಅಂಜಿದೆ. ಕೊರ್ಕಿಂದಿಂದ ಆಕೆಯ ಮುಖ ಕೆಪ್ಪಾಗಿ ಹೋಗಿತ್ತು. ವಜ್ರಧಪ್ಪನಿಯಿಂದ ಹಡಗದಲ್ಲಿ ಶುಳ್ಳತವರೆಲ್ಲರ ಲಕ್ಷ್ಯವನ್ನು ತನ್ನ ಕಡೆಗೆ ಸೆಳೆದುಕೊಂಡು “ಜಾತಿಯನ್ನು ಕೂಡ ತಿಳಿದುಕೊಳ್ಳಲಿಲ್ಲ ಏತ್ರೀ, ಒಳ್ಳೇದಾಗಲಿಕ್ಕಿಲ್ಲ ಸೋಡು—” ಎಂದಳು.

ಆಕೆಯ ಕೂಗಿನಿಂದ ಎಲ್ಲರೂ ಆಕೆಯ ಕಡೆಗೆ ನೇರೆದಿದರು ಅದ ರಿಂದಾಗಿ ಸಂದರ್ಶನ ಮುಖವು ಚೆಕ್ಕುದಾಲಿ ಈ ಟಿಗರೆಕ ಸ್ವಭಾವ ಅವನಿಗೆ ಚೆನ್ನಾಗಿ ಗೊತ್ತಿತ್ತು. ತಾನು ಮಾಡಿದ ಇರುವೆಯಿಂದ ಹುಟ್ಟಿದ ಈ ಕಾಂಡ ವನ್ನು ಅವನು ಹೇಗಾದರೂ ಶಾಂತಮಾಡಬೇಕಾಗಿತ್ತು ಅದರಲ್ಲಿಯೇ ಅವನ ಕ್ಷೇಮವಿತ್ತು ನಾಚಿಕೆಯಿಂದ ಅವನು ಒಮ್ಮೆಯೇ ಎಂದ “ನನ್ನಾಟೆ ಟಿಗರ್, ಕೋಸಿಸಬೇಡ ನಾನು ಕೇವಲ ತವಾಪನಾಡುತ್ತಿದ್ದೆ”

ಈ ಮಾತನ್ನು ಟಿಗರಳು ಕೇಳಲೇ ಇಲ್ಲ ಕಲ್ಪಿಸುತ್ತಿರು ಹಳ್ಳಿನ್ನು ಉಂದು ಬಾರಿ ಎಡಕ್ಕೆ ಉಂದು ಬಾರಿ ಬಲಕ್ಕೆ ಹೊರಳಿಸ ದಸಿಯನ್ನು ಇನ್ನೊಂದು ಮಟ್ಟಕ್ಕೆ ಏರಿಸಿ “ತೇಗಾವೆ ಏನು! ಜಾತಿಯ ವಿಷ ಮುವನ್ನೇ ಇಲ್ಲಿ ತಮಾನೆ ಮಾಡುವುದೇ! ಹುಷಲ್ಲಾನ್ನರಿಂದ ರೀಟ್ಟಿವಾಡಿಸಿ ಸ್ವೇಚ್ಛೆ ತೊರೆಂದಬೇಕೆ ದೇವರಿಗೆ? ಅಂಬಿಗನ ಬಾಯಿಗೆ ಬೀರಲಿ ಬೆಂಕೆ! — ನೀನೇ ಇಟ್ಟಿಬಿಡು ಬೇಕಾದರೆ—ತಂಡೆಗೆ ಇವುಗಳ ಸಿಂಡದಾನ ಕೊಟ್ಟಿಬಿಡು! ” ಎಂದಷ್ಟು.

ಹುರಿಬಿಚ್ಚಿದ ಬಿಧಿನಂತೆ ನಂದ ಚಟಕ್ಕನೇ ಎವ್ವನಿಂತು ಮತ್ತು ಟಿಗರೆಕ ಜಡೆಯನ್ನು ಹಿಡಿದು “ಸುಡುಗಾಡ ನೋರೆಯವರೆ, ನೀನು ತಂಡೆಯ ವರಿಗೂ ಹೊಗುತ್ತೀಯಾ! ” ಎಂದ

ಟಿಗರಳು ತನ್ನ ಸೋಂಟಿದ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತೇ ತೇಕುತ್ತೆ “ಸುಡುಗಾಡ ನೋಗದನನೇ, ನೀನು ಜಾತಿಯ ವರಿಗೆ ಹೊಗುತ್ತೀಯಾ! ” ಎಂದು ಕಿವಿಯ ವರಿಗೂ ಬಾಯಿತೆರಿದು ನಂದನ ಭಾಜನನ್ನು ಕಷಿಟ್ಟಿಟ್ಟಿಲ್ಲ ಕ್ಷಣಮಾತ್ರದಲ್ಲಿ ಟಿಗರ್ ವೈಷ್ಣವಿ ಮತ್ತು ನಂದ ಇಬ್ಬರ ನಡುವೆ ನಡೆದ ಯಾದ್ವಾನ್ಯದಿನಿತಿಯರಂಗಕ್ಕೆ ಮುಟ್ಟಿತೊಡಗಿತ್ತಾ ಜನರು ಬಂದು ಸುತ್ತು-ಗಟ್ಟಿ ನಿಂತರು; ಗಡ್ಲಲವಾಯಿತು. ಸಮುದ್ರದ ಜಡ್ಡನ್ನು ಮರಿತು ಹಿಂದು-ಸ್ತಾನೀ ಜನರು ಭಲೆ, ಭೀಷಾ ಎನ್ನ ತೊಡಗಿದರು, ಹಂಜಾಬಿಗಳು ಭಿಂಭಿಂ. ಎನ್ನು ಲಾರಂಭಿಸಿದರು, ಓರಿಸಾದವರು ಚಿಯ್ಯಾ ಚಿಯ್ಯಾ ಎನ್ನು ಲು ನೋದಲು ಮಾಡಿದರು ಉಂದು ಬಗೆಯಿಂದ ಪೂರ್ಣ ಲಂಕಾಕುಂಡವಾಯಿತ್ತಾ ನಾನು ದಾರಿಕಾಣದಾದೆ, ನನ್ನ ಮುಖ ಕಳೆಗುಂದಿತು. ಇನ್ನು ಚಿಕ್ಕ ಮಾತಿನ ಬಗೆ ಇಷ್ಟು ದೊಡ್ಡ ನಿರ್ಬಜ್ಞತನದ ನಾಚು ಆಗುವುದೇ ಬುದನ್ನು ನಾನೆಂದಿಗೂ ಬಗೆದಿಧಲಿಲ್ಲ. ಒಬ್ಬ ಬಂಗಾಲೀ ಹೆಣ್ಣು-ಗಂಡಿನಿಂದ ಇಷ್ಟು ಜನಗಳ

ವದುರಿಗೆ ಈ ಕಾಂಡ ನಡೆದನ್ನು ನೋಡಿ ನನಗೆ ಅಕ್ಕೆಂತ ನಾಚಿಕೆಯೊಯಿತು ಬಳಿಯಲ್ಲಿಯೇ ಒಬ್ಬ ಜಾನಪುರಿಯವನು ಅಕ್ಕೆಂತ ಸಂತೋಷದಿಂದ ಕುಳಿತುಕೊಂಡು ಈ ತಮಾಷೆಯನ್ನು ನೋಡುತ್ತಿದ್ದು. ನನ್ನ ಕಡೆಗೆ ನೋಡಿ ಅವನೆಂದ “ಬಾಬೂಜೀ, ಬಂಗಾಲಿ ಹೆಂಗಸು ಬಹು ಚೆನ್ನಾಗಿ ಜಗಭಾಡ ಬಲ್ಲಜು! ಫ್ರಾಂ ಬಿಟ್ಟು ಹಿಂದೆ ಸರಿದೇ ಇಲ್ಲ ನೋಡಿರಿ !”

ನಾನು ಕಣ್ಣೆತ್ತಿ ಅವನ ಕಡೆಗೆ ನೋಡಲಾರದವನಾದೆ. ಮುಮ್ಮುಗೆ ಕುತ್ತಿಗೆಯನ್ನು ಬಾಗಿಸಿಕೊಂಡು ಗದ್ದಲವನ್ನು ಸೀಳುತ್ತೇ ನೇಲಕ್ಕೆ ಓಡಿ ಹೊಗಿಬಿಟ್ಟಿನು.

— ೪ —

ಆದಿನ ಶುನೇ ನನಗೆ ಕೆಳಗೆ ಇಳಿದು ಹೋಗಲು ಮನಸ್ಸುಗಲಿಲ್ಲ. ಆದುದರಿಂದ ಟಿಗರ್ ಮತ್ತು ನೆದನ ಜಗಳದ ಪರಿಣಾಮವೇನಾಯಿತು, ಸಂಧಿ ಪಶ್ಚದಲ್ಲಿ ಯಾವ ಯಾವ ಕರಾರಾಗಳನ್ನು ಹಾಕಲುಯಿತು ಎಂಬುದು ನನಗೆ ತಿಳಿಯಲಿಲ್ಲ. ಆದರೆ ಏನೇ ಆಗಿರಲಿ, ವಿನತ್ತಾಲದಲ್ಲಿ ಆ ಸಾಂಪ್ರದಾಯಿಕ ಪ್ರಾಣ ಪೇಪರ್ (ರದ್ದಿ ಶಾಗದ) ಯಾವುದಕ್ಕೂ ಉಪಯೋಗವಾಗುವುದಿಲ್ಲ ಎಂದು ನನಗೆ ತೋರಿತು. ಯಾವನಿಗೆ ಆದು ಬೀಕಾಗುವುದೋ ಆಗ ಅವನು ಅದನ್ನು ಹಂಡು ಚೆಲ್ಲುವನು ಮತ್ತು ಮತ್ತೊಬ್ಬರ ಚಕ್ರವರ್ಣಕ ಭೇದವನ್ನು ಮಾಡುವನು ಇಪ್ಪತ್ತು ವರ್ಷಗಳಿಂದ ಇವರು ಇದನ್ನೇ ಮಾಡುತ್ತೇ ಬಂದಿರುವರು ಮತ್ತು ಇದೇ ರೀತಿಯಲ್ಲಿ ಇನ್ನೂ ಇಪ್ಪತ್ತು ವರ್ಷ ಮಾಡುತ್ತಿರಲಾರು ಎಂದು ಸ್ವತಃ ಬ್ರಹ್ಮನಿಗೂ ಹೇಳಲಿಕ್ಕಾಗಿಲಿಕ್ಕೆಲ್ಲ.

ಇಡಿ ದಿನ ಆಕಾಶದಲ್ಲಿ ಹೊಡಿಗಳು ಅಶ್ರೀಂದ ಇತ್ತು ಇಶ್ರೀಂದ ಅಶ್ರು ಓಡಾಡುತ್ತಿದ್ದವು ಆದರೆ ಈಗ ಸಾಯಂಕಾಲಕ್ಕೆ ಒಂದು ಕಾನೋಡವು ಹೀಕಿಜದಿಂದ ತನ್ನ ತಲೆಯನ್ನು ನೇಲಕ್ಕೆತ್ತು ತೊಡಗಿದ್ದಿತು. ಸಾಯಂಕಾಲ ವಾಗಿದ್ದಿತು. ಅಂಬಿಗರ ಮುಖದ ಹೇಳಿ ಗಾಬರಿಯ ಲಕ್ಷ್ಯ ಇಗಳು ಗೋಚರಿಸ ತೊಡಗಿದ್ದವು. ಅವರ ನಡೆಯಲ್ಲಿಯೂ ಗಾಬರಿಯ ಚಿಹ್ನೆ ಕಾಣಲಾರಂಭಿಸಿರುವುದು. ಇದಕ್ಕೂ ಮೌಡಲು ಅವರ ನಡೆಯಲ್ಲಿ, ಮುಖದಲ್ಲಿ ಗಾಬರಿಯ ಚಿಹ್ನೆ ವು ಇನಿತೂ ಇರಲಿಲ್ಲ.

ನಾನು ಒವ್ವ ಮುದುಕ ಅಂಬಿಗನನ್ನು ಕೇಳಿದೆ “ಛಾಧರಿಯವರಿ, ಇನ್ನೇ ರಾತ್ರಿಯಂತೆ ಈದಿನ ರಾತ್ರಿಯೂ ಬಿರುಗಾಳಿ ಬೀಸುವುದೇನು?”

ನನ್ನ ವಿನಯದಿಂದ ಚೌಧರಿಯವರು ವಶಿಭೂತರಾದರು. ಅವರು ನಿಂತು “ಸ್ವಾಮೀ, ಕೆಳಗೆ ಹೋಗಿರಿ. ಸಾಯಕ್ಕೊನ್ನೇ” (ಬಿರುಗಾಳಿ) ಏಷ ಬಹುದೆಂದು ಕವತ್ತಿನರು ಹೇಳಿರುವರು” ಎಂದರು.

ಹೆಡಿಸ್ತೇದು ನಿಮಿಷಗಳಲ್ಲಿಯೇ ಅವನ ಹೇಳಿಕೆಯು ಸುಜ್ಞಗಿರಲಿಲ್ಲ ಎಂಬುದನ್ನು ಅರಂತೆ. ಮೇಲಿಂದ್ರ ಯಾತ್ರಿಕರನ್ನೇಲ್ಲ ಅಂಬಿಗರು ಬಲವಂತ ದಿಂದ ಕೆಳಗೆ ಇಳಿಸತ್ತೊಡಗಿದರು. ಅವರ ವಾತಿಗೆ ಮೇರಿದವರನ್ನು ಸೀಕೆಂದ ಆಪ್ಯೇಸರನು ಬಂದು ಅವರಿಗೆ ಹೊಡೆದು ಕೆಳಗೆ ದಬ್ಬಿದನು ಮತ್ತು ಅವರ ಹಾಸಗಿಗಳನ್ನು ಒದಿಕೆಗಳಿಂದ ಕೆಳಗೆ ಕಳಿಸಿದನು. ನನ್ನ ಟ್ರಿಂಕು ಮತ್ತು ಹಾಸಗಿಗಳನ್ನು ಅಂಬಿಗರು ಕೂಡಲೇ ಎತ್ತಿಕೊಂಡು ಕೆಳಗೆ ಒಯ್ದರು. ಆದರೆ ನಾನು ಒಂದು ಕಡೆಗೆ ಈದು ಮೇಲೆಯೇ ಉಳಿದುಕೊಂಡೆ. ಹತ್ತು ರೂಪಾಯಿಗಳಿಂತ ಹೆಚ್ಚು ರೂಪಾಯಿ ಕೊಟ್ಟಿ ಪಿಕೆಟ್ಟು ತೆಗೆದುಕೊಂಡು ಲಾರದ ಯಾತ್ರಿಕರನ್ನು ಹಡಗದ ಗಭ್ರಗೃಹದಲ್ಲಿ ಹಾಕಿ ಬಾಯಿ ಮುಂಚ್ಚುವೆ ರೆಂದು ನಾನು ಕೇಳಿದ್ದೆ ಯಾಕೆಂದರೆ ಅವರ ಕ್ಷೇಮಕಾಂಗಿಯೂ ಹಡಗದ ಕ್ಷೇಮಕಾಂಗಿಯೂ ಇದೊಂದೇ ಉಪಾಯವಿದ್ದಿತು.

ಆದರೆ ನನ್ನ ಕ್ಷೇಮದ ಬಗ್ಗೆ ಮಾಡಿಕೊಳ್ಳಬೇಕಾದ ವ್ಯವಸ್ಥೆಯು ನನ್ನ ಮನಸ್ಸಿಗೆ ಬರಲಿಲ್ಲ. ಇದಕ್ಕೂ ಪೂರ್ವದಲ್ಲಿ ಸಮುದ್ರದಲ್ಲಿಪ್ಪೇ ಏಕೆ ಭೂಮಿಯ ಮೇಲೆ ಶಕ ನಾನು ಸಾಯಕ್ಕೊನ್ನೇ ಎಂಬ ವಸ್ತುವನ್ನು ಕಂಡಿರಲಿಲ್ಲ. ಇದರ ಉಪದ್ರವ ಎಷ್ಟು, ಇದು ಎಷ್ಟು ಮಟ್ಟಿಗೆ ಅಮಂಗಲವನ್ನು ಮಾಡಬಲ್ಲದು, ಇದರ ಸ್ವರೂಪವು ಹೇಗಿರುವುದು, ಇದರ ಶಕ್ತಿ ಎಷ್ಟಿರುವುದು ಎಂಬುದನ್ನು ನಾನು ಇನಿತೂ ಅರಿತಿರಲಿಲ್ಲ ಇಂತಹ ವಸ್ತುವನ್ನು ನೋಡುವ ಸೌಭಾಗ್ಯವು ಇಷ್ಟು ನನ್ನ ಹತ್ತಿರ ಬಂದಿರುವಾಗ ಅದನ್ನು ನಾನು ನೋಡಿದೆ ಇರ ಬಾಡದೆಂದು ಯೋಚಿಸಿದೆ. ಭಾಗ್ಯದಲ್ಲಿದ್ದಂತೆ ಆಗುವುದು ಬಿರುಗಾಳಿಗೆ ಸಿಕ್ಕು ಹಡಗವು ಮುಖಗುವುದೇ ಇದ್ದ ಪಕ್ಕದಲ್ಲಿ ಅದರಲ್ಲಿ ಪ್ಲೇಗಿನ ಇಲಿಯಂತೆ ಪಂಜರದಲ್ಲಿ ಸಿಕ್ಕು ಚಿಂಪು ಚಿಂಪು ಎಂದು ಒದ್ದಾಡಿ ಸಾಯುವುದಕ್ಕೆಂತೆ ಶಾಧ್ಯವಿದ್ದಷ್ಟು ಮಟ್ಟಿಗೆ ಜಲರಾಸಿಯಲ್ಲಿ ಕೈಕಾಲು ಬಡೆದು, ತೆರೆಗಳಲ್ಲಿ ಜೋಕಾಲಿಯಾಡುತ್ತು ಒಂದು ಮುಗುಳು ಹಾಕಿ ಪಾತಾಳರಾಜನ ಅರ ಮನೆಯ ಅತಿಧಿಯಾಗುವುದು ಒಳತು ರಾಜನ ಹಡಗು ಲಕ್ಷ್ಮಾಂತರಕೋಟ್ಯಾಂ ತರ ಹಿಂಸ್ರ ಅನುಷರಿಸುವುದು ಬಿಟ್ಟಿ ಹಿಂದಕ್ಕೂ ಮುಂದಕ್ಕೂ ಕಷ್ಟ ನೀರಲ್ಲಿ

ಒಂದು ಹೆಚ್ಚಿಯನ್ನು ಕೂಡ ಮುಂದಕ್ಕೆ ಇಡುವುದಿಲ್ಲ ಮತ್ತು ಆ ಹಿಂಸ್ಯ ಅನುಜರಿಗೆ ವಾನವರ, ವ್ಯಾರಿಯನ್ನು ಮಾಡಲು ಕ್ಷಣವಾತ್ರವಾದರೂ ತಗಲುವುದಿಲ್ಲ ಎಂಬುದನ್ನು ನಾನು ಅರಿತಿರಲಿಲ್ಲ.

ಬಹಳ ಶೋತ್ತಮೆ ಸ್ವಲ್ಪ ಸ್ವಲ್ಪ ಮೇಲೊಂಗುತ್ತಿದ್ದಿತು ದೀಪ ಜಚ್ಚುವ ಶೋತ್ತಮೆಗೆ ಮೇಲೊ ಹಾಗೂ ಗಳಿಯ ವೇಗವು ಹೆಚ್ಚಿತು ಓಡಿ ಹೊಗಲಿಕ್ಕೆ ಕೂಡ ಆವಕಾಶವುಳಿಯದುಈಯಾಯಿತು ಎಲ್ಲಾದರೂ ಸರಿಯೇ, ಒಂದು ಆಶ್ರಯ ಸ್ಥಾನವನ್ನು ಹಿಡಿದುಕೊಳ್ಳಿದ್ದರೆ ಗತ್ಯಂತಂವಿಲ್ಲದಾಯಿತು. ಸಾಯಂಕಾಲ, ಕತ್ತಲಿಂಧಿ ನಾನು ತೆಕ್ಕಿನ ಮೇಲೆ ಬಂದಾಗ ಆಲ್ಲಿ ಯಾರೂ ಇಟ್ಟಿಲ್ಲ ಜ್ಯೋತಿಂಬಂಡ ನಿತ್ಯದಿನ ಏಪ್ರಾನಿನು ತನ್ನ ಶ್ವರ್ಯಾಳ್ಭಿ ದುರ್ಬಿನಿಸೆನ್ನು ಹಿಡಿದುಕೊಂಡು ಬ್ರಿಜ್ಜದ ಮೇಲೆ ಅಶ್ರಿಂದ ಇತ್ತು ಇತ್ತಿಂದ ಇತ್ತೆ ಓದುತ್ತಿದ್ದ. ಇವನ ದೃಷ್ಟಿಗೆ ಬಿಡ್ಡ, ಏಟುಗಳನ್ನು ತಿನ್ನುತ್ತ ಕೆಗರಿ ಹೊಗಬರದೆಂಬ ಉದ್ದೇಶದಿಂದ ನಾನು ಆವನಿಗೆ ಕಾಣದಂತೆ ಸ್ವಫ್ಳವಾಗಿ ಕ್ರಾತ್ತಕೊಳ್ಳಲು ಸ್ಥಳವನ್ನು ಹುಡುಕಲೈಡಿದ ಹುಡುಕುವಾಗ ನನಗೆ ಬಂದು ಸ್ಥಳವೂ ನಿತ್ಯಿತು, ಇಂತಹ ಒಗವು ಸಿಕ್ಕುಬಹುದೇಯ ನಾನೆಂದೂ ಕಲ್ಪಿಸಿರಲಿಲ್ಲ ಒಂದು ಮೂಲಿಯಲ್ಲಿ ಅನೇಕ ಕುರಿಗಳ ಮತ್ತು ಬಾತು ಕೊಳಿಗಳ ಪಂಜರಗಳು ಒಂದರ ಮೇಲೊಂದು ಒಟ್ಟುಲಪಟ್ಟಿಗ್ಗೆ ನಾನು ಜಿಗಿದು ಅವುಗಳ ಮೇಲೆ ಕೂಡಿತೆ ಇಂತಹ ಆರಾಮನ ಸ್ವಭವಿತು ಹಡೆ, ದಲ್ಲಿ ಎಲ್ಲಿಯೂ ಇರಲಿತ್ತಿಲ್ಲವೆಂದು ಎಸಿಸಿತು ಆದರೆ, ಆಲ್ಲಿಯ ವರಗೆ ಇನ್ನೂ ಕೆಲವೊಂದು ಸಂಗತಿಗಳನ್ನು ಅಂತಕೊಳ್ಳಬೇಕಾದು ಉಳಿಯಿದ್ದಿತು.

ಮಾತ್ರ, ಗಾಳಿ, ಕತ್ತಲು ಮತ್ತು ಹಡಗದ ಹೊಯ್ದಾಟ ಎಳ್ಳವೂ ಸಾವ ಕಾಶವಾಗಿ ಹೆಚ್ಚುತ್ತೊಡಗಿದ್ದವು ಸಮುದ್ರದ ತೀರಿಗಳ ಆಕಾರವನ್ನು ನೋಡಿ ಬಹುಶಃ ಇದೇ ಸಾಯಕ್ಕೊಳ್ಳುವುದು ಇರಬಹುದೆಂದು ಮನದಲ್ಲಿ ಯೋಚಿಸಿದೆ. ಆದರೆ ಅದು ಸದ್ಯಾಧ್ಯದ ಸಮೀಕಷದಲ್ಲಿ ಆಕಳ ಹೆಚ್ಚಿಯ ತೆಗೆದೆಂದಿರುತ್ತು. ಈ ಮಾತನ ಸತ್ಯಾಂಶವನ್ನು ಹೃದಯಂಗಮ ಮಾಡಿಕೊಳ್ಳಲು ನಾನೀ ಸ್ವಲ್ಪ ಜೂತ್ತು ತಡೆಯಬೇಕಾಯಿತು.

ಒವ್ವುಗೆ ಎಡಿಯಲ್ಲಿ ನಡುಕನ್ನು ಹುಟ್ಟಿಸುತ್ತ ಸಿಟೆಯು ಬಾರಿಸಿತು ಮೇಲೆ ನೋಡಿದೆ—ಆಕಾಶದ ಸ್ವರೂಪವೇ ಯಾವುದೊಮಂತು ಶಕ್ತಿಯಿಂದ ಬದಲಾದೇತಿ ಲೋರಿತು. ಆ ನೋಡಗಳು ಈಗಿರಲಿಲ್ಲ, ಆಕಾಶವು ಭಿನ್ನ

ವಿಜ್ಞಾನ ವಾಗಿ ಹೆಡು ಮೇಲಕ್ಕೆ ಹಾರಿಹೊಗುತ್ತಿರುವುದೂ ಏನೋ ಎಂಬಂತೆ ಎನಿಸಿತು ಮರುಕ್ಕೆಣಿದಲ್ಲಿ ಸಮುದ್ರದಿಂದ ಒಂದು ಶಬ್ದವು ಎಲ್ಲಿಂದಲೂ ಎದ್ದು ಕಿವಿಯ ಮೇಲೆ ಬಿಡ್ಡಿತು ಆ ಶಬ್ದವನ್ನು ಏತಕ್ಕೆ ಹೊಗಿಸಿ ಹೇಳಬೇಕೆಂಬುದನ್ನು ನಾನೀಯಿ

ಬಾಲ್ಯದಲ್ಲಿ ಅಜ್ಞಿಯ ಮಗ್ಗಿಲಲ್ಲಿ ಮಲಗಿಕೊಂಡು ಒಂದು ಕತೆಯನ್ನು ನಾನು ಕೇಳುತ್ತಿದ್ದೆ— ಯಾವನೋ ರಾಜಪುತ್ರನು ಮಾಳಿಗಿ ತೆರೆಯೋಳಿಗಿಂದ ಒಂದು ಚೆಲ್ಲಿಯ ಡಬ್ಬಿಯನ್ನು ಹೊರಗೆ ತಿಗೆದಿದ್ದನಂತೆ. ಅದರಲ್ಲಿ ಮುಚ್ಚಿದ ಏಳು ನೂರು ರಾಕ್ಷಸಿಯರ ಪ್ರಾಣದಂತಿದ್ದ ಒಂದುಭರಮರವನ್ನು ಒಂದು ಜಟ್ಟಿಕಿಯಿಂದ ಕೊಂಡಿದ್ದನಂತೆ. ಬಳಿಕ ಆ ಏಳುನೂರು ರಾಕ್ಷಸಿಯರು ಜೀರುತ್ತು ಒದರ, ಕ್ರಮದ್ವಿರು ನ್ನು ತ್ರಾಯಿತ್ತು ಚೂಣಣ ಮಾಡುತ್ತು ಓಡಿ ಬಂದಿದ್ದರಂತೆ. ಅ.ತಕ್ಕ.ನೇ ಒಂದು ವಿಷಳಿಸವು ಆಗಲಿದೆಯೆಂದು ನನಗೆ ಎನಿಸಿಕು ಆದರೆ ಈಗ ಆ ಏಳನೂರು ರಾಕ್ಷಸಿಯರಿಲ್ಲ; ನೂರು ಕೊಟ್ಟಿ ರಾಕ್ಷಸಿಯರು ಈ ವರು, ಖನ್ನತ್ತರಂಗಿ ಇತ್ತು ಓಡುತ್ತು ಬರುವರು ಎಂದು ಎನಿಸಿಕು ಆವರು, ಬಂದು ಬಿಟ್ಟು— ರಾಕ್ಷಸಿಯರಲ್ಲ, ಬಿರುಗಾಳಿಯ ಆಲೆ ಗಳು. ನುನೆಂದ ಕೊಂಡೆ— ಈ ಅಲೆಗೋಗಿಂತ ಆ ರಾಕ್ಷಸಿಯರೇ ಒಂದಿದ್ದರೆ ಜೆನ್ನಾಗಿತ್ತು ಎಂದು.

ಈ ದುರಜಯ ನೂರ್ ಏನೆ ಕಕ್ಷೀಯನ್ನು ವರ್ಣಿಸುವುದು ದೂರದ ಮಾತ್ರ, ಸಮಸ್ತ ಜ್ಯೇಷ್ಠಾಯಿಂದ ಆನುಭವಾವುದೂ ಮನುಷ್ಯನ ಸಾಮಧ್ಯದ ಕೊರಗಿನ ಸಿಹಯ ಇದು ಸಂಪೂರ್ಣ ಜ್ಞಾನ ಬುದ್ಧಿಯನ್ನು ಕಳಿದುಕೊಂಡು ಒಂದೇ ಒಂದು ಧಾರಣೆ ನನ್ನ ಮನದಲ್ಲಿ ಆಕ್ರಮ್ಯವಾಗಿಯೂ ನಿಸ್ಪಂದಿಗ್ನಾವಾಗಿಯೂ ಜಾಗ್ರತ್ವವಾಗಿ ಉಳಿಯಿತು ಆದಾವುದೆಂದರೆ—ಈಗ ಶಿನ ಆಯುಷ್ಯವು ಮಾಗಿಯುವುದಕ್ಕೆ ಇನ್ನು ಎಷ್ಟು ಹೊತ್ತುಂಟು! ಬಳಿಯಲ್ಲಿ ಒಂದು ಕಟ್ಟಿಂದ ಗೂಟಪಿಡಿತು ನನ್ನ ಸೆಲ್ಲೆಯಿಂದ ನಷ್ಟನ್ನು ನಾನು ಆದಕ್ಕೆ ಬಿಗಿದು ಕಟ್ಟಿಕೊಂಡಿದ್ದ ಪ್ರತಿಸಿಮಿಷವೂ ನನಗೆನಿಸುತ್ತಿದ್ದತು—ಇನ್ನು ಈ ಗಾಳಿಯ ನನ್ನನ್ನು ಈ ಕಟ್ಟಿಸಿಂದ ಬಿಡಿಸಿ, ಹಾರಿಸಿಕೊಂಡು ಹೊಗಿ ಸಮುದ್ರದಲ್ಲಿ ಎತ್ತಿಹಾಕದೆ ಬಿಡು.

ಕವ್ಯ ನೀರು ಒಳಗೆ ಏಟುಗಳನ್ನು ತಿಂದು ಗರ್ಜಿಸುತ್ತೆ ಹಡಗದ ಮೇಲೆ ಕ್ರಮೇಣವಾಗಿ ಏರುತ್ತಬರುತ್ತಿರುವುದೂ ಏನೋ ಎಂಬಂತೆ ಎನಿಸ

ಹೊಡಗಿತು. ದೂರದ ವರೆಗೆ ನೋಟವನ್ನು ಚೆಲ್ಲಿದೆ, ಅದರೆ ಆ ನೋಟ ಹಿಂಂತುಗಿ ಬರೆದಾಯಿತು. ಒಂದು ಬೆಟ್ಟದಂತೆ ಒಂದು ವಸ್ತುವು ಕಾಣಿಸಿತು, ಆದರೆ ಕ್ವಾಂ ಮಾತ್ರದಲ್ಲಿ ಹೋಚೆವು ದೂರಾಯಿತು ಆಗ ನಾನೆಂದೇ “ಪರ ಮಾತ್ರಾ, ನೀನು ಈ ಎರಡು ಕಣ್ಣಗಳನ್ನು ಕರುಣೆಯಿಂದ ಕೊಟ್ಟಿದೆ, ಈಗ ಇವು ಸಾಧ್ಯಾರಣಾದವು! ಇವ್ಯು ದಿವಸಗಳ ವರೆಗೆ ನಾನು ಈ ಪ್ರಪಂಚದಲ್ಲಿ ಕಣ್ಣಗಳನ್ನು ತೆದೆಕೊಂಡೇ ಅಲೆದಾಡಿರುವೇನು. ಆದರೆ ನಿನ್ನ ಈ ಸ್ಥಿರಿಗೆ ಸರಿಸಮಾನವಾದುದನ್ನು ನಾನೆಲ್ಲಿಯೂ ಕಾಣಲಿಲ್ಲಿ ದೃಷ್ಟಿಯೂ ರೂಪಾಂಶವ್ಯುತಾದಿಂದ ಒಂದು ಕಲ್ಪನಾತೀತ ಮಹಾಮೈಯ ಮಹಾತರಂಗವ್ಯೋಂದು ತಲೆಯ ವೇಲೆ ಬೆಳ್ಳಿಯಂತಹ ಬೆಳೆಯ ಕರೀಷ್ಟವನ್ನು ಧರಿಸಿಕೊಂಡು ಹೇಗಂಿಂದ ಒರ್ಗಾತ್ಮಿಕವುದು ಜಗತ್ತಿನಲ್ಲಿ ಇದಕ್ಕೂ ವಿಶ್ವಯಕರವಾದುದು ಬೇರೆಂದು ವಸ್ತುವು ಉಂಟೇನು?”

ಸಮಾದ್ರ ಪರಾಫಿನವನ್ನು ಎಮ್ಮೇಕ್ಕೆ ಜನರು ಮಾಡುವರು. ನಾನೂ ಎಮ್ಮೇಕ್ಕೆ ಬಾರಿ ಈ ಸಮಾದ್ರ ಏಂಗಂದಿಂದ ಹೊಗಿರುವೆ, ಬಂದಿರುವೆ. ಆದರೆ ಇಂತಹ ದೃಢ್ಯವನ್ನು ನಾನು ಸೊಂದಲು ಎಂದೂ ನೋಡಿದ್ದಿಲ್ಲ ಈ ದೃಢ್ಯವನ್ನು ತನ್ನ ಇತ್ತಲ್ಲಿರೆ ಕರಿಂಪ ಮಾನವ್ಯಾನಿಗೆ ನೀರಿನ ತೆರೆಯು ಎಪ್ಪುದೂಡ್ಡಿದಾಗಿಂದ್ಲಿದು ಎಂಬ.ದನ್ನು ತಿಳಿಸಿ ಹೇಳಿವುದು ಕಲ್ಪನೆಯಾ ಅಪ್ಪಿನಿಗೂ ಸಾಧ್ಯವಿಲ್ಲ

ಮಾನದಳ್ಳಿಯೇ ಖಂಡುಕೊಂಡೇ “ತರಂಗ ಚಕ್ರವರ್ತಿ! ನಿನ್ನ ಏಟಿ ನಿಂದ ನಷ್ಟಗೆನಾಗುವುದೆಂಬುದನ್ನು ನಾವು ಬಲ್ಲಿವು, ಆದರೆ ನೀನು ಇನ್ನೂ ಇಲ್ಲಿಗೆ ಬಗಲಿಕ್ಕೆ ಆರ್ಥಿಕ ವಿವರವಾದರೂ ಬೇಕು, ಅಲ್ಲಿಯ ತನಕ ನಾನ ನಿನ್ನ ಕಲೇವನನ್ನು ಮಾನದಳಿಯಾಗಿ ಚಿನ್ನಾಗಿ ನೋಡುವೆ”

ಈ ಬಗೆಯ ಭಾವವು ಯಾವುದಾದರೂ ಒಂದು ವಸ್ತುವಿನ ಎತ್ತರವ ನಾಗಲಿ ಆಧಿಕ್ಯವನ್ನು ಗಲಿ, ವಿಸ್ತಾರವನ್ನು ಗಲಿ ನೋಡಿದರೆ ಬರುವುದಿಲ್ಲ. ಒಂದು ವೇಳೆ ಈ ಭಾವವು ಬರುವಂತಿದ್ದರೆ ಹಿಮಾಲಯದ ಯಾವುದಾದರೂ ಒಂನು ಭಾಗವನ್ನು ನೋಡಿದರಾಯಿತು ಆದರೆ, ಆ ಸಜೀವ ವಿರಾಟ್ ವ್ಯಾವಾರವು ಎದುರಿಗೆ ಹಿಡಿ ಬರುತ್ತಿರುವುದು— ಆದರ ಅಪರಿಮೇಯ ಶಕ್ತಿಯ ಅಸ್ತಿತ್ವವು ನನ್ನನ್ನು ಮೈಮರಿಸಿತು

ಆದರೆ, ಸಮುದ್ರಜಲದ ತಾಕಲಾಟಿದಿಂದ ಉತ್ತರನ್ನು ವಾಗುವ ಜ್ಞಾಲೀಯ ಕುಡಿಗಳು ಆ ಜಲರಾಶಿಯ ಮೇಲೆ ಹೊಳೆಯದಿದ್ದರೆ ಆದರೆ ವಿಪುಲತೆಯ ಕಲ್ಪನೆಯನ್ನು ಆ ಕತ್ತಲಲ್ಲಿ ನಾನು ಮಾಡಬಾಗುತ್ತಿದ್ದೆ. ಆ ಮೇಲೆಯಲ್ಲಿ ನನ್ನ ದೃಷ್ಟಿಯು ಹೊಡಷ್ಟು ಡೂರದ ವರೆಗೆ ಪ್ರಕಾಶವುಂಜವು ಚಿಕ್ಕ ಚಿಕ್ಕ ದೀಪಗಳನ್ನು ಹಚ್ಚಿ ಈ ಭಯಂಕರ ಸೌಂದರ್ಯದ ಮುಖವನ್ನು ತೆರೆದು ಇಟ್ಟಿತ್ತು.

ಹಡಗದ ಸೀಟಿಯು ನಡುಗುತ್ತು ಒಂದೇ ಸವನೆ ದಸಿಗ್ಗೆಯುತ್ತಿದ್ದಿತು ಮತ್ತು ಭಯಗೊಂಡ ಅಂಬಿಗರು ತಮ್ಮ ದೀನ ಕರುಣೆಯ ಪ್ರಾರ್ಥನೆಯನ್ನು ಅಲ್ಲಾನ ವರೀಗೆ ಮುಟ್ಟಿಸುವುದಕ್ಕಾಗಿ ಒಂದೇ ಸವನೇ ಕೂಗುತ್ತಿದ್ದರು.

ಯಾರ ಶುಭಾಗಮನದ ಸಲುವಾಗಿ ಇಷ್ಟು ಭಯ, ಇಷ್ಟು ಕೂಗಾಟಿ, ಇಷ್ಟು ಪ್ರಯತ್ನ ನಡೆದಿದ್ದಿತ್ತೋ ಆ ಮಹಾತರಂಗವು ಒಂದೇ ಬಿಟ್ಟಿತು. ಒಂದು ಮಹಾ ಹೊಯ್ದಾಟಿದಲ್ಲಿ ನಮ್ಮ ಹಡಗು ಮುಳುಗಿದಂತೆ ನಮಗೆನಿಸ ತೊಡಗಿತು. ಆಗ ನಾವು ಮುಳುಗತೊಡಗಿರುವೆನೆಂದು ಎನಿಸಿತು. ಆದುದ ದರಿಂದ ದುಗಾ ಮಾತೆಯ ನಾಮ ಸ್ತುರಣೆಯನ್ನು ಮಾಡದ ಹೊರತು ನಮಗೆ ಯಾವ ಗತ್ಯಂತರವೂ ಇರಲಿಲ್ಲ! ಸುತ್ತು ಮುತ್ತು, ಮೇಲೆ ಕೆಳಗೆ ಕಪ್ಪಿ ನಿರೀ ನೀರು! ಹಡಗ ವೊದಲುಗೊಂಡು ಎಲ್ಲ ಜನರೂ ಪಾತಾಳ ಲೋಕಕ್ಕೆ ಮೇಜ ವಾನೆಯಾಗಿ ಹೊರಟಿದ್ದೇವೆನಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈಗ ಅಲ್ಲಿ ಉಂಟಿವು ಯಾವ ತರಹೆಯದು ಸಿಗುವುದೋ ಎಂಬುದೊಂದೇ ಚಿಂತೆ.

ಸ್ವಲ್ಪೀ ಸವಂಯದಲ್ಲಿ ನಾವು ಮುಳುಗಲಿಲ್ಲ, ಹಡಗವೂ ಮುಳುಗಲಿಲ್ಲ, ನಮ್ಮನ್ನು ನೀರಿನ ಮೇಲೆ ಇಳಿಸುತ್ತಿದ್ದಾರೆ ಎಂಬುದು ಗೊತ್ತಾಯಿತು. ತೆರೆಗಳ ಮೇಲೆ ತೆರೆಗಳೂ ಬರುವುದು ಇನ್ನೂ ನಿಂತಿಲ್ಲ. ಆದುದರಿಂದ ಅವುಗಳ ಮೇಲೆ ನಮ್ಮ ಜೊಂಕಾಲೆಯಾಟವೂ ನಿಂತಿಲ್ಲ. ಇಷ್ಟು ಹೊತ್ತಾದ ಬಳಿಕ ಕವ್ವಾನ ಹಡಗದ ಒಂದು ಕೊಳೆಯಲ್ಲಿ ಜನರನ್ನು ದನಗಳಂತೆ ತುಂಬಿ ಏಕೆ ಬೀಗ ಹಾಕಿದ್ದನು ಎಂಬುದರ ಕಾರಣವು ತಿಳಿಯಿತು. ಡೆಕ್ಕುದ ಮೇಲೆ ನೀರು ಆಗಾಗ್ಗೆ ಏರಿ ಬಂದು ಹರಿಯುತ್ತಿದ್ದಿತು. ನನ್ನ ಕೆಳಗಿದ್ದ ಕುರಿಗಳೂ ಬಾತು ಕೊಳಿಗಳೂ ಚೀರಿ ಚೀರಿ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದ್ದವು, ಅವುಗಳ ಮೇಲೆ ಕುಳಿತ ನಾನೊಬ್ಬನೇ ಕಬ್ಬಿಣದ ಗೂಟವನ್ನು

ಹಿಡಿದುಕೊಂಡು ಇತ್ತೀರೆಕದ ಯಾತ್ರೆಯನ್ನು ಮುಗಿಸದೆ ಸುರಕ್ಷಿತವಾಗಿ ಬದುಕಿಕೊಂಡಿದೆ.

ಈದೇ ವೇళೆಗೆ ಸಂಯಾಗಿ ಇನ್ನೊಂದು ಆಹತ್ತು ಬಂದೊಡಿತು. ಜಲ ಬಿಂದುಗಳು ನೆನ್ನ ನ್ನು ಸೂಚಿಯಂತೆ ಚುಚ್ಚುತ್ತಿದ್ದವು ಮತ್ತು ನೆನ್ನ ಬಟ್ಟಿಗೆಲ್ಲ ತೊಯ್ದ ತಪ್ಪಡಿಯಾಗಿದ್ದವು ತಣ್ಣಿನ ಪ್ರಚಂಡ ಗಾಳಿಯೂ ಬೀಸತ್ತೊಡಿತು. ಹಲ್ಲಿಗಳು ಕಟ್ಟ ಕಟ್ಟ ಮಾಡಲೊಡಿದುವು ಈಗ ಒಂದು ವಿಚಾರವು ಹೊಳೆಯಿತು— ಈ ಜಲ ರಾತ್ರಿಯಲ್ಲಿ ಮುಳುಗದೆ ಬದುಕಿಕೊಂಡೆ, ಇನ್ನು ನಿನ್ಮೋನಿಯಾ ರೋಗದ ಕೈಯಿಂದ ಹೇಗೆ ಪಾರಾಗಬಲ್ಲೇ? ಇನ್ನು ಸ್ವಲ್ಪ ಹೊತ್ತು ಇಲ್ಲಿ ಕ್ರಿತರೆ ಅದರ ಕೈಯಿಂದ ಪಾರಾಗುವುದು ಅಸಂಭವ ಎಂದು ಎನಿಸಿತು. ಅದುದರಿಂದ ಜಲ ಬಿಂದುಗಳು ಸಿಡಿದು ಮೈಗೆ ತಗಲ ದಂತೆ ಮಾಡಿಕೊಳ್ಳಬೇಕಾದರೆ ಒಂದು ಸುರಕ್ಷಿತವಾದ ಸ್ಥಳಕ್ಕೆ ನಾನು ಹೋಗಲೇ ಹೇಳಿಕೆಂದು ನಿರ್ಧವಿಸಿದೆ. ಈ ಕುರಿಗಳ ಪಂಜರದಲ್ಲಿ ಹೊಕ್ಕು ಕುಳ ತರಿ ಹೇಗೆ? ಅಲ್ಲಿ ನಾನು ಸುರಕ್ಷಿತವಾಗಿರಬಹುದೇ? ಎಂದು ಯೋಚಿಸಿದೆ. ಮರುಹುಣಿನೇ ಅಲ್ಲಿ ನಾನು ಹೋದರೆ ಅವು ಸತ್ತಂತೆಯೇ ನಾನು ‘ಬ್ಯಾ ಬ್ಯಾ’ ಎಂದು ಕೊನೆಗೆ ಅವಶ್ಯವಾಗಿ ಸತ್ತೀ ಹೋಗುವೇನೆಂದು ಎನಿಸಿತು

ಒಂದು ಉಪಾಯವುಂಟು. ಹಡಗು ಸ್ವಲ್ಪ ಹೊರಳುವಾಗ ಓಡಿ ಹೋಗಲು ಸ್ವಲ್ಪ ಸಮಯವು ದೊರೆಯುವುದು. ಆಗಾದರೂ ಎಲ್ಲಿಗಾದರೂ ಹೋಗಿ ಹೊಕ್ಕಿಕೊಂಡರೆ ಪ್ರುಣವು ಉಳಿಯುವುದು. ಯೋಚಿಸಿದಂತೆಯೆ ಮಾಡಿದೆ ಪಂಜರಗಳಿಂದ ಕೆಳಗಿಳಿದು ಮೂರು ಬಾರಿ ಓಡಿದೆ ಮತ್ತು ಮೂರು ಬಾರಿ ಕುಳಿತೆ ಬಳಿಕ ಏರಡನೆ ವರ್ಗದ ಕ್ಷಯಿಸಿದ ವಾರಿಗೆ ಹೋಗಿ ನಿಂತೆ. ಅದರ ಬಾಗಿಲು ಮುಚ್ಚಿತ್ತು. ಸಾಧಿರಾರು ಸಲ ಯಾತ್ರೆ ಸಿದರೂ ಆ ಕಬ್ಬಿಣದ ಬಾಗಿಲುಗಳು ನನಗೆ ಪ್ರವೇಶ ಮಾರ್ಗವನ್ನು ಕೊಡಲಿಲ್ಲ ಆದುದರಿಂದ ನಾನು ಆದೇ ದಾರಿಯಿಂದ ಹೊರಟು ನೊಡಲನೆಯ ತರಗತಿಯ ಕೋಣೆಗೆ ಹೋದೆ. ಈ ಬಾರಿ ಭಾಗ್ಯ- ದೇವರು ಪ್ರಸನ್ನರಾಗಿ ದ್ವಾರು, ಒಂದು ಬೇರೆ ಬಗೆಯ ಕೋಣೆಯಲ್ಲಿ ಆಶ್ರಯವಿತ್ತರು. ನಾನು ಸ್ವಲ್ಪವೂ ಹಿಂದು ಮುಂದು ನೋಡದೆ ಹೋಗಿ ಮಂಜದ ಮೇಲೆ ಹಾಯಾಗಿ ಮಲಗಬಿಟ್ಟೆ.

ರಾತ್ರಿ ಹನ್ನೆರಡು ಬಾರಿಸುವ ವೊದಲೇ ಬಿರುಗಾಳಿ ನಿಂತುಬಿಟ್ಟು ದಿದ್ದಿತು. ಅದರೆ ಸಮಯದ ಕೋಣವು ಇನ್ನಾಂ ಶಾಂತವಾಗಿರಲಿಲ್ಲ ಆ ಸಿಟ್ಟು ಬೆಳಗಾಗುವ ತನಕ ಹಾಗೆಯೇ ಇದ್ದಿತು.

ನನ್ನ ಸಾಮಾನುಗಳ ಮತ್ತು ಜೊತೆಗಾರ ಯಾತ್ರಿಕರ ಗಳಿಯೇನಾಯಿತು, ವಿಶೇಷವಾಗಿ ಏಶೀ, ಅವನ ಇಪ್ಪತ್ತು ವರ್ಷದ ಜೊತೆಗಾತಿ ಯಾವ ರೀತಿಯಾಗಿ ರಾತ್ರಿಯನ್ನು ಕಳೆದರು ಎಂಬುದನ್ನು ತಿಳಿದುಕೊಳ್ಳಲು ನಾನು ಕೆಳಗೆ ಇಳಿದೆ. ನಿನ್ನ ನಂದ ಏಶೀಯು ತಮಾನೆ ವಾಡುತ್ತೆ “ಇಂಬಗೆಯ ಕಡಲೆ-ಹುರಿಗಡಲೆ-ನೆನೆಗಡಲೆ-ಪುರಿಗಳಂತೆ ನಾವು ಒಂದಾಗಿದ್ದೇವು, ಸ್ವಲ್ಪ ಹೊತ್ತಾಯಿತು, ಈಗ ನಮ್ಮ ನಮ್ಮ ಸ್ಥಳಗಳ ಮೇಲೆ ಕುಳಿತಿರುವೆವು”, ಎಂದು ಹೇಳಿದ್ದ ಇವೇತ್ತಿನ ಒಂದುಗೂಡುವಿಕೆಯು ಇಲ್ಲಿ ಪುರಿ-ಗಡಲೆಯಂತೆ ಆಗಿದ್ದಿತ್ತೊಳಿಲ್ಲವೋ ಎಂಬುದು ಗೊತ್ತಾಗಲಿಲ್ಲ ಇದು ವರೆಗೆ ಯಾರೂ ತಮ್ಮ ಸ್ಥಳಕ್ಕೆ ಹಿಂತಿರುಗಿ ಬಂದಿರಲಿಲ್ಲ ಎಂಬುದನ್ನು ಕಣ್ಣಾರೆ ಕಂಡೆ.

ಅವರ ಸ್ವಿತಿಗತಿಯನ್ನು ಸೋಡಿ ನನಗೆ ಸಿಜವಾಗಿಯೂ ಅಳುಬರತ್ತೊಡಗಿತು. ಈ ಮೂರು-ನಾಲ್ಕು ನೂರು ಯಾತ್ರಿಕರಲ್ಲಿ ಒಬ್ಬನಾದರೂ ಸ್ವಲ್ಪ ವೆಟ್ಟು ಸಹ ತಗಲದೆ ಉಳಿದಿದ್ದಿಲ್ಲ ಎಲ್ಲರಿಗೂ ಬಂದಿಲ್ಲಿಂದು ವೆಟ್ಟು ಬಿದ್ದೇ ಚಿದ್ದಿದ್ದಿತು.

ಹೆಂಗಸರು ಕಲ್ಲಿನ ಮೇಲೆ ಮಸಾಲೆಯನ್ನು ಆರೆಯುವಂತೆ ಈ ಬಿರುಗಾಳಿಯು ಮೂರು-ನಾಲ್ಕು ನೂರು ಯಾತ್ರಿಕರನ್ನು ಅರೆದು ಬಿಟ್ಟಿದ್ದಿತು. ಅವರು ಇಡಿ ರಾತ್ರಿ ತಮ್ಮ ಸಾಮಾನು ಟ್ರಿಂಕುಗಳೊಡನೆ ಇತ್ತಿಂದ ಅತ್ಯಂತಿಂದ ಇತ್ತು ಉರುಳಾಡುತ್ತಿದ್ದರು. ವಮನ, ಮಾತ್ರ-ಮಲ ವಿಧಜನ್ಮನೆಯಿಂದ ದುವಾರಸನೆಯು ಇಡಿಗಿ ಬಿಟ್ಟಿದ್ದಿತು, ನಿಂತುಕೊಳ್ಳಲಿಕ್ಕೂ ಸ್ಥಳವಿರಲಿಲ್ಲ ಇದೇ ವೇಳೆಗೆ ಹಡಗದ ಡಾಕ್ಟರರು ಭಂಗಿ ಜನರನ್ನೂ ಅಂಬಿಗರನ್ನೂ ಕರೆದುಕೊಂಡು ಬಂದು ಈ ಯಾತ್ರಿಕರ ಹಂಕೋಡಾರ ಮಾಡಿಸಿತ್ತೇವರು.

ಡಾಕ್ಟರರು ಆಡಿಯಿಂದ ಮುಡಿಯ ವರಿಗೆ ನನ್ನನ್ನು ಸೇಡಿ ನಾನು ಸೆಕಂಡ ಕಾಲ್ಸಿನೆ ಯಾತ್ರಿಕನೆಂದು ತಿಳಿದುಕೊಂಡಿದ್ದರು ಆದಾಗ್ಯಾ ಆತ್ಮೇಂತ ಆಷ್ಟುಯಾದಿಂದ ಅವರು “ ಮಂಡಾಶಯರು ಅತ್ಯೇಂತ ಚುರುಕಾಗಿ ಕಾಣಿತ್ತು

ಇರುವಿಲ್ಲ, ವಿಶ್ವಾಸಿಯನ್ನು ಕಡೆಯಲು ಯಾವೈದಾಡಿಗೊಂದು ಹ್ಯಾಮ್ಹೋಕ್ (Hammock ತೂಗುವ ಹಾಸಿಗೆ ದೊರಕಿಸಿದಂತೆ ಕಾಣುತ್ತದೆ, ಅಲ್ಲವೇ?” ಎಂದರು.

“ಹ್ಯಾಮ್ಹೋಕ್ ಎಲ್ಲಿ ಸಿಗುವುದು ಮಹಾತಯರೆ, ಕುರಿಗಳ ಹಂಚರ ಸಿಕ್ಕಿತ್ತು ಹಂಚರ. ಅದುದೀರ್ಘ ಇಪ್ಪು ಚುರುಕಾಗಿ-ಹೆಸನಾಗಿ ಕಾಣುತ್ತಿರುವೆ.”

ಡಾಕ್ಟರರು ಕಣ್ಣಿ ಹಿಗ್ಗಿ ನನ್ನ ಕಡೆಗೆ ನೋಡತ್ತೆಗಿದರು. ನಾನೇಂದೆ “ಡಾಕ್ಟರೇ, ಈ ಅಥವಾನೂ ಇದೇ ನರಕದ ಯಾತ್ರಿಕನು. ಆದರೆ ಅಶಕ್ತನಾಗಿರುವುದೀರ್ಘ ಇಲ್ಲಿ ಹೂಗಲು ಆಸಮಧನಾದ. ಮೊದಲಿ ನೀಡಲೂ ಡೆಕ್ಕುದ ಮೇಲೆಯೇ ಇದ್ದು ಬಂದ. ನಿನ್ನೆ ಬಿರುಗಾಳಿಯ ಸುದ್ದಿಯು ಹತ್ತಿದ ಮೇಲೆ ಕುರಿ-ಕೊಳಿಗಳ ಹಂಚರಗಳ ಮೇಲೆ ಕುಳಿತು, ಬಳಿಕ ಮೊದಲ ಅನೆಯ ತರಗತಿಯ ಒಂದು ಕೊಳಿಯಲ್ಲಿ ಅನಧಿಕೃತ ರೀತಿಯಿಂದ ಹೊಕ್ಕು ಅತ್ಯಾರಕ್ಕೆಯನ್ನು ಮಾಡಿಕೊಂಡಿರುವ. ಇವನು ಅನುಚಿತ ಕಾರ್ಯವನ್ನು ಮಾಡಿದೆನಲ್ಲವೇ? ತಾವು ಏನೆಂದು ಹೇಳುವರಿ?”

ನನ್ನ ಇಡಿ ಇತಿಹಾಸವನ್ನು ಕೇಳಿ ಡಾಕ್ಟರರು ಪ್ರಸನ್ನರಾದರು. ಆದೇ ಶ್ವೇಣಿ ಬಾಕಿ ನರದು ದಿನಗಳನ್ನು ತಮ್ಮ ಕೊಳೆಯಲ್ಲಿಯೇ ನಾನು ಕಳಿಯ ಬೀಕೆಂದು ಹೇಳಿ ಗೌರವಿಸಿದರು, ಅಮಂತ್ರಣವಿತ್ತರು ನಾನು ಆ ಅಮಂತ್ರಣ ವನ್ನು ಸ್ವೀಕರಿಸಲಿಲ್ಲ, ಆದರೆ ಅವರಿಂದ ಒಂದು ಕುಚಿಯನ್ನು ಮಾತ್ರ ಬೇಡಿ ತೆಗೆದುಕೊಂಡಿನು.

ಮಧ್ಯಾಹ್ನಕ್ಕೆ ಬಹು ಹಸಿವಾಯಿತು. ಆಗ ಬ್ರಹ್ಮಾಂಡದೊಳಗಿರುವ ಸಮಸ್ತ ಖಾದ್ಯಪದಾರ್ಥಗಳನ್ನು ಧ್ಯಾನಿಸುತ್ತ ಕುಚಿಯ ಮೇಲೆ ಕುಳಿತ್ತೇ. ಖಾದ್ಯ ಪದಾರ್ಥಗಳನ್ನು ಎಲ್ಲಿ, ಯಾವ ಕೌಶಲ್ಯದಿಂದ ದೊರಕಿಸಬೇಕೆಂಬು ದನ್ನು ವಿಚಾರಿಸುತ್ತಿದ್ದೇ. ಇಷ್ಟರಲ್ಲಿ ಖಿದಿರಪುರದ ಮುಸಲ್ಪಾನ್ ಸಿಂಪಿಗ ರಲೆನ್ನಿಬ್ಬನು ಬಂದು “ಬಾಬೂ ಸಾಹೇಬ್, ಒಬ್ಬ ಬಂಗಾಲಿ ಹೆಂಗುಸು ತಮ್ಮನ್ನು ಕರೆಯುತ್ತಿರುವಜ್ಞ” ಎಂದು ಹೇಳಿದ.

“ಹೆಂಗುಸು?” ಬಹುಶಃ ಟಿಗರ್ ಇರಬಹುದೆಂದು ತಿಳಿದೆ. ಅದೇತಕ್ಕೆ ಕರೆಯುತ್ತಿರುವಳಿಂಬುದನ್ನು ಅನುಮಾನಿಸುವುದು ಕರಿನವಿತ್ತು. ನಿಶ್ಚಯವಾಗಿ

ಗಂಡ ಮತ್ತು ಹೆಂಡತಿ ಇಬ್ಬರ ನಡುವೆ ಜಗತ್ವಾಗಿರಬೇಕು, ಗಂಡ ಹೆಂಡಿರ ಹಕ್ಕು ಬಾಧ್ಯತೆಗಳನ್ನು ಸಿಂಹಯಿಸುವಾಗ ಮತಭೇದವಾಗಿರಬೇಕು. ಅದಕ್ಕಾಗಿ ನಾನೇಕೆ ಬೇಕು? Trial by ordeal (ಅಗ್ನಿ ಪರಿಹೈ) ಯನ್ನು ಇದು, ಈ ಪ್ರಶ್ನೆಯ ಮೀರೂಂಸೆಯನ್ನು ಪರಕ್ಕೆಯರೊಬ್ಬರು ಮಾಡಿರಬಹುದೆಂದು ಬೇರೊಬ್ಬರು ಯೋಚಿಸುವುದು ಕೂಡ ಕರಿನವೇ.

ನಾನೆಂದೆ “ಒಂದು ಗಂಟೆಯ ಬಳಿಕ ಬರುವೆನೆಂದು ಹೇಳಿರಿ.”

ಅವನೆಂದ “ಇಲ್ಲ ಬಾಬೂ, ಒಹಳ ಆಗ್ರಹ ಮಾಡಿ ಹೇಳಿರುವಳು”

“ಆಗ್ರಹ ಮಾಡಿ!” ಅದರೆ ಟಿಗರ್ ಆಗ್ರಹ ಮಾಡುವಂತಹ ಹೆಂಗುಸು ಅಲ್ಲವಲ್ಲ? ನಾನು ವುನ್ನಿ ವಿಚಾರಿಸಿದೆ “ ಆಕೆಯ ಗಂಡ ಏನು ಮಾಡುತ್ತಿರುವ?”

“ಆವನಿಗೇ ಕಾಯಿಲೆಯಾಗಿರುವುದರಿಂದ ಕರೆಯುತ್ತಿರುವಳು.”

ಕಾಯಿಲೆಯಾಗಿರುವುದು ಆಚ್ಚೆರಿಯ ವಿಷಯವಾಗಿರಲಿಲ್ಲ ಆದುದರಿಂದ ನಾನು ಎದ್ದು ನಿಂತೆ. ಅವನು ನನ್ನನ್ನು ತನೋಡಿ ಡನೆ ಕರೆದುಕೊಂಡು ಹೋಡಿ. ಶಾಕಷ್ಯ ದೂರದಲ್ಲಿ ಒಂದು ಮೂಲೆಯಲ್ಲಿ ದೊಡ್ಡ ದೊಡ್ಡ ಹಗ್ಗದ ಸುರುಳಿಗಳು ಇದ್ದವು. ಅವುಗಳ ಮರೆಯಲ್ಲಿ ಒರ್ವ ಇಪ್ಪತ್ತಿರಡು ಇಪ್ಪತ್ತಮೂರು ವರ್ಷದ ಬಂಗಾಲಿ ಹೆಂಗುಸು ಕುಳಿತ್ತಿದ್ದಳು. ಈ ನೊಡಲು ಆಕೆ ನನ್ನ ಕಣ್ಣಿಗೆ ಬಿಡ್ಡಿರಲಿಲ್ಲ ಹತ್ತಿರದಲ್ಲಿಯೇ ಒಂದು ಹೊಲಸಾದ ಜಮಖಾನೆಯ ಮೇಲೆ ಸುಮಾರು ಆದೇ ವಯಸ್ಸಿನ ಅತ್ಯಂತ ಅಶ್ವ ಶರೀರದ ಯುವಕ ಹೆಣದಂತೆ ಕಣ್ಣು ಮುಚ್ಚಿಕೊಂಡು ಮಲಗಿದ್ದ—ಉವರಿಗೇ ಕಾಯಿಲೆಯಾಗಿದೆ.

ನಾನು ಸಮೀಪಕ್ಕೆ ಹೋಗಿತ್ತುಲೇ ಆ ಹೆಂಗಸ್ಯುತನ್ನು ಅವಗುಂಠನವನ್ನು ಮೆಲ್ಲಿಗಿ ಮುಂದೆ ಸರಿಸಿದ್ದಳು. ಅದರೆ ನಾನು ಆಕೆಯ ಮುಖವನ್ನು ನೋಡಿ ಬಿಟ್ಟಿದೆ.

ಆ ಮುಖ ಸುಂದರವೆಂದು ಹೇಳಿದರೆ ವಾದನೇಳುವುದು, ಆದಾಗ್ಯಾ ಅಷ್ಟು ಉಪೇಕ್ಷಣೆಯವಾಗಿರಲಿಲ್ಲ. ಉಬ್ಬಗಳುಗಳಿಗೆ ಸ್ತ್ರೀಯರ ಸೌಂದರ್ಯ ಪಟ್ಟಿಯಲ್ಲಿ ಯಾವ ಸ್ಥಳವೂ ಇಲ್ಲ—ಎಂಬುದು ನನಗಿ ಗೊತ್ತು. ಅದರೆ ಈ ತರುಣೆಯ ಆಗಲವಾದ ಹಣಿಯ ಮೇಲೆ ಬುದ್ಧಿ ದಾಗಳ ವಿಚಾರಶಕ್ತಿಯ ಪ್ರಶಾಶನೆಯಾಗಿತ್ತು. ಇಂತಹ ಪ್ರಶಾಶನವನ್ನು ನಾನು ಬೇರೊಬ್ಬರು

ಹೆಸೆಯ ಮೇಲೆ ಅವರೂ ಸಾಗಿಯೋ ಕಂಡಿರುವೆ. ನನ್ನ ಅನ್ನ ದಾ ಜೀಜೀಯ ಕಪ್ಪೇಲಗಳು ದೊಡ್ಡವಿದ್ದವು. ಈಕೆಯನ್ನು ಸುಮಾರು ಹಾಗೆಯೇ ಇದ್ದವು. ಬೈತಲೆಯಲ್ಲಿ ಸಿಂಧೂರವು ವಿರುಗುತ್ತಿತ್ತು, ಕೈಯಲ್ಲಿ ಲೋಹದ ಬಳಿಗಳು ಕಂಬಿದ ವಲಯಗಳು ಶರೀರದ ಪೇರಿದ್ದವು. ಇನ್ನಗಳ ಹೊರತಾಗಿ ವ್ಯು-ಮೇಲೆ ಅಲಂಕಾರದ ಯಾವ ಒಡವೆಯೂ ಇರಲಿಲ್ಲ ಬಂದು ಸಾಮಾನ್ಯ ಅಂಚಿನ ಸೀರೆಯೊಂದನ್ನು ಉಟ್ಟಿದ್ದಳು.

ಪರಿಚಯವಿಲ್ಲದಿದ್ದರೂ ಅತ್ಯಂತ ಸ್ವಭಾವಿಕ ರೀತಿಯಲ್ಲಿ ಆಕೆಯೊಂದಳು “ತಮಗೆ ಡಾಕ್ಟರರ ಪರಿಚಯವಿದೆ, ತಾವು ಅವರನ್ನು ಇಲ್ಲಿಗೊಂದು ಭಾರಿ ಕರೆದುಕೊಂಡು ಬರಲಾರಿರಾ?”

“ ಇಂದೇ ಅವರೊಡನೆ ಪರಿಚಯವಾಗಿದೆ. ಆದರೆ ಡಾಕ್ಟರರು ಒಳ್ಳೆಯವರಂತೆ ಕಾಣುವರು ಆದರೆ ಅವರನ್ನೇ ಏಕೆ ಕರೆಯಬೇಕೆನ್ನು ವಿಂ ?”

“ ಅವರನ್ನು ಕರೆದರೆ ವಿಜಟ್ ಹಿಂ ಕೊಡಬೇಕಾಗಿದ್ದಲ್ಲಿ ಬೇಡ. ಕಷ್ಟಪಟ್ಟಿ ಸ್ವಲ್ಪ ಮೇಲಕ್ಕೆ ಇವರನ್ನೇ ಕರೆದುಕೊಂಡು ಹೋಗಣ.” ಎಂದು ರೋಗಿಯನ್ನು ಆಕೆಯು ತೋರಿಸಿದೆಳು.

ನಾನು ಯೋಚಿಸಿ “ ಬಹುಶಃ ಹಡಗದ ಡಾಕ್ಟರಂಗೆ ಏನನ್ನೂ ಕೊಡಬೇಕಾಗುವುದಿಲ್ಲ ಆದರೆ ಇವರಿಗೆನಾಗಿದೆ ?” ಎಂದೆ.

ರೋಗಿಯು ಈಕೆಯ ಗಂಡನೀಯ ಯೋಚಿಸಿದ್ದೆ, ಆದರೆ ಮಾತಿನ ರೀತಿಯಿಂದ ಸ್ವಲ್ಪ ಸಂದೇಹವುಂಟಾಯಿತು. ಈ ರೋಗೀ ಮನುಷ್ಯನ ಮುಖದ ಕಡೆಗೆ ಚಾಗಿ ಆಕೆಯು “ನಿಮಗೆ ಉರಿಂದ ಹೊರಡುವಾಗಲೇ ಸ್ವಲ್ಪ ಹೊಟ್ಟಿನೋವು ಇತ್ತಲ್ಲವೆ ?” ಎಂದು ಕೇಳಿದೆಳು.

ಅವನು ತಲೆಯಲ್ಲಾಗಿಸಿದನು. ಆಕೆಯು ಅವನ ತಲೆಯನ್ನು ಸ್ವಲ್ಪ ಮೇಲಕ್ಕೂತ್ತಿ ಎಂದೆಳು “ ಇವರಿಗೆ ಹೊಟ್ಟಿನೋವು ಉರಲ್ಲಿಯೆ ಬಂದಿತ್ತು, ಆದರೆ ನಿನ್ನೆ ಯಿಂದ ಜ್ವರಬಂದಿವೆ. ಈಗ ಜ್ವರ ಬಹಳ ಏರಿವೆ, ಛಿಷಧ ಕೊಡಿಸಿದ್ದರೆ ನಡೆಯುವಂತಿಲ್ಲ.”

ನಾನೂ ಮಾಟ್ಟಿ ನೋಡಿದೆ, ನಿಜವಾಗಿಯೂ ಜ್ವರ ಬಹಳ ಏರಿದ್ದವು. ಡಾಕ್ಟರರನ್ನು ಕರೆಯಲು ಮೇಲೆ ಹೋಡಿ.

ಡಾಕ್ಟರರು ಕೆಳಗೆ ಬಂದರು. ರೋಗಿಯನ್ನು ಪರಿಶೀಲಿಸಿ ಛೊಪಧವನ್ನು ಕೊಟ್ಟು “ನಡೆಯಿರ ಶ್ರೀಕಾಂತಚಾಬೂ, ಕೊಣಗೆ ಹೋಗಿ ಹರಟಿಹೊಡೆಯೋಣ, ನಡೆಯಿರ” ಎಂದರು.

ಡಾಕ್ಟರರು ಒಳ್ಳೆಯ ರಸಿಕರು. ನನ್ನನ್ನ ತಮ್ಮ ಕೊಣಗೆ ಕರೆದು-ಕೊಂಡು ಹೋಗಿ “ಜಹಾ ಕುಡಿಯುತ್ತೀರೇನು?” ಎಂದು ಕೇಳಿದರು.

“ಹೊಂ, ಕುಡಿಯುತ್ತೀನೇ.”

“ಬಿಸ್ತೀಟ್ಟು?”

“ಅದನ್ನೂ ತಿನ್ನುವೆ.”

“ಒಳ್ಳೀದು.”

ಉಪಹಾರ ತೀರಿಸಿಕೊಂಡು ಇಬ್ಬರೂ ಎದರುಬದರು ಕುಳಿತ್ತೆನು. ಡಾಕ್ಟರರು “ನೀವು ಆ ಹಂಗುಸಿನ ಬಳಿಗೆ ಹೇಗೆ ಹೋದಿರಿ?” ಎಂದರು.

“ಆಕೆಯೆ ಕರೆಕಳುಹಿಡ್ಡಳು.”

ಡಾಕ್ಟರರು ಎಲ್ಲವನ್ನೂ ತಿಳಿದುಕೊಂಡವರಂತೆ ತಲೆಯಲ್ಲಾಡಿಸುತ್ತೆ “ಕರೆಕಳುಹಲೇಬೇಕು—ಮದುವೆಯಾಗಿದೆಯೋ ಇಲ್ಲವೋ ನಿಮ್ಮದು?” ಎಂದರು.

“ಇಲ್ಲ.”

“ಸರಿ, ಗಂಟುಬಿಳಿರಿ, ಅಷ್ಟೇನೂ ಕೆಟ್ಟು ಇಲ್ಲ. ಆ ಮನುಷ್ಯನ ಮುಖವನ್ನು ನೋಡಲಿಲ್ಲವೆ? ವಿಷಮಾಜ್ವರದ್ವಲಕ್ಷಣಗಳಿವೆ. ಏನೇ ಆಗಲಿ. ಬಹು ದಿನ ಬದುಕಲಾರ, ಖಂಡಿತ. ಏತನ್ನಿಧ್ಯದಲ್ಲಿ ಆಕೆಯ ಮೇಲೆ ಕಣ್ಣಿಟ್ಟಿರಿ. ಮತ್ತೊಬ್ಬನು ಯಾವನಾದರೂ ಗಂಟು ಬಿದ್ದಾನು.”

ಸಾನು ದಿಬ್ಬಾಧನಾಗಿ “ತಾವು ಇದನ್ನೇನು ಹೇಳುತ್ತಿರುವಿರಿ ಡಾಕ್ಟರರಿ?” ಎಂದೆ. ಡಾಕ್ಟರಿಗೆ ನನ್ನ ಮಾತು ನೇಡಲಿಲ್ಲ. ಆವರು ಇಥಾವ-ವತ್ತಾಗಿ “ಒಳ್ಳೀದು, ಆ ಹುಡುಗನೇ ಆಕೆಯನ್ನು ಓಡಿಸಿಕೊಂಡು ಬಂದಿರುವ ಅಥವಾ ಆಕೆಯೆ ಅವನನ್ನು ಓಡಿಸಿಕೊಂಡು ಬಂದಿರಬಹುದು. ನಿಮಗೆ ಹೇಗೆ ಕಾಣುವುದು ಶ್ರೀಕಾಂತಚಾಬೂ? ಬಹು ‘ಫಾರ್ಮಡ್’ ಇದ್ದಾಳಿ. ಮಾತುಕಡೆ ಬಹು ಚೆನ್ನಾಗಿವೆ.” ಎಂದರು.

“ಆ ಬಗೆಯ ವಿಚಾರ ನಿಮ್ಮ ಮನದಲ್ಲಿ ಏಕೆಬಂದುವು?”

“ ಪ್ರತಿಯೊಂದು ತ್ವಿಪ್ರಿನಲ್ಲಿಯೂ ಇಂತಹದೊಂದು ಜೋಡಿಯು ಇದ್ದೇ ಇರುವುದು. ಕಳೆದ ಬಾರಿ ಬೇಲಫ್ರೆರದ ಒಂದು ಜೋಡಿ ಹೀಗೆಯಿ ಇದ್ದಿತು. ಒಂದು ಬಾರಿ ಬರಮಾಡಲ್ಲಿ ಕಾಲಿಟ್ಟು ನೋಡಿರಿ, ನನ್ನ ಮಾತು ಸಟಿಯೋ ದೆಟಿನೋ ಎಂಬುದು ತಿಳಿಯುವುದು.”

ನಾನು ಆ ಮೇಲಿ ಡಾಕ್ಟರರ ಮಾತು ನಿಜವೇ ಅಲ್ಲವೇ ಎಂಬುದನ್ನು ಬರಮಾಕೈ ಹೋಗಿ ನೋಡಿದೆ. ಆವರ ಮಾತಿನಲ್ಲಿ ಸತ್ಯಾಂಶವೇ ಹೆಚ್ಚು ಇದ್ದಿತು. ಆದರೆ ಅವರ ವ್ಯಾತಾತು ಕೇಳಿ ನನ್ನ ಮೈ ಮನಗಳೇ ಕಿಡಿಯಾದುವು. ನಾನು ಎದ್ದು ನಂದ ವಿಶ್ರಿಯವರ ಸಮಾಚಾರ ತೆಗೆದುಕೊಳ್ಳಲು ಕೆಳಗೆ ಹೋಡಿ. ನಂದ ವಿಶ್ರಿ ಮತ್ತು ಅವನ ಹೆಂಡತಿ ಇಬ್ಬರೂ ಫಲಹಾರದ ಸಿದ್ಧತೆಯನ್ನು ನಡೆಸಿದ್ದರು. ನವು ಸ್ವಾರವಾಡಿದ ಬಳಿಕ ಅವಶ್ಯ ಎಲ್ಲಕೂ ಮೊದಲು ಕೇಳಿದ “ ಈ ಹೆಂಗಸು ಯಾರು ಬಾಬೂ ? ”

ಟಿಗರಳಿಗೆ ತಲೆನೋವು, ಆದುದರಿಂದ ಆಕೆಯು ತಲೆಗೆ ಒಂದು ದೊಡ್ಡ ರುಮಾಲನ್ನು ಸುತ್ತಿಕೊಳ್ಳತೊಡಗಿದ್ದಳು. ಆಕೆಯು ಬುಸುಗುಂಡುತ್ತ “ ಅದನ್ನು ತಿಳಿದುಕೊಂಡು ನೀವೇನು ಮಾಡುವಿರ ಹೇಳಿ ನೋಡಿಂಣಿ ? ” ಎಂದಳು.

ಮಿಶ್ರಿಯು ನನಗಿ ಮಧ್ಯಸ್ಥನನ್ನು ವಾಡಿ “ನೋಡಿದಿರಾ ನೀವು, ಈ ಹೆಂಗಸಿನ ಅನುದಾರ ವರ್ತನೆಯನ್ನು ? ಯಾವ ಬಂಗಾಲಿ ಹೆಂಗಸು ಬರಮಾಕೈ ಹೋಗುತ್ತಿರುವಳು ಎಂಬುದನ್ನು ಕೇಳುವುದು ಕೂಡ ಪಾಪವೇ ಏನೋ ! ” ಎಂದ.

ಟಿಗರಳು ತನ್ನ ತಲೆ ನೋವನ್ನು ಮರಿತುಬಿಟ್ಟಳು. ಮತ್ತು ತಲೆಯ ಮೇಲಿನ ರುಮಾಲನ್ನು ಬಿಸಾಡಿ ನನ್ನ ಕಡೆಗೆ ನೋಡ ತೋಡಿದಳು ಆಕೆಯ ತನ್ನ ಪುಟ್ಟಬಾಲಿನಂಥ ಕಣ್ಣಗಳನ್ನು ಹಿಗ್ಗಿಸಿ “ ಮಹಾಶಯರೆ, ಟಿಗರ ವೈಷ್ಣವಿಯ ಕ್ರೀಯಲ್ಲಿ ಸಿಕ್ಕು ಇವನೆಂಥ ಎಷ್ಟೊ ಮಿಶ್ರಿಗಳು ಮನುವು ರಾಗಿ ಹೋಗಿದ್ದಾರೆ. ಇವರು ನನ್ನ ಕಣ್ಣಲ್ಲಿ ಮಣ್ಣ ತೂರಲು ಯಶ್ವಿಸುತ್ತಿರುವರು, ಇವರ ಧೈಯರವನ್ನಾದರೂ ನೋಡಿರಿ. ಏನು, ನೀವು ಡಾಕ್ಟರರಿಂದ ವೈದ್ಯರೂ ? —ನಾನು ನೀರನ್ನ ತರಲು ಹೋಡಿ, ಇಷ್ಟರಲ್ಲಿ ಓದಿ ಹೋಡಿರಾ ಆಕೆಯನ್ನು ನೋಡಿರಿಕ್ಕೆ ? ಇಂತು ಆಕೆ ? ಮಹಿಳೆಯೇ ನೀವು

ಅಲ್ಲಿಗೆ ಹೋದುದನ್ನು ನೋಡಿದರೆ ನಿಮ್ಮಪ್ಪಕ್ಕೆ ನೀವು, ನನ್ನ ಪ್ಪಕ್ಕೆ ನಾನು ಒಂದು ದಿನ ಇರಬೇಕಾದಿತು ! ” ಎಂದಳು.

ನಂದ ವಿಶ್ರಯಾ ಸಿಟ್ಟಿಗೆದ್ದು “ನಾನೇನು ನಿನ್ನ ಸಾಕಿದ ಕೋತಿಯೆ ಈ ರೀತ ನೀನು ಕುಟೀಸಲಿಕ್ಕೆ ? ನನಗೆ ಇಚ್ಛೆಯಾದರೆ ಪಾಪ ಆ ಬಹುವೇ ಯನ್ನು ನೋಡಿ ಬರುವೆ. ನಿನ್ನ ಮನಸ್ಸಿಗೆ ಬಂದುದನ್ನು ಮಾಡು ” ಎಂದು ಘಳಿದಾರಕ್ಕೆ ಮನಸ್ಸು ಕೊಟ್ಟುನು.

ಟಿಗರಳು ಕೇವಲ “ ಒಕ್ಕೇದು ” ಎಂದು ಪುನಃ ರುವಾಲನ್ನು ಸುತ್ತು ತೊಡಗಿದಳು ನಾನೂ ಅಲ್ಲಿಂದ ಹೋರಟೆ. ಹೋಗುವಾಗ ನಾನು ಯೋಚಿಸ ತೊಡಗಿದೆ—ಇದೇ ರೀತಿಯಾಗಿ ಇವರು ಇಪ್ಪತ್ತು ವರ್ಷಗಳನ್ನು ಕಳೆದಿರುವರು. ನಷ್ಟೋ ಬಾರಿ ಟಿಗರಳು ಕ್ಯಾಸ್ಟ್‌ಪ್ರೈಸ್‌ಕೊಂಡು ಅರಿತಿರುವಳು—ಸತ್ಯದ ಬಂಧನವು ಇಲ್ಲದಿದ್ದಲ್ಲಿ ಲಗಾಮನ್ನು ಸ್ವಲ್ಪಾದರೂ ಸಡಿಲ ಮಾಡುವುದು ಒಕ್ಕೇದಲ್ಲ; ವೋಸರುಡೆಲೇ ಚೇಕಾಗುವುದು ಹೆಗಲು-ರಾತ್ರಿ ಎಚ್ಚಿತ್ತು ಬಲಾತ್ಮಾರದಿಂದ ತನ್ನ ಆಧಿಕಾರವನ್ನು ಸಾಫಿಸಿಕೊಂಡಿರಬೇಕು, ಇಲ್ಲದಿದ್ದರೆ ತಾರುಣ್ಯದಂತೆ ನಂದ ವಿಶ್ರಯಾ ಒಂದಿಲ್ಲಾಂಥು ದಿನ ಗೊತ್ತಾಗ ದಂತೆ ಜಾರಿಹೋಗುವ

ಯಾರನ್ನು ನೋಡಿ ಟಿಗರಳು ನಂದನೆ ಬಗ್ಗೆ ಇಷ್ಟು ಚಿಂತಿ ಮಾಡ ತೊಡಗಿದ್ದೀರು, ಯಾರ ಬಗ್ಗೆ ಆಕೆಯಲ್ಲಿ ಇಷ್ಟು ದೇಣವು ಉತ್ತನ್ನವಾಯಿತ್ತೊಡ್ಡಾರರು ಇಷ್ಟು ಕುತ್ತಿತ ಭಾವನೆಯನ್ನು ತಾಳದರ್ರೊ ಆಕೆ ಯಾರು? ಟಿಗರಳು ಎಂದಿದ್ದಳು—ಇದೇ ಕೆಲಸವನ್ನು ಮಾಡುತ್ತಾ ನನ್ನ ಕೂದಲು ಬೆಕ್ಕಿಗೆ ಆಗಿವೆ. ನನ್ನ ಕಣ್ಣಾನಲ್ಲಿ ಮಣಿನ್ನೇ ರಚುವಂತಹಳು ಯಾರು? ಡಾಕ್ಕಾರರು ಇಂತಹ ಫಳನೆಗಳನ್ನು ನಿರ್ಪ್ಯಾ ನೋಡುತ್ತಿರುವುದರಿಂದ ತಮಗೆ ದಿವ್ಯದೃಷ್ಟಿ ಬಂದಿದೆಯಂದು ಹೇಳಿದ್ದರು. ತಮ್ಮ ಕಣ್ಣಾಗಳಲ್ಲಿ ಆ ದೃಷ್ಟಿಯಲ್ಲವೆಂದು ಯಾರಾದರೂ ತೋರಿಸಿಕೊಟ್ಟರೆ ತಮ್ಮ ಕಣ್ಣಾಗಳನ್ನು ಕಿತ್ತುಹಾಕಲಿಕೂ ತಾವು ಸಿದ್ಧಿರುವೆನೆಂದು ಹೇಳಿದ್ದರು.

ಹೀಗೆಯೇ ಆಗುವುದು. ಪರರ ವಿಚಾರ ಮಾಡುವಾಗ ಪ್ರತಿಯೋಭ್ಯನ್ನೂ ತಾನು ತಪ್ಪನ್ನು ಮಾಡಿರುವೆ, ತಾನು ಅಂತಯಾರ್ಥಿ ಆಲ್ಲ ಎಂದು ಹೇಳಿಲಾರ. ಮನುಷ್ಯರನ್ನು ಗುರುತಿಸುವುದರಲ್ಲಿ ತಾವು ಅಧಿಕೀಯರಿಂದೂ ಈ ವಿಷಯದಲ್ಲಿ

ತಾವೇ ಶ್ರೀನೃ ಮುತ್ತುಗಾರರೆಂದೂ ಹೇಳುವರು. ಆದಾಗ್ಯಾ, ಈ ಪ್ರಪಂಚ ದಲ್ಲಿ ತಮ್ಮ ಮನಸ್ಸನ್ನು ಜೆನ್ನಾಗಿ ಗುರುತಿಸಿದವರು ಒಬ್ಬರಾದರೂ ಇರುವರೆ? ಅವರ ಅಹಿತ್ವದ ಬಗ್ಗೆ ನನಗಂತೂ ಸಮಾಜಾರವಿಲ್ಲ. ಆದರೆ ನನ್ನಂತೆ ಎಲ್ಲಿಯಾದರೂ ಯಾರಾದರೂ ಬಲವಾದ ಏಟನ್ನು ತಿಂದಿದ್ದರೆ ಅವರು ಎಚ್ಚರಾಗಿದ್ದಾರೆ. ಪ್ರಪಂಚದಲ್ಲಿ ಅನ್ನದಾಜೀಜೀಯಂತಹ ಹೆಂಗುಸರೂ ಇರುವರು, ಬುದ್ಧಿಯ ಅಹಂಕಾರದಿಂದ ಅನ್ಯರನ್ನು ಬುದ್ಧಿಹೀನರಿಂದು ಬಗೆದು ಸ್ವತಃ ಬುದ್ಧಿವಂತರಾಗಿ ಇರುವುದಕ್ಕೆಂತ ಎಲ್ಲಿನನ್ನು ಆರಿತದ್ದರೂ ಅರಿಯದವರಂತೆ ಇರುವುದರಲ್ಲಿಯೇ ಹೆಚ್ಚು ಬುದ್ಧಿವಂತಿಕೆಯಿದೆಯೆಂಬುದನ್ನು ಮನವಲ್ಲಿಯೇ ಒಪ್ಪಬೇಕಾಗುವುದು ಆದುದರಿಂದ ಈ ಇರ್ವರೂ ಹೆಂಗುಸರಳಪಡೆತತ್ವ ಭಾರ್ಯಾಂತಿಯುಕ್ತವಾದದಲ್ಲವೆಂದು ಒಪ್ಪಲಿಲ್ಲ ಆದರೆ ಡಾಕ್ಟರ್ ಬಾಬುಗಳು ಹೇಳಿದ್ದರು ‘ಫಾರ್ವರ್ಫ’ ಇದ್ದಾಗಿ ಎಂದು; ಅವರ ಮಾತು ಮಾತ್ರ ಬಹಳ ಸರಿಯೆಂದು ಎನಿಸಿತು ಆದರೆ ಅವರ ಈ ಮಾತೇ ನನ್ನನ್ನು ಆಗಾಗ್ಗೆ ಇರಿಯತೋಡಿತು.

ಬಹಳ ರಾಶಿಯಾಗಿತ್ತು, ಪ್ರಾನಃ ಆ ಹೆಣ್ಣುಮಗಳು ನನ್ನನ್ನು ಕರೆಕ್ಕಣಿದಳು ಈ ಬಾರಿ ಆ ಹೆಣ್ಣುಮಗಳ ಪರಿಚಯವು ನನಗಾಯಿತು ಆಕೆಯ ಹೆಸರು ಅಭಯಾ ಉತ್ತರರಾಷ್ಟ್ರೀ ಕಾರ್ಯಸ್ಥ ಜಾತಿಯವರು, ಆಕೆಯ ಉಂರು ಇರುವುದು ಬಾಲಾಚರದ ಬಳಯಲ್ಲಿ ಕಾಯಿ ಲೆ ಬಿಡ್ಡವನು ಧೂರದಿಂದ ಆಕೆಗೆ ಸಹೋದರನಾಗಬೇಕು. ಅವನ ಹೆಸರು ರೋಹಿಣಿಸಿಂಹ. “ಛಿಷಧಿದಿಂದ ರೋಹಿಣಿಸಿಂಹನಿಗೆ ಬಹಳ ಲಾಭವಾಗಿದೆ” ಎಂದು ಹೇಳತೋಡಿಗಿ ಅಲ್ಪವಧಿಯಲ್ಲಿ ಅಭಯಾ ನನ್ನನ್ನು ತನ್ನ ಆತ್ಮೀಯನನ್ನಾಗಿ ಮಾಡಿಕೊಂಡಳು. ನನ್ನ ಮನದಲ್ಲಿ ಇವೆನ್ನಿತ್ತಿನಿಂದ ಒಂದು ಕರೋರ ವಿನುರ್ಭಯ ಭಾವನೆಯು ಏಳುತ್ತೆಂದು ನಾನು ಒಪ್ಪಿಕೊಳ್ಳಲೇಬೇಕು. ಆದಾಗ್ಯಾ ಈ ಹೆಂಗುಸಿನ ಮಾತನಲ್ಲಿ ಮತ್ತು ವಿನುರ್ಭಯಲ್ಲಿ ಇನಿತಾದರೂ ಅಸಂಗತಿ ಮತ್ತು ಅಪುಚಿತ ಮಾತನ್ನು ನಾನು ಕಂಡು ಹಿಡಿಯದಾದೆ.

ಅಭಯಾಳಲ್ಲಿ ಮನುಷ್ಯನನ್ನು ವಶಮಾಡಿಕೊಳ್ಳುವ ಅದ್ವಿತೀಕ್ಕು ಯಿದೆ. ಆಕೆಯು ಕೇವಲ ನನ್ನ ಹೆಸರು-ಉಂರುಗಳನ್ನು ಕೇಳಿಕೊಂಡಳು ಅಷ್ಟೇ ಅಬ್ಬ, ನಾನು ಆಕೆಯ ಕಳೆದು ಹೋದ ಸತಿಯನ್ನು ಹುಡುಕಿಕೊಡು ಬೇಕೆಂಬ ಬಗ್ಗೆ ನನ್ನಂದ ನಚನವನ್ನೂ ಪಡೆದುಕೊಂಡಳು. ಆಕೆಯ ಗಂಡ

ಎಂಟು ವರ್ಷಗಳ ಹಿಂದೆ ಸೌಕರಿ ಮಾಡಲು ಬರಮಾಕ್ಕೆ ಬಂದಿದ್ದು. ಎರಡು ವರ್ಷಗಳ ತನಕ ಅವನಿಂದ ಕಾಗದ-ಪತ್ರಗಳು ಬರುತ್ತಿದ್ದವು. ಆದರೆ ಇತ್ತೀಚು ಅರು ವರ್ಷಗಳಿಂದ ಅಷನ ಪತ್ರೀಯೆ ಇಲ್ಲ. ಉಂಟಾಗಿ ಆಕೆಯ ಪರಿಪಾಠ ದವರು ಯಾರೂ ಇಲ್ಲ. ತಾಯಿಯೊಬ್ಬಳು ಇದ್ದಳು, ಆಕೆಯೂ ಸುಮಾರು ಒಂದು ತಿಂಗಳ ಹಿಂದೆ ತೀರಿಕೊಂಡಳು. ತಂದೆಯ ಮನೆಯಲ್ಲಿ ಯಾರೂ ಆಕೆಯ ಹಿತಚಿಂತಕರು ಇಲ್ಲದ ಕಾರಣ ತಂದೆಯ ಮನೆಯಲ್ಲಿರುವುದು ಅಸಂಭವವಾದುದರಿಂದ ರೋಹಿಣಿಸಿಂಹನ ಮನವೂಲಿಸಿ ಅವನನ್ನು ಬಮಾರ್ಕೆ ಕರೆದುಕೊಂಡು ಬಂದಿರುವಳು.

ಸ್ವಲ್ಪ ಸಮಯ ಸುಮೃಗಿದ್ದು “ನಾನು ಇಷ್ಟಾದರೂ ಪ್ರಯತ್ನ ಮಾಡದೆ ಮನೆಯಲ್ಲಿ ಇದ್ದುಬಿಟ್ಟಿದ್ದರೆ ಒಳ್ಳೆಯದಾಗುತ್ತಿದ್ದಿಲ್ಲಿ? ನೋಲಾಗಿ ಈ ಪರಿಸ್ಥಿತಿಯಲ್ಲಿ ಕೆಟ್ಟ ಹೆಸರನ್ನು ಪಡೆದುಕೊಳ್ಳಲು ಏನು ತಡ ಹಿಡಿಯುವುದು?” ಎಂದಳು.

ನಾನು “ಅವರು ಇಷ್ಟು ವರ್ಷಗಳ ಹರೆಗೆ ನಿಮ್ಮ ಚಿಂತೆ-ಪರಿವೆಯನ್ನು ಏಕ ಮಾಡಲಿಲ್ಲ ಎಂಬುದು ನಿಮಗೆ ಗೊತ್ತಿರುವುದೇನು” ಎಂದು ಹಶ್ಚಿ ಮಾಡಿದೆ.

“ಇಲ್ಲ, ಎಷ್ಟು ಗೊತ್ತಿಲ್ಲ.”

“ಇದಕ್ಕೂ ಮೊದಲು ಅವರು ಎಲ್ಲಿದ್ದರು ಎಂಬುದು ನಿಮಗೆ ಗೊತ್ತಿರುವುದೇನು?”

“ಗೊತ್ತಿದೆ. ರಂಗೂನಲ್ಲಿಯೇ ಇದ್ದರು, ಬಮಾರ್ ರೇಲ್ವೇಯಲ್ಲಿ ಕೆಲಸ ಮಾಡುತ್ತಿದ್ದರು. ನಾನೆನ್ನೊಂದು ಪತ್ರಗಳನ್ನು ಬರಿದೆ, ಉತ್ತರವೇ ಒರಲಿಲ್ಲ. ನೋಲಾಗಿ ನಾನು ಬರೆದ ಒಂದಾದರೂ ಪತ್ರವು ಹಿಂತಿರುಗಿ ಒರಲಿಲ್ಲ.”

ಪ್ರತಿಯೊಂದು ಪತ್ರವೂ ಅಭಯಾನ ಗಂಡಿಗೆ ಸಿಕ್ಕಿರುವುದರಲ್ಲಿ ಸಂದೇಹವಿಲ್ಲ. ಅವನೇಕೆ ಉತ್ತರವನ್ನಿತ್ತಿರಲಿಕ್ಕೆಲ್ಲ ಎಂಬುದರ ಸಂಭಾವ್ಯೆ ಕಾರಣವನ್ನು ನಾನು ಇದಿಗ ಡಾಕ್ಟರಿಂದ ತಿಳಿದುಕೊಂಡಿರುವೆ. ಬಹುತ್ತಾನೆ ಬಂಗಾಲಿಗಳು ಬ್ರಹ್ಮದೇಶದ ಒರ್ವ ಸುಂದರಿಯನ್ನು ಮನಿಗೆ ತಂದು ಆಕೆಯಾಡನೆ ಸಂಸಾರಮಾಡುತ್ತಾರೆ. ಅವರಲ್ಲಿ ಕೆಲವರು ತನ್ನ ದೇಶಕ್ಕೂ ಎಂದೂ ಹಿಂತಿರುಗಿ ಜೋಗುವದೇ ಇಲ್ಲ.

ನಾನು ಸುಮೃಗಿದ್ದೆಡನ್ನು ನೋಡಿ ಅಭಯಾ ವಿಚಾರಿಸಿದಳು “ಅವರು ಬದುಕಿಲ್ಲವೆಂದು ನಿನುಗೆನಿಸುವುದೇನಾ?”

“ಇಲ್ಲ. ಇದಕ್ಕೆ ತೀರ ವಿರುದ್ಧವಾಗಿ ನನಗೆನಿಸುವುದು. ಅವರು ಬದುಕಿರುವರೆಂದು ನಾನು ಆಟಮೂಡ ಹೇಳಬಲ್ಲೆ”

ಕೊಡಲೆ ಅಭಯಾ ಎದ್ದು ನನ್ನ ಅಡಿಗೆರಗಿ “ಸಿಮ್ಮೆ ಬಾಯಿ ಯಲ್ಲಿ ಹಾಲುಸಕ್ಕರೆ ಬೀಳಲಿ ಶ್ರೀಕಾಂತಬಾಬೂ ಇದಕ್ಕೂ ಜೀಬ್ಬಿಗೆ ನನಗೆನೂ ಚೇಡ ಅವರು ಜೀವಿಸಿದ್ದರ ಸಾಕು” ಎಂದಳು

ನಾನು ಸುಮೃಗಿದ್ದೆ ಅಭಯಾ ಏಕ ಸ್ವರ್ಪು ಹೊಂತ್ತು ಸಾಮೃಗಿದ್ದು “ತಾವು ಎನನ್ನು ವಿಚಾರವಾಡುತ್ತಿರು. ವಿರೆಂಬಾದು ನನಗೆ ಗೂತ್ತು” ಎಂದಳು.

“ಗೊತ್ತಿದೆಯೇ?”

“ಗೊತ್ತಿಲ್ಲದೇನು? ನೀಷ್ಟ ಪುರುಷರಾಗಿ ಯಾವುದರ ಬಗ್ಗೆ ವಿಚಾರ ಮಾಡುವಿರೋ ಆದರಿಂದ ನನಗೆ ಭಯವಾಗುವುದಿಲ್ಲಿನು? ಆದರೆ ಆಗಲಿ, ನನಗೆ ಯಾವ ಭಯವೂ ಇಲ್ಲ -- ನಾನು ನನ್ನ ಸವತಿಯ ಕೂಡ ಚೆನ್ನಾಗಿ ಇದ್ದುಕೊಂಡು ಸಂಸಾರ ಸಾಗಿಸಬಲ್ಲೆ.”

ನಾನು ಸುಮೃಗೇ ಇದ್ದೆ ನನ್ನ ಮನದೆಂಳಿಗಿನ ಮಾತನ್ನು ಅನುಮಾನದಿಂದ ತಿಳಿದುಕೊಳ್ಳಲು ಈ ಬುದ್ಧಿವಂತೆಗೆ ವೇಳೆ ಹಿಡಿಯಲಿಲ್ಲ. ಅವಳೆಂದಳು “ಸಂಸಾರವನ್ನು ನಾಗಿಸಲು ನಾನು ಒಮ್ಮೆತ್ತದರಿಂದ ಮಾತ್ರ ಯಾವ ಪ್ರಯೋಜನವೂ ಆಗದು. ನನ್ನ ಸವತಿಯೂ ಇದಕ್ಕೆ ಒಮ್ಮೆವಳೇ? ಇದನ್ನೇ ಯೋಚಿಸುತ್ತಿರುವಿರಲ್ಲವೇ?”

ನಿಜವಾಗಿಯೂ ನನಗೆ ಅತ್ಯಂತ ಅಜ್ಞಾರಿ ನಾನು ಎಂದೆ “ಸರಿ ಇದೆ; ಹೀಗೆಯೇ ಇದ್ದ ಪಕ್ಕದಲ್ಲಿ ನೀವೇನು ಮಾಡುವಿರಿ!”

ಆ ಬಾರಿ ಅಭಯಾನ ಕಣ್ಣಗಳು ತುಂಬಿಬಂದವು ಆಕೆಯು ತನ್ನ ನೀರುದುಂಬಿದ ದೃಷ್ಟಿಯನ್ನು ನನ್ನ ಕಡೆಗೆ ಹೊರಳಿ “ಈ ವಿಪತ್ತಾಲದಲ್ಲಿ ನನಗೆ ಸ್ವಲ್ಪ ಸಹಾಯಮಾಡುವಿರಾ ಶ್ರೀಕಾಂತ ಬಾಬೂ? ರೋಹಿಣಿಸಿಂಹ ನಂತರ ಬಹಳ ಸಭ್ಯ. ಇವನಿಂದ ನನಗೆ ಯಾವ ಉಪಕಾರವಾಗುವುದೂ ಸಾಧ್ಯವಿಲ್ಲ.” ಎಂದಳು.

ನಾನು ಒಪ್ಪಿ “ಸಾಧ್ಯವಾದರೆ ಅವಶ್ಯವಾಗಿ ಮಾಡುವೆ; ಆದರೆ ಈ ಕೆಲಸದಲ್ಲಿ ಪರಕೀಯರಿಂದ ಯಾವ ಬಗೆಯ ಲಾಭವ್ಯಾಂತರ ವುದಿಲ್ಲ, ತದ್ವಿಚರಿತವಾಗುವುದು; ಕೆಲಸವು ಸಫಲವಾಗದೆ ಕೆಡುವುದು” ಎಂದೆ.

“ನಿಜ” ಎಂದು ಅಭಯಾ ಸ್ವಲ್ಪ ಯೋಚಿಸತ್ತೊಡಗಿದ್ದು.

ಮರುದಿನ ಹಡಗವು ಸುಮಾರು ಹನ್ನೊಂದು ಹನ್ನೇರಡರ ನಡುವೆ ಮುಟ್ಟುವುದು ಇಡ್ಡಿತು ಆದರೆ ಬೆಳಗಾಗುವ ಮೊದಲೇ ಸರ್ವರ ಮುಖದ ಮೇಲೆ ಭಯ ಮತ್ತು ಚಾಂಚಲ್ಯಾಪು ಕಾಣಿಸತ್ತೊಡಗಿತು. ಸುತ್ತಲಿಂದ ಒಂದು ಅಸ್ವಾಸು ದನಿಯು ಕೇಳಬರಹಿತೊಡಗಿತು ‘ಕೇರೊಂಟಿನ್ ! ಕೇರೊಂಟಿನ್ !’ ಸಂಯಾಗಿ ಕೇಳಿದ ಮೇಲೆ ಅದು ಕಾವ್ಯರಂಭಾಯಿನ್ (Quarantine) ಎಂದು ಗೊತ್ತಾಯಿತು. ಆಗೆ ಬರ್ವಾರ್ ಸರಕಾರಕ್ಕೆ ಪ್ಲೇಗಿನ ಭಯವಿದ್ದಿತು. ತನ್ನ ದೇಶದಲ್ಲಿ ಈ ರೋಗವು ಹಬ್ಬಿಬಾರದೆಂದು ಅದು ಎಚ್ಚರಿಕೆಯನ್ನು ತೆಗೆದುಕೊಂಡಿತ್ತು. ಪಟ್ಟಣದಿಂದ ಎಂಟು ಹತ್ತು ಮೈಲು ದೂರದಲ್ಲಿ ಉಂಟಾಗಿ ಪ್ರದೇಶವನ್ನಿಂದ ಸ್ವಲ್ಪ ಸ್ಥಳವನ್ನು ಆಕ್ರಮಿಸಿ, ಸುತ್ತಲೂ ತಂತಿಯ ಬೇಲಿಯನ್ನು ಹಾಕಿ, ಕೆಲವು ಗುಡಿಸಲುಗಳನ್ನು ಹಾಕಿಸಿತ್ತು. ಆಗ ಡಿಸಲುಗಳಲ್ಲಿಯೇ ಈ ಡೆಕ್ಕಿನ ಸಮಸ್ತ ಯಾತ್ರಿಕರನ್ನು ಮೊದಲು ಇಳಿಸಲಾಗುತ್ತಿತ್ತು. ಇಲ್ಲಿ ಹತ್ತು ದಿನಸ ಇದ್ದವೇಲೆ ಅವರನ್ನು ಪಟ್ಟಣಕ್ಕೆ ಹೋಗಲು ಬಿಡುತ್ತಿತ್ತು. ಹಾರಲ್ಲಿ ಯಾವಾನಾದರೂ ಆಪ್ತನಿದ್ದರೆ, ಹೆಲ್ಲಾ ಅಷ್ಟೀಸರನಿಂದ ಪರವಾನಿಗೆಯನ್ನು ಪಡೆದುಕೊಂಡರೆ ಅವನಿಗೆ ಬೇಗ ಈ ಗುಡಿಸಲುಗಳಿಂದ ಬಿಡುಗಡೆಯು ದೊರೆಯುತ್ತಿತ್ತು. ಈ ಮಾತೇ ಬೇರೆ.

ಡಾಕ್ಟರರು ನನ್ನನನ್ನ ತಮ್ಮ ಕೋಣಿಗೆ ಕರೆದೊಯ್ದಿ “ಶ್ರೀಕಾಂತ ಬಾಬೂ, ನೀವು ಬಿಡುಗಡೆಯ ಒಂದು ಪತ್ರವನ್ನು ಪಡೆದುಕೊಳ್ಳಬೇ ಬಂದುದು ಸರಿಯಾಗಲಿಲ್ಲ, ಕಾವ್ಯರಂಭಾಯಿನಿಗೆ ಕರೆದುಕೊಂಡು ಹೋಗಿ ಈ ಜನರು ದನಕರುಗಳಿಗೆ ಕೂಡ ಕೂಡದನ್ನು ಕಷ್ಟವನ್ನು ಕೊಡುವರು, ದನ ಗಳಿಂತಿ ನಡೆಯಿಸಿಕೊಳ್ಳುವರು. ಸಾಮಾನ್ಯ ಜನರು ಈ ಕಷ್ಟವನ್ನು ಸಹಿಸಬಹುದು, ಅದರೆ ಒಳ್ಳೆಯವರಿಗೆ ಇಲ್ಲಿಯ ಕಷ್ಟವು ಮರ್ವಾಂತಿಕವಾಗಿರುತ್ತದೆ. ಇಲ್ಲಿ ಕೂಲಿಗಳು ಸಿಗುವುದಿಲ್ಲ—ತಮ್ಮ ಸಾಮಾನುಗಳನ್ನು ತಾವೇ ಹೊತ್ತುಕೊಂಡು ಒಂದು ಜರ್ರಿರವಾದ ನಿಷ್ಪಾಟಕೆಯನ್ನು ಹತ್ತಿ ಇಲ್ಲಿಯ ಬೇಕಾಗುತ್ತದೆ, ಅಲ್ಲದೆ ಅವನ್ನು ಬಹಳ ದೂರ ಒಯ್ಯಬೇಕಾಗುತ್ತದೆ. ಅಲ್ಲಿಗೆ

ಹೋದ ಮೇಲೆ ಎಲ್ಲ ಬಟ್ಟಿಗಳನ್ನೂ ಹರವುತ್ತಾರೆ, ಬಳಕ ಅವನ್ನು ಉಗಿಯಲ್ಲಿ ಕುದಿಸುತ್ತಾರೆ. ಅವು ತೊಟ್ಟುಕೊಳ್ಳುವೆಂತೆ ಉಳಿದದರೆ ನವ್ವು ಭಾಗ್ಯವೆಂದು ತಿಳಿಯಬೇಕು ಇನ್ನೂ ಒಂದು ಮಾತ್ರಿಂದರೆ ಇಪ್ಪು ಭೀಷಣ ಬಿಸಿಲಿನಲ್ಲಿ ಇಪ್ಪು ಕರೊರ ಕವ್ವವನ್ನು ಸಹಿಸುವುದು!” ಎಂದು ಹೇಳಿದರು. “ಇದಕ್ಕೆ ಉಪಾಯವೇನೂ ಇಲ್ಲವೇ? ಡಾಕ್ಟರರೆ?” ಎಂದು ನಾನು ಭಯ ಗೊಂಡು ಕೇಳಿದೆ.

ಅವರು ತಲೆಯಲ್ಲಾಡಿಸಿ “ಇಲ್ಲ. ಇಲ್ಲಿಯ ಡಾಕ್ಟರರು ಹಡಗನ್ನು ಏರಿ ಬಂದಾಗ ಒಂದು ಮಾತನ್ನು ಹೇಳಿನೋಡುವೇ ಅವರ ಕಾರಕೂನ ನಿಮ್ಮ ಜವಾಬ್ದಾರಿಯನ್ನು ಹೊರಲು ಸಿದ್ಧನಾದರೆ ಮಾತ್ರ—” ಎಂದು ಹೇಳುವವ್ಯು ರಲ್ಲಿ ಹೊರಗೊಂಡು ಸಂಗತಿಯು ನಡೆಯಿತು ಅದನ್ನು ನೇನಸಿಕೊಂಡರೆ ಈಗಲೂ ನಾಚಿಕೆಯಿಂದ ಜೀವ ಹೋದಂತಾಗುವುದು ನಾವಿಬ್ಬಿರೂ ಹೊರಿನ ಶಬ್ದವನ್ನು ಕೇಳಿ ಹೊರಗೆಬಂದಷ್ಟು. ಹಡಗದ ದ್ವಿತೀಯ ಅಧಿಕಾರಿಯು ಕೆಲವರು ಅಂಬಿಗರನ್ನು ಮನಬಂದಂತೆ ಒದೆಯುತ್ತಿದ್ದ. ಬೂಟಿನ ಒಳಿಕೆಗಳನ್ನು ತಿನ್ನುತ್ತ ಅವರು ಮನಬಂದಲ್ಲಿಗೆ ಓಡಿಹೋಗುತ್ತಿದ್ದರು. ಈ ಅಧಿಕಾರಿ ಒವ್ವ ಇಂಗ್ಲೀಷು ಯುವಕ. ಅವನಿಡಿದನೆ ಡಾಕ್ಟರರು ಒಮ್ಮೆ ಸಂಯಾಗಿ ಜಗತ್ವಾಡಿದ್ದರು ಪುನಃ ಈಗ ಬಾರಿ ಬಂದಿತು

ಡಾಕ್ಟರರು ಕೋಪದಿಂದ ‘ನಿಮ್ಮ ಈ ಕಾರ್ಯವು ಅತ್ಯಂತ ನಿಂದಾ ಸ್ವದವಾಗಿದೆ ಎಂದಾದರೊಂದು ದಿನ ಈ ಕಾರ್ಯಕ್ರಾಗಿ ನೀವು ದುಃಖ ಪಡಬೇಕಾದಿತು ಎಂದು ನಾನು ಹೇಳುವೇ’ ಎಂದರು

ಅವನು ತಿರುಗಿನಿಂತು “ಏಕೆ?” ಎಂದ.

“ಈ ರೀತಯಾಗಿ ಒದೆಯುವುದು ಅತ್ಯಂತ ಅನ್ಯಾಯ”

“ಏಟು ತನ್ನ ದೆ ಇವರು—ಮೋಚಿಗಳು ಸರಿಯಾಗುವರೆ?”

ಡಾಕ್ಟರರು ಸ್ವಲ್ಪ ‘ಸ್ವದೇಶೀ ವಿಚಾರ’ದವರು ಇದ್ದರು. ಅವರು ಸ್ವಲ್ಪ ಉತ್ತೇಜಿತರಾಗಿ “ಇವರು ಪಶುಗಳಲ್ಲ, ಬಡ ಮನುಷ್ಯರು. ನಮ್ಮ ದೇಶೀ ಜನರು ಶಾಂತರೂ ನಮ್ಮರೂ ಆಗಿರುವುದರಿಂದ ಕವ್ತಾನರ ತನಕ ಹೋಗಿ ನಿಮ್ಮ ಬಗ್ಗೆ ದೂರು ಹೇಳುವುದಿಲ್ಲ, ಅದುದರಿಂದಲೇ ನಿಮಗೆ ಈ ಅತ್ಯಾಚಾರ ಮಾಡಲು ಸಾಹಸ ಬಂದಿದೆ” ಎಂದರು.

ಒಮ್ಮೆಗೆ ಆ ಸಾಹೇಬನಿಗೆ ಅಕ್ಕತ್ವಂ ನಗು ಬಂದಿತು. ಡಾಕ್ಟರರ ಕೈಯನ್ನು ಹಿಡಿದೆಳಿದು ತನ್ನ ಬೆರಳನಿಂದ ತೋರಿಸುತ್ತ ಅವನು ಎಂದ “Look, Doctor, there's your Countrymen, you ought to be proud of them” (ನೋಡಿರಿ ಡಾಕ್ಟರ, ಅಗೇರೀ ಅವರೇ ನಿಮ್ಮದೇಶದ ಜನರು ನೀವು ಅವಶ್ಯವಾಗಿ ಅವರ ಬಗ್ಗೆ ಹೆಮ್ಮೆ ತಾಳ ಬೇಕು.)

ನಾನು ಕಣ್ಣಿತ್ತಿ ನೋಡಿದೆ, ಅವರು ಪೀಪೆಗಳ ಸಂದಿಯೊಳಗಿಂದ ಎದ್ದು ಬಟ್ಟಿಗಳನ್ನು ಜಾಡಿಸುತ್ತಿದ್ದರು ಹಲ್ಲು ಕಿರಿದು ನಗುತ್ತಿದ್ದರು. ಸಾಹೇಬ ಸ್ವಲ್ಪ ನಕ್ಕೆ ಎರಡೂ ಹೆಚ್ಚಿರೆಳುಗಳನ್ನು ಡಾಕ್ಟರರಿಗೆ ತೋರಿಸಿ ಸಿಳ್ಳು ಹಾಕುತ್ತ ಹೋದ ವಿಜಯದ ಅಹಂಕಾರವು ಅವನ ಶರೀರದಿಂದ ಹೊರಹೋಮ್ಮತ್ತಿತ್ತೊಂದು ಎನೊ ಎಂಬಂತೆ ನಡೆದ.

ಡಾಕ್ಟರರ ಮುಖವು ನಾಚಿಕೆಯಿಂದ, ಅಪಮಾನದಿಂದ, ಹ್ಯೋಧಿಯಿಂದ ಕಪ್ಪಾಯಿತ್ತ. ಅವರು ದೊಡ್ಡ ಹೆಣ್ಣಿಯಿಕ್ಕುತ್ತ ಕುದ್ದದನಿಯಲ್ಲಿ “ಸ್ವಿಲ್ಫಾ ನಾನವ ಪರುಗಳೇ, ಹಲ್ಲು ಕಿರಿದು ನಗುವಿರಾ?” ಎಂದ.

ಇಚ್ಛಾರಿ, ಇಷ್ಟೊತ್ತಿನ ನಂತರ ದೇಶಿ ಜನರ ಆಭಿಮಾನವು ಜಾಗ್ರತ ವಾಯಿತು ಎಲ್ಲರೂ ಒಮ್ಮೆಗೆ ನಗುವನ್ನು ನಿಲ್ಲಿಸಿ “ಡಾಕ್ಟರರೇ, ನೀವು ‘ಹಲ್ಲುಕಿರಿದು’ ಎಂದು ಹೇಳುವಿರಾ? ಯಾರ ಸಾಲವನ್ನೂ ಮುಳುಗಿಸಿ ನಾವು ನಗುವುದಿಲ್ಲ?” ಎಂದರು

ನಾನು ಡಾಕ್ಟರನ್ನು ಬಲಾತ್ಮಾರದಿಂದ ಎಳೆದುಕೊಂಡು ಅವರ ಕೋಣಿಗೆ ಒಯ್ದೆ. ಕುಚ್ಚಿಯ ಮೇಲೆ ದೊಪ್ಪನೇ ಕೂಡುತ್ತ ಅವರು ಕೇವಲ ‘ಓಃ’ ಎಂದರು

ಬೇರೆಂದು ಯಾವುದಾದರೂ ನಾತು ಆಗ ಅವರ ಬಾಯಿಂದಹೊರಡುವುದು ಅಸಂಭವವಾಗಿತ್ತು ಹನೆನ್ನೂಂದು ಗಂಟಿಯ ಹೊತ್ತಿಗೆ ಕಾಪುರಂಟಾಯಿಸಿನ ಬಳಿ ಬಂದು ಚಿಕ್ಕ ಸ್ಪೀಮರು ಬಂದು ಹಡಗಕ್ಕೆ ಹೊಂದಿ ನಿಂತಕು. ಈ ಸ್ಪೀಮರೇ ಡೆಕ್ಕಿನ ಎಲ್ಲ ಯಾತ್ರಿಕರನ್ನು ಆ ಭಯಾನಕ ಸ್ಥಳಕ್ಕೆ ಒಯ್ಯಿವುದು. ಸಾಮಾನ್ಯಗಳನ್ನು ಯಾತ್ರಿಕರು ಕಟ್ಟಿತ್ತೊಡಗಿದರು ನಾನು ಗಡಿಬಿಡಿ ಮೂಡುವ ಕಾರಣವಿರಲಿಲ್ಲ ಏಕೆಂದರೆ ಡಾಕ್ಟರ ಸೇವಕನೊಬ್ಬ ಬಂದು

ಅಲ್ಲಿಗೆ ನಾನು ಹೊಗಬೇಕಾಗಲಿಕ್ಕಿಲ್ಲವೆಂದು ಹೇಳಿದ್ದೆ. ನಿಶ್ಚಯವಾಗಿ ಯಾತ್ರೆಕರ ಕೂಗಾಟ, ಚೀರಾಟ, ಓಡಾಟವನ್ನು ಅನ್ಯಮನಸ್ಯನಾಗಿ ನೋಡುತ್ತಿದ್ದೆ. ಇಷ್ಟರಲ್ಲಿ ಒಮ್ಮೆಗೆ ಹೀಂಬದಿಯಂಡ ಒಂದು ಶಬ್ದವು ಕೇಳಬಂದಿತು, ತಿರುಗಿ ನೋಡಿದೆ— ಅಭಯಾ ನಿಂತಿದ್ದಳು ಆಶ್ಚರ್ಯದಿಂದ “ನೀವು ಇಲ್ಲಿಗೆ ಹೇಗೆ ಬಂದಿರಿ?” ಎಂದು ಕೇಳಿದೆ.

“ನೀವೇನೂ ನಿಮ್ಮ ಸಾಮಾನುಗಿಮಾನು ಕಟ್ಟುಪುದಿಲ್ಲವೇ?”

“ಇಲ್ಲ, ನನಗೆ ಇನ್ನೂ ಸ್ವಲ್ಪ ತಡ, ಸಾನಲ್ಲಿಗೆ ಹೊಗಬೇಕಾಗಿಲ್ಲ. ನಾನು ನೇರವಾಗಿ ಪಟ್ಟಣಕ್ಕೇ ಹೊಗುವೆ”

“ಆಗದು, ಬೇಗನೇ ಸಾಮಾನ್ಯ ಗಳನ್ನು ಕಟ್ಟಿ”

“ಇನ್ನೂ ಸಮಯ ಬೇಕಾದಷ್ಟುದೆ”

ಆಕೆಯು ಪ್ರಬಲ ವೇಗದಿಂದ ತಲೆಯಲ್ಲಾಡಿಸಿ “ಇಲ್ಲ, ಹಾಗೆ ಆಗದು. ನನ್ನ ನ್ನು ಬಿಟ್ಟು ನೀವು ಸರ್ವಥಾ ಹೊಗಬಾರದು” ಎಂದಳು

ನಾನು ಮುಂಗಾಳದೆ “ಇದೇನು! ನಾನಲ್ಲಿಗೆ ಹೊಗಬಾರದು.” ಎಂದೆ

ಅಭಯಾ “ಹಾಗಾದರೆ ನಾನೂ ಹೊಗಬಾರದು. ನಾನು ಈ ನೀರಲ್ಲಿ ಹಾರಿ ಸತ್ತು ಹೊದರೂ ಪರವಾ ಇಲ್ಲ, ನಿರಾಶ್ರಿತಳಾಗಿ ನಾನೇಂದಿಗೂ ಅಲ್ಲಿಗೆ ಹೊಗಲಾರೆ. ಅಲ್ಲಿಯ ಎಲ್ಲ ಮಾತುಗಳನ್ನು ಕೇಳಿರುವೆ” ಎಂದಳು. ಹೀಗೆ ಎನ್ನುವಾಗ ಆಕೆಯ ಕಣ್ಣಿಗಳನ್ನು ಬಳಬಳಿ ಖಡುರಿದುವು. ನಾನು ಶೂನ್ಯಬುದ್ಧಿಯಿಂದ ಕುಳಿತ್ತಿದ್ದೆ. ನನ್ನನ್ನು ತನ್ನ ಜೀವನದೊಡನೆ ಜಗಿ ಜೋಡಿಸಿಕೊಳ್ಳುತ್ತಿರುವ ಈ ಹೆಂಗಸು ಯಾರು?

ಆಕೆಯು ತನ್ನ ಸೆರಗಿನಿಂದ ಕಂಬನಿಗಳನ್ನು ಒರೆಯಿಸಿಕೊಳ್ಳುತ್ತ “ನನ್ನೊಬ್ಬಳನ್ನೇ ಬಿಟ್ಟು ಹೊರಟು ಹೊಗುವಿರಾ? ನೀವಿಶ್ವಾ ನಿಮ್ಮರಾಗಿರುವಿರೆಂಬುದನ್ನು ನಾನು ವಿಚಾರ ಕೂಡ ಮಾಡಲಾರೆ. ಏಳಂ ಕೆಳಗೆ ನಡೆಯಿರಿ. ನೀವಿರದಿದ್ದರೆ, ನಾನೊಬ್ಬಣೇ ಹೆಂಗಸು ಈ ರೋಗಿಯನ್ನು ಕರೆದುಕೊಂಡು ಹೇಗೆ ಹೊಗುವುದು ನೀವೇ ಹೇಳಿ?” ಎಂದಳು.

ನನ್ನ ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ನಾನು ಚಿಕ್ಕ ಸ್ವೀಮು ರನ್ನು ಹತ್ತಿದೆ ಆಗ ಡಾಕ್ಟರು ಡೆಕ್ಕನಮೇಲೆ ನಿಂತಿದ್ದರು. ನನ್ನನ್ನು

ಅವರು ಈ ಸ್ಥಿತಿಯಲ್ಲಿ ಒಮ್ಮೆಗೆ ನೋಡಿ ಕೂಗಿದರು “ಚೀಡ, ಚೀಡ; ನೀವು ಹೋಗಬೇಕಾಗಿಲ್ಲ. ತರುಗಿ ಬರ್ರಿ, ತರುಗಿ ಬಸ್ಸಿರಿ ನಿಮಗೆ ಪರವಾನಿಗೆ ಸಿಕ್ಕಿದೆ—ಹುಕುಂ ಆಗಿದೆ—ನೀವು—”

ನಾನೂ ಹೈ ಅಲ್ಲಾಡಿಸುತ್ತ ಕಂಗಿ “ಅಸಂಖ್ಯ ಧನ್ಯವಾದಗಳು, ಇನ್ನೊಂದು ಹುಕುಮು ಆಗಿದೆ—ಆದರಿಂದ ನಾನು ಹೋಗಬೇಕಾಗಿದೆ” ಎಂದು ಹೇಳಿದೆ.

ಅವರ ದೃಷ್ಟಿಯು ಒಮ್ಮೆಗೆ ಅಭಯಾ ಮತ್ತು ಹೋಹಿಣಿಯ ಕಡೆಗೆ ಹೋಯಿತು. ಆಗ ಅವರು ನಿಸುನಗುತ್ತ “ಹಾಗಾದರೆ ನೀವು ನನಗೆ ಏಕೆ ವ್ಯಘಾತಾಗಿ ತೊಂದರೆ ಕೊಟ್ಟಿರೋ” ಎಂದರು.

“ಅದಕ್ಕಾಗಿ ಕ್ಕೆ ಮೆಚೀಡುವೆ.”

“ಚೀಡ ಚೀಡ, ಕ್ಕೆಮೆಚೀಡುವುದಗತ್ಯವಿಲ್ಲ. ನಾನು ವೈದಲಿಂದಲೇ ತಿಳಿದುಕೊಂಡಿದ್ದೆ. ‘ಗುಡಾಬಾಯ್’ ಎಂದು ಡಾಕ್ತರರು ನಗೆವೋಗದಿಂದ ಒಳಗೆ ಹೋದರು.

೩

‘ಕ್ಕುರಂಟಾಯಿನ್’ ಎಂಬ ಹೆಸರಿನ ಸೆರಿಮನೆಗೆ ಕಳಿಸುವ ಕಾಯಿದೆ ಕೇವಲ ಕೂಲಿಜನರಿಗೊಂಡು ಇರುವುದು; ಉಳಿದ ಮಹನೀಯರಿಗಾಗಿ ಇಲ್ಲ. ಹತ್ತು ರೂಪಾಯಿಗಳಿಗಂತಹ ಹೆಚ್ಚು ರೂಪಾಯಿ ಹಡಗದ ಬಾಡಿಗೆ ಕೊಡದಿದ್ದವರೇ ‘ಕೂಲಿಜನರು’. ಜಹಾ-ತೋಟಿಗಳ ಕಾಯಿದೆಯು ಏನು ಹೇಳುವುದೂ ಗೊತ್ತಿಲ್ಲ, ಆದರೆ ಹಡಗುಪಡಿಯ ಕಾಯಿದೆ ಇದು ಅಧಿಕಾರಿಗಳಿಗೆ ಇಡರ ಪ್ರತ್ಯಕ್ಷ ಜ್ಞಾನವು ಎಷ್ಟುದೆಯೋ ಏನೋ; ಆದು ಅವರಿಗೆ ಗೊತ್ತು. ಆದುದರಿಂದ ಈ ಯಾತ್ರೆಯಲ್ಲಿ ನಾವೆಲ್ಲರೂ ಕೂಲಿಜನರೇ. ಕೂಲಿಜನರ ಸಾಮಾನುಗಳು ಬಹಳ ಇರುವುದಿಲ್ಲ, ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುವಕ್ಕು ಮಾತ್ರ ಸಾಮಾನುಗಳು ಇರುವುವು, ಇವಕ್ಕಿಂತ ಆವರ ಸಾಮಾನುಗಳು ಹೆಚ್ಚಿಗೆ ಇರುವುದೂ ಉಚಿತವಲ್ಲ ಎಂದು ಸಾಹೇಬ್ ಜನರು ಅಭಿವೃದ್ಧಿಪಡುವರು. ಆದುದರಿಂದ ಕೂಲಿಜನರ ಸಾಮಾನುಗಳನ್ನು ಯುಲಿಕ್ಕೆ ಹಡಗದ ಯಜಮಾನರು ಯಾವ ವ್ಯವಸ್ಥೆಯನ್ನೂ ಇಟ್ಟಿರುವು ಎಲ್ಲ ಎಂದ್ದು ಹೇಳಿದರೆ ಹೋಪಿಸಿಕೊಳ್ಳುವ ಕಾರಣವಿಲ್ಲ ಇದೆಲ್ಲವೂ ನಿಜ,

ಅದಾಗ್ಯೂ ಇದು ನಮ್ಮ ಭಾಗ್ಯದ ದೋಷವೆಂದೇ ತಿಳಿಯಬೇಕು—ನಿನೆಂದರೆ ನಾವು ಮಾವರು ಪ್ರಾಣಿಗಳು ನಮ್ಮ ಗಂಟುಗಳನ್ನು ನಮ್ಮೆಡುರಿಗೆ ಇಟ್ಟು ಕೊಂಡು ಪ್ರಚಂಡ ಸೂರ್ಯನ ಕೆಳಗೆ ಸುಧುತ್ತಿರುವ ಉಸುಕಿನ ರಾಶಿಯ ಮೇಲೆ ಒಬ್ಬರ ಮುಖವನ್ನು ಒಬ್ಬರು ನೋಡುತ್ತ ನಿಂತಿದ್ದೇವೆ ನಮ್ಮ ಶಂಗಡಿಗ ಯಾತ್ರಿಕರ ಪರಿಚಯವನ್ನು ಈ ನೋಡಲು ನಿಮಗೆ ಹಾಡಿಕೊಟ್ಟಿರುವೆ ಅವರು ತಮ್ಮ ತಮ್ಮ ಕಂಬಳಿಗಳನ್ನು ಬೆಷ್ಟು ಮೇಲೆ ಹಾಕಿಕೊಂಡು ಹೆಚ್ಚು ಭಾರವಿದ್ದ ಗಂಟುಗಳನ್ನು ತಮ್ಮ ಗೃಹಲಕ್ಷ್ಯಗಳಿಗೆ ತಲೀಯ ಮೇಲೆ ಹೊರಿಸಿಕೊಂಡು ಆನಂದದಿಂದ ತಾವು ಹೋಗಬೇಕಾದ ಸ್ಥಳಕ್ಕೆ ಹೋಗಿ ಬಿಟ್ಟಿರು

ನೋಡು ನೋಡುವಷ್ಟು ರಲ್ಲಿ ರೋಹಿಣಿಸಿಂಹರು ನಡಗುತ್ತ ಹಾಸಿಗೆಯ ಸುರುಳಿಯ ಮೇಲೆ ಬಿದ್ದ ಬಿಟ್ಟಿರು ಜ್ವರ, ಹೊಟ್ಟಿನೋಪು, ಆತ್ಮಂತ ದಣಿವೀ ಇನೇ ಮೋದಲಾದ ಕಾರಣಗಳಿಂದ ಅವರು ನಡೆಯುವ ಸ್ಥಿತಿಯಲ್ಲಿ ಇರಲಿಲ್ಲ, ಇಷ್ಟೇ ಅಲ್ಲ, ಕುಳಿತುಕೊಳ್ಳುವುದು ಕೂಡ ಅವರಿಗೆ ಆಗುತ್ತಿರಲಿಲ್ಲ ಮಲಗಿ ಕೊಳ್ಳುವುದರಲ್ಲಿಯ ಅವರ ಹಿತವಿದ್ದಿತು ಅಭಯಾ ಹೆಣ್ಣು ಜೂತಿ. ಉಳಿದವ ನಾನೊಬ್ಬಿ ಮತ್ತು ನನ್ನ ಹಾಗೂ ಬರರ ಗಂಟುಮಾಟಿಗಳು ನನ್ನ ಆಗಿನ ಸ್ಥಿತಿಯನ್ನು ನಿಷ್ಟ ಯೋಚಿಸಿ ನೋಡುವಂತಿದ್ದಿತು! ಅಕಾರಣವಾಗಿ ಒಂದು ಅಜ್ಞಾತ, ಅಪ್ರೀತಿಕರ ಸ್ಥಾನಕ್ಕೆ ನಾನು ಹೋಗುತ್ತಿದ್ದೆ, ಒಂದು ಭುಜದ ಮೇಲೆ ಅಜ್ಞಾತ, ಅಸಹಾಯ ಸ್ತ್ರೀಯೊಬ್ಬಳ ಭಾರವಿದ್ದಿತು, ಇನ್ನೊಂದು ಭುಜದ ಮೇಲೆ ಅವೇ ಅಜ್ಞಾತ, ಅಪರಿಚಿತ, ಅನಾರೋಗ್ಯ ದಿಂದ ಬಳಲುವ ಯಾವಕನೆ ಭಾರವಿದ್ದಿತು, ಮೇಲಾಗಿ ಈ ಗಂಟು ಮಾಟಿಗಳು! ಇವುಗಳ ವಾಧ್ಯದಲ್ಲಿ ಸಹಿಸಲಾಗ್ಧ್ಯವಾದ ಬಾಯಾರಿಕೆಯಿಂದ ಗಂಟಲನ್ನು ಒಣಿಸಿಕೊಂಡು ಮುಂಗಾಣದವನಾಗಿ ಒಂದು ಅಜ್ಞಾತ ಸ್ಥಳದಲ್ಲಿ ನಿಂತಿರುವೆ. ನನ್ನ ಈ ಚಿಕ್ಕವನ್ನು ಕಲ್ಪನಾಚಕ್ಕೆಗಳಿಂದ ಕೆಲವರು ಪಾಠಕರು ನೋಡಿ ನಕ್ಕು ನಲಿಯಬಹುದು, ಕೆಲವರ ಸುಹೃದಯ ಪಾಠಕರು ನನ್ನ ಈ ನಿಸ್ವಾರ್ಥ ಪರೋಪಕಾರ ಬುದ್ಧಿಯನ್ನು ಹೊಗಳಬಹುದು, ಆದರೆ ಈ ನಿಭಾಗ ಮಾನವನ ಹೃದಯ ಪಶ್ಚಾತ್ತಾಪದಿಂದ ತಳಮಳಿಸುತ್ತಿತ್ತೆಂದು ಹೇಳಲಿಕ್ಕೆ ನನಗೆ ನಾಚಿಕೆಯಿಲ್ಲ ನನ್ನನನ್ನ ನಾನೇ ಮನದಲ್ಲಿ ಏಷ್ಟೋಬಾರಿ ಧಿಕ್ಕರಿ ಸುತ್ತ ಎಂದ ಕೊಳ್ಳುತ್ತಿದ್ದೆ—ನನ್ನಂತಹ ಕಡ್ಡಿ ತ್ರಿಲೋಕದಲ್ಲಿ ಎಲ್ಲಿರೂ

ಇರಲಿಕ್ಕಿಲ್ಲ! ಆದರೆ, ಈ ಸಾಮಾನುಗಳನ್ನೂ ಇವರು ಮಾನವರ ಭಾರವನ್ನೂ ಹೊರುವುದಕ್ಕಾಗಿ ಹಡಗದ ಇಪ್ಪು ಜನರಲ್ಲಿ ಈ ಕತ್ತಿಯನ್ನೇ ಇಂಥಿದಳು? ಈ ಕತ್ತಿ ಭಾರವನ್ನೂ ಸರಿಯಾಗಿ ಹೊರಬಿಲ್ಲದು ಎಂಬುದನ್ನು ಹೇಗೆ ಕಂಡು ಹಿಡಿದಳು? ಇದೊಂದು ನನಗೆ ಅರಿಯದ ಅಚ್ಚರಿಯ ಮಾತಾಗಿರುವುದು

ಆದರೆ, ನನ್ನ ಅಚ್ಚರಿಯು ದೂರಾದುದು ಆಕೆಯ ನಗುವಿನಿಂದ. ಆಕೆಯು ಸ್ವಲ್ಪ ತಲೆಯಿತ್ತಿ ನಕ್ಕಳು. ಆಕೆಯ ನಗುದುಂಬಿದ ವೋಗವನ್ನು ನೋಡಿ ಪುನಃ ಅಚ್ಚರಿಯಾಯಿತು, ಅಪ್ಪೇ ಅಲ್ಲ, ಅಲ್ಲಿ ನನಗೆ ಭಯಾನಕ ದೂಃಖದ ನೇರಳೂ ಕಾಣಿಸಿತು ಆದರೆ, ಎಲ್ಲಕ್ಕಾಗು ಹೆಚ್ಚು ಅಚ್ಚರಿಯಾದುದು ಒಬ್ಬ ಹೆಳ್ಳಿಯ ಹೆಂಗಸಿನ ಮಾತನ್ನು ಕೇಳಿ. ಆಕೆಯು ನಾಶಿಕೆ ಮತ್ತು ಕೃತಜ್ಞತೆಯಿಂದ ಭೂಮಿಗೆ ಕುಸಿದು ಭಿಕ್ಕೆಯನ್ನು ಬೇಡಬೇಕಾಗಿದ್ದಿತು, ಆದರೆ ಆಕೆಯು ನಕ್ಕು “ಬಹಳ ನೋಡಹೋದೆನೆಂದು ವಿಚಾರ ಮಾಡಿರ ಮತ್ತೀ! ಅನಾಯಾಸವಾಗಿ ಹೋಗಬಹುದಾಗಿತ್ತು, ಆದಾಗ್ಯೂ ಹೋಗಲಿಲ್ಲ ಇದಕ್ಕೇ ಎನ್ನ ವರು ‘ದಾನ’ಎಂದು ಆದರೆ ನಾನು ನಿಮಗೆ ಹೇಳುವೆ—ಇಂತಹ ದಾನ ಮಾಡುವ ಸುಯೋಗ ಜೀವನದಲ್ಲಿ ಬಹಳ ಕಡಿಮೆ ದೋರೆಯುವುದು. ಇರಲಿ ಬಿಡಿ ಈ ಮಾತುಗಳು. ಸಾಮಾನುಗಳು ಇಲ್ಲಿಯೆ ಬಿಡ್ಡಿರಲಿ, ಇವನನ್ನು ಎಲ್ಲಾದರೂ ನೇರಳಲ್ಲಿ ಮಲಗಿಸಲಾದಿತೋ ಇಲ್ಲವೋ ಎಂಬುದನ್ನು ನೋಡೋಣ ನಡೆಯಿರು” ಎಂದಳು

ಕೊನೆಗೆ ಸಾಮಾನುಗಳ ಮುಹತೆಯನ್ನು ಚಿಟ್ಟು ರೋಹಿಣಿ ಭ್ರೀಯಾ ನನ್ನ ಹೆಗಡ ಮೇಲೆ ಹೊತ್ತುಕೊಂಡು ಕ್ಷಾರಂಟಾಯನದ ಕಡೆಗೆ ನಡಿದೆ. ಅಭಯಾ ಒಂದು ಚೆಕ್ಕು ಪೆಟ್ಟಿಗೆಯನ್ನು ಹಿಡಿದುಕೊಂಡು ನನ್ನನ್ನು ಹಿಂಬಾ ಲಿಸಿದಳು ಮತ್ತು ನಮ್ಮ ಸಾಮಾನುಗಳು ಅಲ್ಲಿಯೆ ಬಿಡ್ಡಿದ್ದವು. ನಮ್ಮ ಯಾವ ಸಾಮಾನುಗಳೂ ಕಳೆದು ಹೋಗಲಿಲ್ಲ, ಎರಡು ಗಂಟೆಯ ಕಾಲ ಕಳೆದ ಬಳಿಕ ಆ ಸಾಮಾನುಗಳನ್ನು ಒಯ್ಯಿವ ವ್ಯವಸ್ಥೆಯನ್ನು ಮಾಡಿದ್ದೇವೆ.

ನಿಜವಾದ ಸಂಕಟಿವು ಕಾಲ್ಪನಿಕ ಸಂಕಟಕ್ಕಿಂತ ಆದೆನ್ನೋ ಪಾಲು ಸಹಜ ಮತ್ತು ಸಹ್ಯವಾಗಿರುವುದೆಂದು ಎಷ್ಟೋ ಬಾರಿ ತೋರುವುದು ಈ ಬಗೆಯ ವಿಚಾರವಿದ್ದೇ ಆದೆನ್ನೋ ದೃಕ್ಪೀಠಿಗಳಿಂದ ನಾಷ್ಟ ಪಾರಾಗಿರಬಹುದು. ಆದುದರಿಂದ, ನನಗೆ ಸ್ವಲ್ಪ ಕಷ್ಟ ಮತ್ತು ಅನಾನುಕೂಲತೆಯಾದರೂ ನಾಷ್ಟ ಕ್ಷಾರಂಟಾಯಿನದಲ್ಲಿ ದಿನಗಳನ್ನು ಹೆಚ್ಚು ವಿಶ್ವಾಂಶಯಲ್ಲಿ

ಕೆಳದೇವು ಎಂಬುದನ್ನು ನಾನು ಹೇಳಿದೆ ಇರಲಾರೆ. ಮೇಲಾಗಿ, ದುಡ್ಡು ಖಚು ಮಾಡಿದರೆ ಯಮನೂರಲ್ಲಿಯೂ ಅಳಿಯತನವಾಗುತ್ತದು ಎಂದ ಮೇಲೆ ಈ ಕ್ಷಾರಂಟಾಯಿನಾ ಏನು!

ಡಾಕ್ಟರರು,ಹೇಳಿದ್ದರು “ಈ ಹೆಂಗಸು ಬಹು ‘ಫಾರಕ್ರಡ್’ ಇದ್ದುಳ್ಳೀ” ಎಂದು. ಆದರೆ ಪ್ರಸಂಗ ಬಂದಾಗ ಈ ಹೆಂಗಸು ಎಷ್ಟು “ ಫಾರಕ್ರಡ್ ” ಆಗುವಳೆಂಬುದರ ಕಲ್ಪನೆಯನ್ನು ಅವರು ಮಾಡಿರಲಿಕ್ಕೆಲ್ಲ ರೋಹಿಣಿಸಿಂಹ ನನ್ನ ನಾನು ಭುಜದ ಮೇಲಿಂದ ಕೆಳಗಿಳಿಸಿದ ಬಳಿಕ ಅಭಯಾ ಎಂದಳು ‘ಸರಿ, ಇನ್ನು ನಿಮೇನೂ ಮಾಡಬೇಕಾದುದಿಲ್ಲ ಶ್ರೀಕಾಂತ ಬಾಬೂ ನಿಮ್ಮ ವಿಶ್ವಾಂತಿಯನ್ನು ತೆಗೆದುಕೊಳ್ಳಿರಿ ಇನ್ನು ಮಾಡಬೇಕಾದುದನ್ನು ನಾನು ಮಾಡುವೆನೆ ”

ನಿಜವಾಗಿಯೂ ನನಗೆ ವಿಶ್ವಾಂತಿಯೂ ಬೇಕಾಗಿತ್ತು. ದಣಿವಿನಿಂದ ಎರಡೂ ಕಾಲುಗಳು ಹಂಯುತ್ತಿದ್ದವು ಆದರೂ ನಾನು ಅಜ್ಞರಿಯಿಂದ “ನಿಮೇನು ಮಾಡುವರಿ?” ಎಂದೆ

“ಕೆಲಸಕ್ಕೇನು ಕಡಿಮೆ? ಸಾಮಾನುಗಳನ್ನು ತರಬೇಕು, ಒಂದು ಒಳ್ಳೆಯ ಕೋಣೆಯನ್ನು ಹುಡುಕಿ ನಿಮಿಷಬ್ರಿಗ್ಗೂ ಹಾಸಿಗೆ ಹಾಸಿ ಕೊಡಬೇಕು, ಅಡುಗೆ ಮಾಡಿ ನಿಮಿಷಬ್ರಿಗ್ಗೂ ಸ್ವಲ್ಪ ಉಟ್ಟಿಕ್ಕೆ ಹಾಕಬೇಕು, ಆ ಮೇಲೆ ನನ್ನ ಉಟ್ಟಿ, ಆ ಮೇಲೆ ನನಗೆ ವಿಶ್ವಾಂತಿ— ಬೇಡ, ಬೇಡ, ಏಷ ಬೇಡಿರಿ; ನನ್ನಾಣಿಯಾಗಿದೆ ನಾನು ‘ಹಾ ಹಾ’ ಎನ್ನ ವಷ್ಟರಲ್ಲಿ ಎಲ್ಲವನ್ನೂ ಮಾಡಬಿಡುವೆ ” ಎಂದು ಅಭಯಾ ಸ್ವಲ್ಪ ನಕ್ಕು “ ಹೆಂಗಸಾಗಿ ಈಕೆ ಯೋಬ್ಬಳಿ ಎಲ್ಲ ವ್ಯವಸ್ಥೆಯನ್ನು ಮಾಡುವಳೇ? ಎಂಬುದನ್ನು ಯೋಚಿಸುತ್ತ ರುವಿರಲುವೆ?— ಏಕೆ ಮಾಡಲಾರೆ? ಒಳ್ಳೆದು, ಇಷ್ಟು ಜನರಲ್ಲಿ ನಿಮ್ಮನ್ನೇ ಹುಡುಕಿ ತೆಗೆಯುವವರಾದರೂ ಯಾರು ಇದ್ದರು ಹಡಗದಲ್ಲಿ? ನಾನೇ ಇರಲಿಲ್ಲವೆ? ಮತ್ತಾರಾದರೂ ಇದ್ದರೊ?” ಎಂದು ನುಡಿದು ಒಂದು ಚಿಕ್ಕ ವೆಟ್ಟಿಗೆಯನ್ನು ತೆರೆದಳು ಆದರೊಳಗಿಂದ ಸ್ವಲ್ಪ ರೂಪಾಯಿಗಳನ್ನು ಹೊರಗೆ ತೆಗೆದು ಸೆರಿಗಿನಲ್ಲಿ ಕಟ್ಟಿಕೊಂಡಳು ಮತ್ತು ಕ್ಷಾರಂಟಾಯಿನನ ಆಧಿಕಿನ ಕಡೆಗೆ ಹೊರಟಿಳು.

ಆಕೆಯಿಂದ ವ್ಯವಸ್ಥೆಯಾಗಲಿ ಆಗದಿರಲಿ, ನನಗಂತೂ ಸ್ವಲ್ಪ ಕುಳಿತು ಕೊಳ್ಳಲಿಕ್ಕೆ ನೇಳಿಯು ದೊರೆಯಿತು, ಆದರಿಂದ ನನ್ನ ಜೀವವಂಥೂ ಬದುಕಿ

ಇಂಳಿಯಿತು. ಅರ್ಥ ಗಂಟಿಯೋಳಗೆ ಒಬ್ಬ ಸಿವಾಯಿಯು ನನ್ನನ್ನ ಕರೆಯ ಬಂದ. ರೋಹಿಣಿಯನ್ನು ಜೊತೆಗೆ ಕರೆದುಕೊಂಡು ನಾನು ಅವನೊಡನೆ ಹೊಡಿಸಿ. ನಾನು ನೋಡಿದೆ—ನಮ್ಮ ವಾಸದ ಕೋಣೆಯು ಚೆನ್ನಾಗಿಯೆ ಇದಿತು. ಡಾಕ್‌ರಣಿಯು ಸ್ವತಃ ಸಿಂತು ಕೋಣೆಯನ್ನು ಸ್ಪಷ್ಟ, ಮಾಡಿಸುತ್ತಿದ್ದಳು ಅವಶ್ಯಕ ವಸ್ತುಗಳು ಬಂದಿವೆ, ಎರಡು ಮಂಚಗಳ ಮೇಲೆ ಎರಡು ಕಾಸುಗೆಗಳೂ ಕಾಸಲ್ಪಟ್ಟಿವೆ ಬಂದಿಡಿಗೆ ಹೊಸ ಗಡಿಗೆಗಳು, ಅಕ್ಕೆ, ಬೀಳೆ, ಬಟ್ಟಾಟಿ, ತುಪ್ಪ, ಮೃದಾ, ಕಟ್ಟಿಗೆ ಮೊದಲಾದ ಎಲ್ಲ ವಸ್ತುಗಳು ಇದ್ದವು. ಮದ್ರಾಸೀ ಡಾಕ್‌ರಣಿಯ ಕೂಡ ಹರಕು ಮುರುಕು ಹಿಂದುಸ್ತಾನಿಯಲ್ಲಿ ಅಭಯಾ ಮಾತನಾಡುತ್ತಿದ್ದ ಳು ಫನ್ನು ನ್ನು ನೋಡಿದ ಕೂಡಲೇ ಆಕೆಯು “ನಾನು ಬಂದಿರು ಕೂಡ ಈರು ತಲೆಯ ಮೇಲೆ ಸುರುವಿಕೊಂಡು ಮೈ ತೊಳೆದುಕೊಂಡು ಬಂದು ಈ ಹೊತ್ತಿಗೆ ಸ್ವಲ್ಪ ಕಿಂಡಿಯನ್ನು ಬೇಯಿಸುವೆ ಅಲ್ಲಿಯ ವರಿಗೆ ನೀವು ಸ್ವಲ್ಪ ವಿಶ್ವಾಸಿ ತೆಗೆದುಕೊಳ್ಳಿ. ಸಾಯಂಕಾಲದ ಅಡುಗೆಯ ವಿಚಾರ ಆ ಮೇಲೆ ಮಾಡಿದರಾಯಿತು” ಎಂದಳು. ಒಳಕ ಆಕೆಯು ಬಟ್ಟಿಗಳನ್ನು ತೆಗೆದುಕೊಂಡು ಡಾಕ್‌ರಂಗೆ ನಮಸ್ತರಿಸಿ, ಒಬ್ಬ ಅಂಬಿಗನನ್ನು ಕರೆದುಕೊಂಡು ಸ್ವಾನಕ್ತಿ ಹೊಡಳು ಈ ರೀತಿಯಾಗಿ ಆಕೆಯ ಜೊವಾಸನೆಯಲ್ಲಿ ನಮ್ಮ ದಿನಗಳು ಚೆನ್ನಾಗಿ ಕಳೆದುವು ಎಂಬ ಮಾತನ್ನು ಅತಿ ವಣಿಸಿ ಹೇಳಲ್ಲ.

ಈ ಅಭಯಾಳಲ್ಲಿ ನಾನು ಎರಡು ವಿಷಯಗಳನ್ನು ಆತ್ಮಂತ ಲಕ್ಷ್ಯ ಪೂರ್ವಕವಾಗಿ ನೋಡುತ್ತಿದ್ದೆ. ಇಂತಹ ಪರಿಸ್ಥಿತಿಯಲ್ಲಿ—ಇಂತಹ ಪರ ಸ್ವರ ನೆಂಟಿಸ್ತಿಕೆಯಿಲ್ಲದ ಸ್ವೀ ಪುರಷರಲ್ಲಿ ಸ್ನೇಹವು ತಾನಾಗಿಯೇ ಭರದಿಂದ ಬೆಳೆಯತೊಡಗುವುದು. ಆದರೆ ಆಕೆಯ ನಡತೆಯು ಎಂದೂ ಇದಕ್ಕೆ ಅನುವುಕೊಡಲಿಲ್ಲ ನಾವು ಕೇವಲ ಯಾತ್ರಿಕರು, ಬಂದು ಶ್ವಳದಲ್ಲಿ ಇಳಿದುಕೊಂಡಿರುವೆವು ಮಾತ್ರ, ಯಾರೊಡನೆಯೂ ಯಾರದೂ ನಿಜವಾದ ಸಂಬಂಧವು ಇಲ್ಲ; ಎರಡು ದಿನಗಳನಂತರ ಇಡಿ ಆಯುಷ್ಯದಲ್ಲಿ ಮತ್ತೊಂದಾದರೂ ಭೇಟಿಯಾಗಲಿಕ್ಕಿಲ್ಲ—ಎನ್ನ ವಂತೆ ಆಕೆಯ ವ್ಯವಹಾರವಿತ್ತು. ಆಕೆಯು ಮಾಡುವ ಪರಿಶ್ರಮವು ಆನಂದ ಯುಕ್ತವಾಗಿತ್ತು, ಈ ರೀತಿ ಕೆಲಸ ಮಾಡುವಾಕೆಯನ್ನು ನಾನೆಲ್ಲಿಯೂ ನೋಡಿಲ್ಲ; ಆಕೆಯು ಇಡಿ ದಿನ ನಮ್ಮ ಸೇವೆಯಲ್ಲಿ ತತ್ವರಳಾಗಿರುತ್ತಿದ್ದಳು, ತಾನೇ ಎಲ್ಲ ಕೆಲಸವನ್ನು ಮಾಡಬಯಸುವಳು. ನಾವು

ಸಹಾಯ ಮಾಡಲು ಪ್ರಯತ್ನ ಮಾಡಿದರೆ ಆಕೆಯು ನಗುತ್ತು “ಇದೆಲ್ಲ ನನ್ನ ಕೆಲಸ. ಇಲ್ಲವಿದ್ದರೆ ರೋಹಿಣಿಯೂ ಇಪ್ಪು ಕಷ್ಟ ಏಕೆ ಪಡಬೇಕಾಗಿತ್ತು? ನಿಷ್ಠೆ ಈ ಜೀಲಿಗೆ ಯಾತಕೆನ್ನೇನ್ನರ ಬರಬೇಕಾಗಿತ್ತು? ನನಗಾಗಿಯೇ ನಿಷ್ಠೆ ಇಪ್ಪೇಲ್ಲ ಕಷ್ಟ ಸಹಿಬೇಕಾಯಿತು” ಎನ್ನು ತ್ವಿದ್ದ ಅಳು.

ದಿನಾಲು ಉಟಿವಾದ ಬಳಿಕ ಸ್ವಲ್ಪ ಹರಟಿಯಾಗುತ್ತಿದ್ದಿತು. ಆಫೀ ಸಿನ ಗಡಿಯಾರದಲ್ಲಿ ಎರಡು ಬಾರಿಸಿದೊಡನೆ ಆಕೆಯು ಚಟ್ಕಕ್ಕನೆ ಎದ್ದು ನಿಂತು “ಹೋಗುವೆ, ನಿಮಗೆ ಚಹಾ ಮಾಡಿಕೊಂಡು ಬರುವೆ— ಎರಡು ಗಂಟೆಯಾಯಿತು” ಎಂದು ನುಡಿಯುತ್ತಿದ್ದ ಅಳು. ನಾನು ಮನದಲ್ಲಿಯೇ ಎಂದು ಕೊಳ್ಳುತ್ತಿದ್ದೆ ‘ನಿನ್ನ ಪತಿ ಎಪ್ಪೇ ವಾಸಿಯಾಗಿದ್ದರೂ ಮನುಷ್ಯ ಅವಕ್ಕೆ ಇರಬಹುದು ನಿನ್ನ ಅವನನ್ನು ಎಂದಾದರೂ ಪಡೆದರೆ, ಅವನಿಗೆ ಸಿನ್ನ ಬೆಲೆಯು ಅವಕ್ಕೆವಾಗಿ ತಿಳಿಯುವುದು’

ನಮ್ಮ ಕ್ಷಾತ್ರರಂಭಾಯಿನಿನ ಅವಧಿಯು ಒಂದು ದಿನ ಮುಗಿಯಿತು. ರೋಹಿಣಿಸಿಂಹನಿಗೂ ಗುಣವಾಯಿತು. ನಾವೂ ನಮ್ಮ ಗಂಟು ಮೂರ್ಕಿಗಳನ್ನು ಕಟ್ಟಿಕೊಂಡೆವು, ಬಿಡುಗಡೆಯಲ್ಲಿ ಕಾಗದವನ್ನು ಪಡೆದು ಕೊಂಡು ರಂಗೂನಕ್ಕೆ ಹೋರಟಿವು. ಪ್ರಯಾಣಿಕರ ಬಂಗ್ಲೀಯಲ್ಲಿ ಒಂದೆರಡು ದಿನ ಇದ್ದು ಇವರು ಇಳಿದುಕೊಳ್ಳುವುದಕ್ಕೆ ಮನೆಯ ವ್ಯವಸ್ಥೆಯನ್ನು ಮಾಡಿ ನನ್ನ ಸ್ವಭಕ್ತಿ ನಾನು ಹೋಗಬೇಕೆಂದು ನಿರ್ಧರಿಸಿದ್ದೆ ಮತ್ತು ನಾನಿದ್ದಲ್ಲಿಂದಲೇ ಆಕೆಯ ಪತಿಯನ್ನು ಹುಡುಕಿ, ಆ ಸಮಾಚಾರವನ್ನು ಅಭಯಾಗಿ ತಿಳಿಸಬೇಕೆಂದು ಬಗೆದಿದ್ದೆ.

ನಾವು ಉರಲ್ಲಿ ಕಾಲಿಟ್ಟು ದಿನ ಬಮಿರ್ಯಾರ ಒಂದು ಹಬ್ಬದ ದಿನ ವಾಗಿದ್ದಿತು ಅವರಿಗೆ ಹಬ್ಬಗಳು ಬಹಳ, ಒಂದರ ಹಿಂದೊಂದು ಬಂದೇ ಬರುತ್ತಿರುವುವು ಗಂಡುಸುರು ಹೆಂಗುಸುರು ರೇಶಮಿಯ ಬಟ್ಟಿಗಳನ್ನು ಧರಿಸಿಕೊಂಡು ಗುಂಪುಗುಂಪಾಗಿ ತಮ್ಮ ತಮ್ಮ ಗುಡಿಗಳಿಗೆ ಹೋಗುವರು. ಸ್ತ್ರೀ ಸ್ವಾತಂತ್ರ್ಯದ ದೇಶವದು; ಆದುದರಿಂದ ಅವರ ಆಸಂದೀರ್ಘವಗಳಲ್ಲಿ ಹೆಂಗುಸರೇ ಹೆಚ್ಚು ಮುದುಕಿಯರು, ಯುವತಿಯರು, ಬಾಲಕೆಯರು— ಎಷ್ಟು ಪಯಸಿನ ಹೆಂಗುಸುರು ಅಪೂರ್ವಸುಂದರ ವಸ್ತ್ರಲಂಢಾರ ಮಾಡಿ ಕೊಂಡು ನಗುತ್ತ, ಹಾಡುತ್ತ, ಮಾತನಾಡುತ್ತ ಇಡಿ ಬೀದಿಯನ್ನು ನಲಿಸುತ್ತ ಬೆಂಗಿನಿಂದ ಹೋಗುತ್ತಿದ್ದರು. ಅವರೋಳಿಗೆ ಬಹಳ ಜನರ ಬಣ್ಣನೇ

ಬಿಳಿದು. ಮೇಘದಂತಿ ಕವ್ಯದ ಕೂಡಲಿನ ಭಾರತನ್ನು ಹೊತ್ತುಕೊಂಡು ಹೆಂಗಸರು ಹೋಗುತ್ತಿದ್ದರು. ನೂರಷ್ಟೆ ತೊಂಬತ್ತೊಂಬತ್ತು ಸ್ತ್ರೀಯರ ಜಡೆಯಾ ಮೊಳಕಾಲ ಕೆಳಗಿನ ವರೆಗೆ ಜೋತಾಡುತ್ತಿದ್ದಿತು. ಜಡೆಯಲ್ಲಿ ಹೂಪು, ಕೆವಿಯಲ್ಲಿ ಹೂಪು, ಕೊರಳಲ್ಲಿ ಹೂಮಾಲೆ ಮುಖಾವರಣದ ಜೊಂಜಾಟಿವಿಲ್ಲ, ಗಂಡುಸರನ್ನು ಕಂಡು ಕೂಡಲೆ ಓಡಿಹೋಗಬೇಕೆನ್ನು ವ ಪ್ರವೃತ್ತಿಯಲ್ಲ, ಲಜ್ಜೆಯಿಲ್ಲ, ನದಿಯ ಮುಕ್ತ ಪ್ರವಾಹದಂತಿ ಹೊರಟು ಹೋಗುತ್ತಿದ್ದರು ವೊದಲು ಅವರನ್ನು ನೋಡಿ ಮುಗ್ಧನಾದೆ. ಈ ಹೆಂಗಸರನ್ನು ನಮ್ಮ ಹೇಂಗಸರೊಡನೆ ಹೋಲಿಸಿ ನೋಡಿ ಇವರನ್ನು ಹೋಗಳಿದೆ; ಹೀಗೆಯೇ ನಮ್ಮವರೂ ಆಗಬೇಕೆಂದು! ಹೀಗಾಗದೆ ರೂಪರೆ ಜಿವನವೇ ಇಲ್ಲ! ಅವರ ಸೌಭಾಗ್ಯವು ನಮ್ಮ ಮನದಲ್ಲಿ ಹೊಟ್ಟೆಯಕಿಚ್ಚನ್ನು ಹೊತ್ತಿ ಸಿತು. ಈ ಬಗಯಾಗಿ ಸುತ್ತಲೂ ಆನಂದದ ಸೃಷ್ಟಿಯನ್ನು ಮಾಡುವವರು ತಿರಸ್ಯಾರಕ್ಯೇ ಯೋಗ್ಯರೇ? ರಮಣೆಯರಿಗೆ ಇವು ಸ್ವಾತಂತ್ರ್ಯವನ್ನು ಕೊಟ್ಟು ಈ ದೇಶದ ಗಂಡುಸರು ವೋಸಹೋಗಿರುವರೇ? ನೀವು ನಮ್ಮ ಹೆಂಗಸರಿಗೆ ಸ್ವಾತಂತ್ರ್ಯವನ್ನು ಕೊಡುವೆಂಧನದಲ್ಲಿ ಇಟ್ಟಿರುವುದರಿಂದ ನಮಗೆ ಯಾವ ಉಭವಾಗಿದೆ? ನಮ್ಮ ಹೆಂಗಸರಾದರೂ ಎಂದಾಡರೂ ಇಂತಹ ಒಂದು ದಿನ—

ಒಮ್ಮೆಗೇ ಒಂದು ಗೊಂದಲದ ಶಬ್ದವು ಕೇಳಿಸಿತು. ನಾನು ಹಿಂತಿರುಗಿ ಬಂದು ನೋಡಿದೆ. ಅಲ್ಲಿ ನಡೆದ ಸಂಗತಿಯು, ಇನ್ನೂ ನನ್ನ ಮನದ ವೇಲೆ ಮುದ್ರಿತವಾಗಿದೆ. ಜಗತ್ವಾಗುತ್ತಿತ್ತು ಟಾಂಗಾದ ಬಾಡಿಗಿಯ ವಿಷಯ ವಾಗಿ. ಟಾಂಗಾದವ ನಮ್ಮ ಕಡೆಯ ಹಿಂದುಸ್ತಾನೀ ಮುಸಲ್ಮಾನೆ. ಅವನು ಎಂಟು ಆಟೆ ಬಾಡಿಗೆ ಗೋತ್ತಾಗಿದೆ ಎಂದು ಎನ್ನುತ್ತಿದ್ದು. ಮಾವರು ಕುಲಿನ ಬಿವಿರೇ ಹೆಂಗಸರು ಗಾಡಿಯಿಂದ ಇಲ್ಲಿ ಕೂಗಿ ಕೂಗಿ—ಇದಾಂ ಬಾಡಿಗೆ ಗೋತ್ತಾಗಿದೆ ಎಂದು ಹೇಳುತ್ತಿದ್ದರು ಎರಡು ಮಾರು ನಿಮಿಷ ಮಾತ್ರ—ಕಡೆಯಾದ ಬಳಿಕ ಏನು? ಬಲಂ, ಬಲಂ, ಬಾಹುಬಲಂ ಬೀದಿಯ ಒಂದು ಬದಿಯಲ್ಲಿ ಒಬ್ಬ ದಪ್ಪಿನ ಕಬ್ಬಿನ ತುಂಡುಗಳನ್ನು ಮಾರುತ್ತಿದ್ದು. ಆಕ ಸ್ತೂಪ ಮಾವರೂ ಮಾರು ಕಬ್ಬಿನ ತುಂಡುಗಳನ್ನು ಹಿರಿದುಕೊಂಡು ಗಾಡಿ ಯವನ ಮೇಲೆ ಏರಿ ಹೋಡರು. ಓಹೋ ಎವು ಧೃರ್ಯದಿಂದ ಹೋಗುತ್ತಿದ್ದರು ಅವರು। ಪಾಸ, ಸ್ತ್ರೀಯರ ಶರೀರಕ್ಕೆ ಆವನು ಹೇಗೆ ಕೈಹಚ್ಚಬಲ್ಲ,

ತನ್ನ ಆತ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಒಬ್ಬಣ್ಣನ್ನು ತಡೆದರೆ ಇನ್ನೊಬ್ಬಿಳ ಏಟು ಬೀಳುತ್ತತ್ತು, ಸುತ್ತಲೂ ಜನರು ಒಟ್ಟುಗೂಡಿದರು ಕೇವಲ ತಪ್ಪಾವೆಯನ್ನು ನೋಡಲು. ಆ ಪಾಠ ಬಡ ಹಾಂಗಾದವನ ಟೊಪ್ಪಿಗೆ ಎಲ್ಲಿಗೆ ಹೋಗಿತ್ತೋ, ಚಾಬಿಹುಕು ಯಾರ ಕ್ಯಾಸೇರಿತ್ತೋ! ಅವನು ಇನ್ನು ಏಟುಗಳನ್ನು ಸಹಿಸಲಾರದೆ ರಣರಂಗವನ್ನು ಬಿಟ್ಟು, ಶ್ರೋಲಿಂಗ! ಪ್ರೋಲಿಂಗ! ಸಿಪಾಯಿ! ಸಿಪಾಯಿ! ಎಂದು ಕೂಗುತ್ತು ಓಡಿ ಹೋಗಿತ್ತೋಡಿಗಾದ.

ನಾನು ಇನ್ನೊಬ್ಬು ಇನ್ನೊಬ್ಬು ಬಂಗಾಲದಿಂದ—ಒಂದು ಹಳ್ಳಿಯಿಂದ ಬಂದಿರುವೆ. ಕಲಕತ್ತೆಯಲ್ಲಿ ಸ್ತ್ರೀ ಸ್ವಾತಂತ್ರ್ಯವಿದೆ ಎಂಬುದನ್ನು ಕೋಳಿರುವೆ, ಆದರೆ ನೋಡಿಲ್ಲ ಆದರೆ ಸ್ವಾತಂತ್ರ್ಯವನ್ನು ಪಡೆದ ಕುಲೀನ ಮನೇತನದ ‘ಅಬಲೀ’ ಯರು ರಾಜಮಾರ್ಗದ ಹೇಳಿ ಒಬ್ಬ ಯುವರನ ಹೇಳಿ ಬಡಿಗೆ ಹಿಡಿದು ಕೊಂಡು ಏರಿ ಹೋಗಬಲ್ಲರೇ! ಇಷ್ಟ, ಹೆಚ್ಚು ಆವರು, ‘ಸಬಲೀ’ಯಾಗಬಹುದೆಂಬ ಮಾತ್ರ ನನ್ನ ಕಲ್ಪನೆಯ ಹೋರಿಗನದಾಗಿದೆ. ಸ್ವಲ್ಪ ಹೊತ್ತು ಬುದ್ಧಿಶಾಸ್ತ್ರನಾಗಿ ನಾನು ನಿಂತುಕೊಂಡು, ಬಳಿಕ ನನ್ನ ಕೆಲಸಕ್ಕಾಗಿ ಹೋದೆ ಮನದಲ್ಲಿಯೇ ಎಂದುಕೊಳ್ಳಿತ್ತೋಡಿಗೆ ‘ಸ್ತ್ರೀ ಸ್ವಾತಂತ್ರ್ಯವು ಒಳತಾದುದೊಕೆಡಕಾದುದೋ? ಸ್ತ್ರೀ ಸ್ವಾತಂತ್ರ್ಯದಿಂದ ಸಮಾಜಕ್ಕೆ ಅನಂದವು ಹೆಚ್ಚಾಗುವುದೋ ಕಂಡಿನ ಕಡಮೆಯಾಗುವುದೋ?’ ಈ ವಿಚಾರವನ್ನು ಇನ್ನೊಂದು ದಿನ ಮಾಡುವೆನೆ. ಆದರೆ, ಈ ದಿನ ನಾನು ನೋಡಿದ ಸಂಗತಿಯಿಂದ ನನ್ನ ಜಿತ್ತನ್ನು ಒಮ್ಮೆಗೆ ಉದ್ದಾರಂಕವಾಗಿ ಹೋಗಿತ್ತು.

೬

ಅಭಯಾ ಮತ್ತು ರೀಳೀಹಿಣಿಯನ್ನು ಆವರ ಹೋಸ ವಾಸಸ್ಥಾನದಲ್ಲಿ, ಹೋಸ ಗಾರ್ಹಸ್ಥ್ಯದಲ್ಲಿ ಪ್ರತಿಸ್ಪಿತ ಮಾಡಿ ನಾನು ಈನ್ನ ಸಲುವಾಗಿ ಆಶ್ರಯವನ್ನು ಹುಡುಕಲು ರಂಗೂನದ ರಾಜಮಾರ್ಗದಲ್ಲಿ ಕಾಲಿಟ್ಟು ದಿನ ಅವರ ಪಾಠ ಶ್ವರಿಕ ಸಂಬಂಧದ ವಿಷಯವಾಗಿ ನನ್ನ ಮನದಲ್ಲಿ ಎಕ್ಕಿಷ್ಟು ಗಾಳಿಯಿರಲಿಲ್ಲ ವೆಂಬುದನ್ನು ನಾನು ಹೇಳಲಾರೆ ಆದರೆ ಈ ಆಸವಿತ್ತು ವಿಚಾರವನ್ನು ದೂರ ಮಾಡಲು ಕೂಡ ನನಗೆ ಹೇಳಿ ಹತ್ತಿಲಿಲ್ಲ ಏಕೆಂದರೆ ಒಂದು ವಿಶ್ವವಯಸ್ಸಿನ ಸ್ತ್ರೀ ಪುರುಷರನ್ನು ಒಂದು ವಿಶಿಷ್ಟ ಸಮಯದಲ್ಲಿ ನೋಡಿ ಆವರೊಳಗಿನ ಯಾವುದಾದರೊಂದು ವಿಶಿಷ್ಟ ಸಂಬಂಧವನ್ನು ಕಲ್ಪಿಸುವುದು ಭ್ರಮೆ ಎಂದು ನನಗೆ ಈ ನೋಡಲು ಶಿಕ್ಷಣವೇ ದೊರೆತದ್ದಿತು. ಭವಿಷ್ಯತ್ತನ

ಜಟಿಲ ಸಹಸ್ರ ಯಾನ್ನ ಭವಿಷ್ಯತ್ತಿಗೇ ಒಪ್ಪಿಸಲು ಸಾಸು ಹಿಂದು ಮುಂದು ನೋಡಿಕೊಂಡಿಗೆ ವ್ಯವಿಳಿ ಆದೂದರಿಂದ ಕೇವಳ ನನ್ನ ಧಾರವನ್ನು ಸಾರೇ ಹೊತ್ತುಕೊಂಡು ಆದಿನ ಮುಂಬಾವಿನಲ್ಲಿ ಆವರ ಹೊಸ ಪಾಸಸ್ಥಾನದಿಂದ ಹೊರಬಿದ್ದೆ

ಇಂದಿನಂತೆ ಆಗ ಯಾಾನಾದರೂ ಒಬ್ಬ ಬಂಗಾಲಿನು ಒಮ್ಮೊಕ್ಕೆ ಹೊಡಿ ಗೂಡಿ ಪ್ರೋಲಿಗೆ ಎಡ ಅವನನ್ನು ಗೂಡಿ, ಮೃತ್ಯು ಯಾ ಮೇಲೆ ಪ್ರದ್ಯುಮನ ಕೇಳಿ, ವ್ಯಂಗ್ಯವಾಗ ನೂತನುಳಿ, ಅನ್ನಾನೆ ಮಾಡಿ, ಯಾವ ಅವರಾಧ ನಾಡಿನದರೂ ಸ್ತೋತ್ರ ರಾಜೀಗೆ ಕರ್ತವೀಯ್ಯು, ಹೆದರಿಸಿ ತ್ವಾಂದರೆ ಈಂದ್ರಿಯ ದಲಿಲ್ಲ ನಿನದ್ದು ಯಾವ ತರ್ವಾತ ಪಾಸವಿಲ್ಲವಿದ್ದರೆ ತೀರಿತು, ಯಾವನಾದರೂ ಪರಿಚಿತ ಆಸುಚಿತ ಮನುಷ್ಯನು ನಿಭರಿಯಾಗಿ ತಿರುಗಾಡುತ್ತಿದ್ದಿನ್ನು, ಮತ್ತು ಈಗಿನಂತೆ ತನ್ನ ನ್ನು ನಿದೀಂಫಿಲ್ಯಾಂದು ನಿಧ್ಯಾತ್ಮಾ ಮಾಡುವಾಗ ಶಿಕ್ಷಣ ಅವನಾವಕಾರಕ ಭಾರವನ್ನು ಆಗ ಹೊಸ ದಾಗಿ ಬಂದ ಇಂಗಾಲಿಯಾ ಹೆಗಲ ಮೇಲೆ ಹೀರುತ್ತಿರಲಿಲ್ಲ ಆದುದರಿಂದ ಸಾನು ಆಶಯ ಸಾ ನಿನನು, ಹೆಡ್ಕಿಸಲು ಮುಂಜುನೀಯಿಂದ ವಾಧ್ಯತ್ವದ ವರೆಗೆ ಸ್ವಾಭಾವಿಕವಾಗಿ ತಿರುಗಾಡಿದೆನೆಂಬುದು ಇನ್ನೂ ನನಗೆ ಚೆನ್ನಾಗಿ ನೇನ ಪಿಡಿ ದಾರಿಯಲ್ಲಿ ಒಬ್ಬ ಬಂಗಾಲಿಯೊಗನೆ ಭೇಟಿಯಾಯಿತು ಆವನು ಒಬ್ಬ ಆಳನ ಸೂಲಿ ಕಾಯಿ ಕಲ್ಪನ್ನಿನ ಗಂಟಿನ್ನು ಹೊಡಿಸಿಕೊಂಡು ಮೊಗದ ಮೇಲಿನ ಬೆವರನ್ನು ಒರಸಿಕೊಳ್ಳುತ್ತ ಭರದಿಂದ ಹೊರಟಿದ್ದ ಸಾನು ಕೇಳಿದೆ “ ಮಹಾತಯರೆ, ನಂದ ವಿಶ್ರಿಯ ಮನೇಯಲ್ಲಿರುವುದೆನ್ನು ತೋರಿಸಬ್ಲಿರು?”

ಅನನ್ನ ನಿಂತು “ಯಾವ ಸಂದಿ? ನೀವು ರಿಬಿಂ ಮನೇಯ ಸಂದ ಪಾಗಡಿಯನ್ನು ಹುಡುಕುತ್ತಿರುವಿರು?” ಎಂದು ಕೇಳಿದ

“ಆದೇನೋ ನನಗೆ ತಿಳಿಯದು-ಆವರು ಯಾವ ಮನೇಯವರು ಎಂಬದು. ಅವರು ಸಂದ ವಿಶ್ರಿಯು ರಂಗೂನಿನ ವಿಖ್ಯಾತ ಮಿಸ್ತ್ರಿ ಎಂದು ಮಾತ್ರ ತಮ್ಮ ಪರಿಚಯ ಮಾಡಿಕೊಟ್ಟಿದ್ದರು.”

ಆ ಮನುಷ್ಯನು ಅಸನಾತ್ಮನ ಸೂಜಕ ಮುಖಭಾವವನ್ನು ವ್ಯಕ್ತ ಮಾಡುತ್ತು “ಷಿ! ಮಿಸ್ತ್ರಿ! ಹೀಗೆ ಎಲ್ಲರೂ ತಮಗೆ ಮಿಸ್ತ್ರಿ ಎಂದು ಹೇಳಿ

ಕೊಳ್ಳುವರು ಮಹಾಶಯರೀ ವಿನ್ಯಾಸ ೧೯ ಅಗುವುದು ಸುಲಭವಿಲ್ಲ! ಮರ್ಕಟಿ ಸಾಹೇಬರು “ಹರಿಹರ, ನಿನ್ನನ್ನು ಬಿಟ್ಟಿನೆ ಮಿಸ್ತ್ರಿ ಇಗುವ ಯೋಗ್ಯತೆಯಾಗ್ಯಾ ಹೇಳಿ ಮನುಷ್ಯನು ಇಲ್ಲಿ ನನಗೆ ಕಾಣಿಸುವುದಿಲ್ಲ” ಎಂದು ಹೇಳಿದ್ದರು ಆಗ ಮರ್ಕಟಿ ಸಾಹೇಬರ ಬಳಗೆ ಎಷ್ಟು, ಅರ್ಚಿಗಳು ಬಂದಿದ್ದುವು ಎಂಬುದು ನಿನ್ನ ಗೊತ್ತಿ ರುವುದೇನು? ಸುವರಾರು ಒಂದು ನೀರು. ಶರ್ತ ನೂತ್ರಿ, ವಸೂಲಿಯೇ ಬಲ ವಿದ್ದರೆ ಅರ್ಚಿಗಳು ಏತಕ್ಕೆ ಬೇಕು? ಕತ್ತರಿಸುವುನು: ಶಿಂಟಿಸಬಹುದು. ಆದರೆ ಮಹಾಶಯರೀ, ತಮಗೆ ಗೊತ್ತಿ೯ -” ಎಂದು ನಾತಾಡುವಾಗ ನಾನು ನೆಡುವೇ ಆವರನ್ನು ತಡೆದು “ಹುಗಾದರೆ, ನಂದ ಏತ್ತಿ ಎಂಬವರ ಬಗ್ಗೆ ನಿನ್ನಗೆ ಗೊತ್ತಿಲ್ಲನೇನ್?” ಎಂದು ಕೇಳಿದೆ ನಾನು ತಿಳಿಯದ ಆವನ ಒಂದು ಮಾರ್ಚಿಸ್ತಲದ ನೇರೆಲೆ ಆಫ್ಝಾತ ಮಾಡಿದಂತೆ ಎನಿಸಿತು

“ತಾವೂ ಒಳ್ಳೇ ಹೇಳಿದಿರಿ! ನಾಲ್ಕುತ್ತು ವರ್ಷಗಳಿಂದ ನಾನು ರಂಗೂನಿ ನಲ್ಲಿ ಇರುವೆ ನನಗೆ ಪರಿಚಯವಿಲ್ಲದವರು ಯಾರಿದ್ದಾರೆ ಇಲ್ಲಿ? ನಂದ ಎನ್ನುವವರು ಇಲ್ಲಿ ಒಬ್ಬರೇ ಇತ್ತುವರೇನ್? ಮೂರು ಮೂರು ನಂದರು ಇರುವರು! ನಿಷ್ಪತ್ತಿ ನಂದ ಮಿಶ್ರಿ ಎಂದು ಹೇಳಿದಿರಲ್ಲನೇ ತಾವು ಎಲ್ಲಿಂದ ಇಲ್ಲಿಗೆ ಬಂದಿರುವಿರಿ?—ಬಹುಶಃ ಬಂಗಾಲದಿಂದ ಅಲ್ಲವೇ ಓಹೋ, ಟಿಗರಳ ಗಂಡ ನಂದನನ್ನು ವಿಚಾರಿಸುತ್ತಿರುವೇನೆಂದು ಹೇಳಬಾರದೆ?”

ನಾನು ತಲೆಯಲ್ಲಾಡಿಸುತ್ತೆ “ಹೌದು, ಹೌದು, ಆವರೇ!” ಎಂದೆ

“ಹೇಗೆ ಹೇಳಿರಿ! ಆವರ ಪರಿಚಯನನ್ನು ಹೇಳಿದಿದ್ದರೆ ಹೇಗೆ ಗುರುತಿಸಬೇಕು? ಬನ್ನಿ ನನ್ನ ಸಂಗಡ ಭಾಗ್ಯದ ಬಲದಿಂದ ನಂದ ಗಳಿಸಿ ಉಣ್ಣಿತ್ತಿದ್ದಾನೇ ಮಹಾಶಯರೀ. ನಂದ ಪಾಗಡಿ ಏನು ಮಿಶ್ರಿಯೇ! ಮಹಾಶಯರೀ, ತಾವು ಯಾರು? (ಯಾವ ಜಾತಿಯರು?) ”

“ನಾನು ಬಾರಹ್ಕುಟ್ಟು” ಎಂದು ಉತ್ತರವಿತ್ತಿ. ಆವನು ದಾರಿಯ ನೇರೆಲೆಯೇ ಬಾಗಿ ನಮಸ್ಕರಿಸಿ ಎಂದ “ಆವನು ತಮಗೆ ನೋಕರಿ ಕೊಡಿಸುವನೇ? ಸಾಹೇಬರಿಗೆ ಹೇಳಿ ನಿನ್ನಗೆ ಸ್ವಲ್ಪ ವ್ಯವಸ್ಥೆ ಮಾಡಿಕೊಡಬಲ್ಲನೆಂಬುದರಲ್ಲಿ ಸಂದೇಹವಿಲ್ಲ ಆದರೆ ಎರಡು ತಿಂಗಳ ಸಂಬಳ ಮೊದಲೇ ಆವನಿಗೆ ಲಂಚ ವಾಗಿ ಕೊಡಬೇಕಾಗುವುದು ಕೊಡಬಲ್ಲಿರೇನು? ಕೊಡಬಲ್ಲಿರಾದರೆ ದಿನ ಒಂದಕ್ಕೆ ಹದಿನೆಂಟು ಇಪ್ಪತ್ತು ಅಣಿಗಳ ನೋಕರಿಯನ್ನು ಹಚ್ಚಿ ಕೊಡಬಲ್ಲಿ; ಇಡಕ್ಕು ಹೆಚ್ಚಿನದನ್ನು ಕೊಡಿಸಲಾರ.”

“ ಸದ್ಯಕ್ಕೆ ನಾನು ನೋಕೆರಿಯ ಸಲುವಾಗಿ ಹೊರಟಿಲ್ಲ ಸ್ವಲ್ಪ ಆಶ್ರಯ ನಡೆಯಬೇಕೆಂಬ ಉದ್ದೀಕ್ಷಿಂದ ಹೊರಟಿರುವೆ. ಈ ಆಶ್ರಯದ ಭರವನೆ ಮನ್ಮ ನಂದ ವಿಶ್ರಿತಿಷ್ಣವರು ನನಗೆ ಹಡಗದಲ್ಲಿ ಕೊಟ್ಟಿದ್ದರು ”

ಇನ್ನು ಆಲಿಸಿ ಹರಿಹದ ಮೇಸ್ತಿಯು ಆಶ್ರಯದಿಂದ “ ತಾವು ಎಹಳ ಸಜ್ಜನರು! ಸಜ್ಜನರ ‘ನೇಸ್’ಗೆ ಏಕೆ ಹೋಗುವುದಿಲ್ಲ? ” ಎಂದರು

“ಮೆನ್ನು ಎಲಿನೆ? ನನಗಂತೂ ಗೊತ್ತೇ ಇಲ್ಲ ”

ಅವನಿಗೂ ಗೊತ್ತಿರಲಿಲ್ಲ ಈ ವಾತನ್ನು ಅವನು ಒಪ್ಪಿಕೊಂಡ, ರಾಯಂಕಾಲ ಆದರ ವಿಳಾಸವನ್ನು ತಿಳಿಸುವುದಾಗಿ ಹೇಳಿದ ಬಳಿಕ ಅವ ಹೀದ “ಈಗ ನಂದನ ಭೇಟಿಯಾಗಲಾರನು ಅವನು ಕೆಲಸಕ್ಕೆ ಹೋಗಿ ಬಿವ, ಟಿಗರ್ ಚಿಲಕ ಹಾಕಿಕೊಂಡು ಒಳಗೆ ವ.ಲಗಿರುವಳು ಆಕೆಯನ್ನು ಹೊಗಿ ಎಬ್ಬಿಸಿದರೆ ನಮ್ಮ ಗತಿ ಸೆಟ್ಟಿಗಾಗಲಿಕ್ಕಿಲ್ಲ! ”

ಇದು ನನಗೆ ಚೆನ್ನಾಗಿ ಗೊತ್ತು. ಆದುದರಿಂದ ದಾರಿಯಲ್ಲಿ ನಾನು ಕೆಸಿವೆಯಿಂದ ಆತ್ಮ ಇತ್ತೆ ನೋಡುತ್ತಿರುವುದನ್ನು ಕಂಡು ಅವನು ನನಗೆ ಹೃಯ್ಯವೀಯಾತ್ತೆ “ಅಲ್ಲಿಗೆ ಹೋಗಿದ್ದರೆ ನಡೆಯಿದೆ. ರಾಕುರ ದಾದಾನ ಕೋಟಿಲು ಎದುರಿಗೇ ಇದೆ ಅಲ್ಲಿ ಸ್ವಾನಾದಿ ತೀರಿಸಿಕೊಂಡು ಈಗ ಉಂಟ ಹಾಡಿ ಸ್ವಲ್ಪ ಮಲಗಿರಿ ನಾಯಂಕಾಲ ಮೆಸ್ಸಿನ ಪತ್ತೆ ಹಚ್ಚಿದರಾಯಿತು” ಎಂದ.

ಹರಿಹದನ ಕೂಡ ನಾನು ವಾತನಾಧುತ್ತ ರಾಕೂರ ದಾದಾಳ ಕೋಟಿಲ್ಲಿಗೆ ಹೋದೆ ಆಗ ಅವನ ಹೊಟ್ಟಿಲ್ಲಿನ, ‘ಡಾಯನಿಂಗ್ ರೂಮ್’ ಖೋಜನ ಶಾಲಾ) ದಲ್ಲಿ ಸುವರ್ಣಾರು ಹದಿಸ್ತೇದು ಜನರು ಉಣ್ಣಿತ್ತದ್ದರು.

ಇಂಗ್ಲೀಷಿನಲ್ಲಿ ಎರಡು ಶಬ್ದಗಳಿವೆ. ‘ಇನ್ ಸ್ಟ್ರಿಂಕ್ಸ್’ ಮತ್ತು ‘ಪ್ರಿಜುಡಿಕ್ಸ್’ ದರೆ ನಮ್ಮ ಭಾವೆಯಲ್ಲಿ ಒಂದೇ ಶಬ್ದವಿದೆ—‘ಸಂಸ್ಕಾರ’ ಒಂದು ಇದ್ದರು ರಡಳ್ಳ ಎಂಬುದನ್ನು ರಿಯುವುದು ಕರಿನವಿಳ್ಳ. ಎಂದರೆ, ಇಂಗ್ಲೀಷಿನಲ್ಲಿ ರಡೂ ಶಬ್ದಗಳು ಭಿನ್ನ ಭಿನ್ನ ಭಾವವಾಚಿಗಳಾಗಿವೆ ಆದರ, ನಮ್ಮವರ ಇತಿಭೇದ, ಉಂಟಾಗಿ ನೊಡಲಾದುವು ‘ಇನ್ ಸ್ಟ್ರಿಂಕ್ಸ್’ ದ ದೃಷ್ಟಿಯಿಂದ ಸಂಸ್ಕಾರ’ಗಳಲ್ಲ ಎಂಬುದು ಮೊಟ್ಟೆನೊದಲು ಈ ರಾಕೂರ ದಾದಾನ ಕೋಟಿಲಿಗೆ ಬಂದ ಮೇಲೆ ತಿಳಿಯಿತು ಒಂದು ವೇಳೆ ಇವು ‘ಸಂಸ್ಕಾರ’

ಗಳಿದ್ದರೂ ಎಷ್ಟು ತಜ್ಞವಾಗಿವೆ, ಇನ್ನುಗಳ ಬಂಧನವಿಂದ ಬಿಡುಗಡೆ ಹೊಂದುವುದು ಎಷ್ಟು ಸ ಲಭ್ಯವಾಗಿದೆಯೇಂಬು ನ್ನು ಕೆನ್ನು ನಾನು ಅನ್ವಯ್ಯ ಚಕ್ಕಿತನಾದೆ. ನಮ್ಮ ದೇಶದ್ವಿತೀಯ ಅಥ ಯೈ ಜಾತಿಭೇಗನ ಸ ಕ್ಷಣೆ ನ್ನು ಕಾಲಲ್ಲಿ ಬಿಗಿದೆ,ಕೊಂಡು ಆದ್ದರಿಂದ ರುಂಕುರ ಪಾಯುತ್ತ ಶಿರ್ಪುವುದರಲ್ಲಿ ಎಷ್ಟು ಗಾರವನಿಗೆ, ಎಷ್ಟು ಕೆಲ್ಪುವಿದೆ ಎಂಂದನ್ನು ಉರಿತು ಇಲ್ಲಿ ಈ ದಿನ ನಿನ್ನರೀತಿಯನ್ನು ವಾಡುವುದಿಲ್ಲ ಏನಾ ಜನರು ಈ ಜಾತಿಭೇದವು ತಮ್ಮ ಜಿಕ್ಕೆ ಉಂಗುರಾಲ್ಲಿ ಅರ್ಪಿಸ್ತು ಪ್ರಾರ್ಥಿಸಿ ಜರ್ಣಿ ಬಂದ ಸಂಸ್ಕಾರ ವೆಂದು ಪಾಲಿಸುತ್ತು ಬಂದಿರುವರೊಂದಿಲ್ಲ, ಈ ಜಾ ಭೇದವು ಬಂಧನವನ್ನು ಸಹಜವಾಗಿ ಬಿಸಾಡಿ ಬಿಡುವುದು ಅಗ್ರಿ ಸುಂದರಿ ಪ್ರಾರ್ಥಿ ಸಂಬಿ ರುವರೊಂದು ಅವರು ಈ ದೇವಾಳ್ಯ (ಜಾತಿಭೇದವ) ಹಿನ್ನೆಲೆ ನ್ನು ಅಂದಿಲ್ಲ ಅರ್ಥಕ್ಕೆ ತಮ್ಮಲ್ಲಿ ಸಾಕಿಕೊಂಡು ಬಂಗಿರು ಹೀಗೆ ಜಾವಾಗಿಸ್ತು, ಉಂಟ ಉಡಿಗೆ ಯಲ್ಲಿ ಸ್ವಾತಾನ್ತ್ಯದ್ವಾರಾ ತೀರ್ಣಿಯ ನಿಚ್ಚಿಗೆಗೆ ಸ ಜೆರಿಪ್ಪಿಸ್ತು ಪರ್ವದಲ್ಲಿ ಅಡಿಯನ್ನಿಡುತ್ತಿರೇ ಈ ಸಂತತ್ಯಾರು ಹಿಂದಿಗೆಗೊಂದ ಬಂದ ಉಂಟ ಉದುಗೆ ಯಲ್ಲಿಯ ಸ್ವಾತಾನ್ತ್ಯದ್ವಾರಾ ತೀರ್ಣಿಯ ಇಂಡೋರಿಯನ್ನು ಒಂದು ರೂಪಿಯಲ್ಲಿ ಹೇಗೆ ಕಿಡಿರು ಹೋಗುವದೆಂಬುದನ್ನು ಹೀಗೇ ಇರು ಸಿಲ್ವಾ ಖುತ್ತಿರೆ ಹೇಗೆಗು ವ್ಯಾಂದ ಜಾತಿಯು ಹೋಗುವುದೆಂದ ಹೀಗೆ ನಾ ಏಕೆದ ವಿಚಾರಿಸಿ ದರೆ ‘ವಿಲುಗುತ್ತಿಯಲ್ಲಿ ನಿಷಿದ್ಧ ವಾಂಸದೆಸ್ತು ತನ್ನ ಬೀಕಾಗುತ್ತದೆ’ ಎಂದು ಕಾರಣವನ್ನು ಹೇಳುವರು ಯಾಗು ತಮ್ಮ ಸೇರಿದಲ್ಲಿ ರೂಂಸವನ್ನು ನಿನ್ನ ಪ್ರಾಣಿಲ್ಲವೇ ಅವರ ಜಾತಿಯು ಹೇಗೆ ಇರ್ದದೆ—ವಾಂಸವನ್ನು ತನ್ನ ದಿದ್ದರೂ ‘ಅವನು ತಿಂದೇ ಕಿನ್ನ ತಾನೇ’ ಎಂದು ತಿಳಿದುಕೊಳ್ಳಬೀಕಾಗುತ್ತದೆ ಏಕೆಂದರೆ ಪಂಚರು ಹೇಳಿದ್ದೇ ನಿಜ ಪಂಚರು ಇದೇ ರೀತಿ ಹೇಳುತ್ತಿರುತ್ತಾರೆ

ಅವರು ಹೀಗೆ ಹೇಳುವುದೂ ಸಂಪೂರ್ಣ ಸುಳ್ಳಲ್ಲಿ ಬವಾರಕ್ಕೆ ಹೋಗುವ ಜನರಲ್ಲಿ ಹೆಡಿಸ್ತೇದಾಣ ಬಂಗಾಲಿ ಸದ್ಗುಪ್ತಹಸ್ತರು ಇರುವರು, ಅವರಲ್ಲಿಯೂ ಬ್ರಾಹ್ಮಣರೇ ಹೆಚ್ಚು—ಏಕೆಂದರೆ ಈ ಯಾಗದಲ್ಲಿ ಅವರ ಲೋಭವೇ ಎಲ್ಲರ ಲೋಭವನ್ನು ಮೀರಿಸಿದೆ—ಅವರೇ ಹಡಗದ ಹೋಟಲಿನಲ್ಲಿ ಕಡವೆ ಖಚಿತನಲ್ಲಿ ಹೊಟ್ಟಿ ತುಂಬಿಕೊಂಡು ಬಣ ಮಣಿನ ಮೇಲೆ ಇಳಿಯುವರು. ಆ ಮುಸಲ್ಮಾನ್ ಮತ್ತು ಗೋವಾನಿ ಅಚ್ಚಿಗೆಯವರು ಏನನ್ನು ಬೇಯಿಸಿ ‘ಸರ್ವ’ ವಾಡುವರು?— ಈ ಪ್ರಶ್ನೆಯು ಅಸ್ತಿಯವಾಗಬಹುದು— ಎಂದು

ಕೇಳದರೆ ಅವರು ಹೆಚ್ಚಾಗ್ನೆ ಪನ್ನು ಮಾಡಿ ಬಾಳಿ ಎಲೆಯಲ್ಲಿ ಮಾತ್ರ ಬಡಿ ಸುಪ್ಪಟ್ಟಿಲ್ಲ ಎಂದು ನಂತರ ಪ್ರಾರ್ಥಿತ್ವ ಕೊಟ್ಟಿರು ಇಹೀವಾಗಿ ಅನುಮಾನ ವಾಡಬಹುದ್ದಾಗಿ ನಾನೆತ್ತು ಒಬ್ಬ ಕ್ರಯಾಣೀಕ ! ಇಲ್ಲಿ ಬಡಿಸಿದ್ದನ್ನು ಉಳಿತ್ತಾ ಇಡ್ಡಿರೆ ಇದವರ್ಗು ನಿರ ಪಾಯಂಗಿ ಚಹಾ-ಡೊಪ್ಪಿ ಹೊಂದಿಕೊಂಡಿಸ್ತು ತಿನ್ನು ಪರು. ಆದರೆ ಒಂದು ವಿಷಯವಿದೆ— ನಿಷಿದ್ಧ ನು ಸವನ್ನು ನೊಡಲಾಗಂತ್ರಿ ಶಿಧಿ ಶ್ರಣ್ಣ ಬಾಳಿಹಣ್ಣಿಗಳನ್ನೂ ಸಹ ಒಂದು ಗಳಿಗೆ ಪಡಗದ ಕ್ರೋಳ್ರು ರಾಮಿನಲ್ಲಿ ಇಡಿವರು ಎಂಬುದನ್ನು ಎಳ್ಳಬಾ ನೊಂದಿರುತ್ತಾ ಎಲ್ಲರ ದೃಷ್ಟಿಯಿಂದ ತಪ್ಪಿಸಿ ಈ ಕಾರ್ಯ ಮಾಡಬೇಂದು ರೆಡಗದ ನಿಯಮಗಳಲ್ಲಿ ಇಲ್ಲ ಹೊಂದು, ಇನ್ನೂ ಒಂದು ವಿಷಯ ವಿದೆ— ಬಸ್ತು ಮ್ಯಾರ್ಗ್ ವನರ ಜಾತಿಯು ಹೊಂಗುವುದೆಂಬ ಕಾರ್ಯ ದೆಯು ಶಾಸ್ತ್ರಕಾರರ ‘ಕೊಡಿ’ನೊಳಗೆ ಬರದೆ, ತಪ್ಪಿ ಉಳಿದು ಹೊಗಿದ ಇಲ್ಲದಿಗೆ, ಈ ಬರಾರ ಯಾತ್ರಿಕರ ಜಾತಿಭ್ರಷ್ಟತೆಯನ್ನು ವಿಚಾರನಾಡಲು ಒಂದು ಜಿಕ್ಕೆ ಬುರ್ಕುಣ ಸಭೆಯು ನಿರ್ಮಾಣವಾಗದೆ ಇರುತ್ತಿರುತ್ತಿಲ್ಲ ! ಇರಲಿ, ಈ ಜಿಕ್ಕೆಗ್ಗೆ ಹಷ್ಟರ ಎಡಯ ಈ ದಿನ ಇಲ್ಲಿಗೇ ಸಾಕು, ಇವೇನೂತ್ತರೆ,

ಹೇ. ಏಲ್ಲಾಲ್ಲಿ ಸಂಪರ್ಗ ಉಟಿಕ್ಕೆ ಕುಳಿತುವರು ಸಭ್ಯಗೃಹಸ್ಥರಿದ್ದಿಲ್ಲ ನಾನೆಂತಹ ಈ ನ್ಯೂ ‘ಸಭ್ಯ’ಗಳಿಂದು ತಿಳಿಯುವುದಿಲ್ಲ. ಎಲ್ಲರೂ ಕೈಗಾರಿಕೆ ಮಾಡುವನರು, ತೀಪ್ಪಗಳು, ಕ್ರಾಸರ್ ಗಂಟಿಯ ಬಿಂದುವಿನಲ್ಲಿ ಉಟಿಕ್ಕೆ ಒಂದಿರುವರು, ಪರ್ಕ್ಯೂಳಿ ಈ ಭಾಗವಲ್ಲಿ ಒಂದು ದೊಡ್ಡ ಬಯಲು ಇದೆ ಅದರ ನುಂಬಾ ದಿಖ್ಯಾಗಳಿಲ್ಲಿ ನಾನೂ ಪ್ರಕಾರದ, ಆಕಾರದ ಕಾರಬಾನೀಗಳನೇ. ಈ ದಿಕ್ಕಿಗೆ ವಸಳಯ ನಡುವೆ ರಾಕುರ ಬಾದಾನ ಹೊಂಟಲು ಇದೆ. ಇದೊಂದು ವಿಚಿತ್ರ ವರ್ತತಿ ಒಂದು ಸಾಲಿನಲ್ಲಿ ಬೀಳಿಲಾದ ಬಿಡರಿಂದ ಕಟ್ಟಿದ ಕೊಂಡಿಗಳು ಇವೆ. ಇವುಗಳಲ್ಲಿ ಬೇಸೀ, ಬಮೀ, ಮದ್ರಾಸೀ ಉಡಿಯಾ, ತೆಲಂಗಾಂಗ, ಭಾಟೀಗಾಂಗದ ಹಿಂಡೂ ನುತ್ತು ಮುಸಲ್ಕಾನರು ಮೊದಲಾದವರೆಲ್ಲರೂ ಇರುವರು, ನನ್ನ ಜಾಂತಿಯ ಬಂಗಾಲಿಗಳೂ ಇರುವರು ಜಿಕ್ಕೆ ಜಾಂತಿಯವನೆಂದು ಹೀರುತ್ತಾರೆ ಮಾನವನನ್ನು ದೂರ ಮಾಡುವ ಕಟ್ಟಿ ಪದ್ಧತಿಗೆನ್ನು ತ್ಯಜಿಸುವುದು ಹೊಡ್ಡಿದಾದ ಮತ್ತು ಸರಿನವಾದ ಕೆಲಸ ವಲ್ಲ ಎಂಬುದನ್ನು ನಾನು ಹಾಷ್ಟಿಸುತ್ತು. ಇನ್ನ ಸಾನ್ನಿಧ್ಯದಲ್ಲಿ ಕಲಿತಿರುವೆ.

ಈ ನೀಳ ಜಾತಿಯವರ ಬಗ್ಗೆ ಇರುವ ದೂಸಿತ ಅಭಿಪ್ರಾಯವನ್ನು, ವ್ಯವಹಾರವನ್ನು ತ್ಯಜಿಸುವುದು ಅಕ್ಕೆ ಎಂದು ತ್ಯಜಿಸುವುದಿಲ್ಲ ಎಂದು ಕೆಲವು ಹೇಳುವ ಮಾತ್ರ ನಿರಫಲವಾದುದು ಇವರು ತಮ್ಮ ಈ ಮಾತಿಗೆ ಕಾರಣವನ್ನು ಹೇಳುವುದು ಜಗತ್ಕ್ಷೇಕಾರಣವಾಗುವುದು ಎಂದು ಹೇಳುವುದಿಲ್ಲ.

ರಾಕುರ ದಾದಾ ಹೊರಗೆ ಒಂದು ವಿನಯಾದಿಂದ ನನ್ನನ್ನು ಸ್ವಾಗತಿಸಿದ ಮತ್ತು ಒಂದು ಚಿಕ್ಕ ಕೋಟೆಯನ್ನು ಶೋರಿಸಿ “ಎಪ್ಪು ದಿನ ಬೇಕೊ ಅಪ್ಪು ದಿನ ಈ ಕೋಟೆಯಲ್ಲಿ ಇಂ ಸಮ್ಮ ಹೊಟೆಲಿನಲ್ಲಿ ಉಬ್ಬ ವಾಡಿರ. ಸೌಕರಿಯು ಸಿಕ್ಕ ಮೇಲೆ ನಮಗೆ ಸಲ್ಲಬೇಕಾದ ಹಣ ಸಲ್ಲಿಸಿರಿ” ಎಂದು ಹೇಳಿದ

“ನಿಮಗೆ ನನ್ನ ಪರಿಚಯವಿಲ್ಲ, ಒಂದು ತಿಂಗಳ ಇದ್ದು ಉಬ್ಬ ವಾಡಿನಾನು ನಿಮಗೆ ಹಣ ಕೊಡುದೆ ಹಾಗೆಯೇ ಹೊಗಬಂದಲ್ಲವೇ?”

ರಾಕುರ ದಾದಾ ತನ್ನ ಹಣೆಯನ್ನು ಶೋರಿಸುತ್ತೇನೆ ನಗುತ್ತು “ಇದನ್ನು ತಾವು ತೆಗೆದುಕೊಂಡು ಹೊಗಲಾರಿ ಮಹಾತಯರೇ?” ಎಂದ

“ಇಲ್ಲ, ಅದರ ಮೇಲೆ ನನ್ನ ಆಸೆ ಇನಿತೂ ಇಲ್ಲ ”

ರಾಕುರ ದಾದಾ ಈ ಬಾರಿ ತನ್ನ ಮೋಗವನ್ನು ಗಂಭೀರವಾಗಿಸಿ “ನೋಡಿರಿ ಮಹಾತಯರೆ, ಇದು ಭಾಗ್ಯ! ಇದರ ವಿನಾ ಬೇರೆ ವರಾಗ್ರವೇ ಇಲ್ಲ ಎಂದು ನಾನು ಎಲ್ಲಂಗೂ ಹೇಳುತ್ತು ಬಂದಿರುವೇ” ಎಂದ

ನಿಜ, ಆವಾಧುವ ಮಾತುಗಳು ಕೇವಲ ಗಾಳಿಯೊಳಗಿನ ಮಾತುಗಳಾಗಿರಲಿಲ್ಲ, ಭಾಗ್ಯದ ಸತ್ಯತೀಯ ಮೇಲೆ ತನ್ನ ನಿಷ್ಪತ್ತಿ ವಿಶ್ವಾಸವಿದ್ದಿರು ಎಂಬುದನ್ನು ಸಹೃದಾಣವಾಗಿ ಸಿದ್ಧನ್ಮಾಡಿ ಶೋರಿಸಲು ಅವನು ನಾಲ್ಕೆಯ್ದು ತಿಂಗಳ ನಂತರ ಒಂದು ದಿನ ಮುಂಜಾನೆ ಅನೇಕರು, ಅವನ ಬಳಿಯಲ್ಲಿ ಆಡುವು ಇಟ್ಟಿ ರೂಪಾಯಿಗಳನ್ನು, ಉಂಗುರ, ಗಡಿಯಾರ ಮೊದಲಾದುವನ್ನು ತೆಗೆದು ಕೊಂಡು ಆ ಜನರಿಗೆ ತಮ್ಮ ಶಾನ್ಯ ಭಾಗ್ಯವನ್ನು ನಿಜನ ಹೊಟೆಲಿನ ಮೇಜಿನ ಮೇಲೆ ಅಪ್ಪಳಿಸುವುದಕ್ಕೆ ಅವಕಾಶವನ್ನು ಕೊಟ್ಟು, ಅವರನ್ನು ಬಮಾರದಲ್ಲಿಯೇ ಬಿಟ್ಟು ತನ್ನ ದೇಕಕ್ಕೆ ಹೊರಟು ಹೊಡಿ.

ಏನೇ ಆಗಲಿ, ಆಗ ರಾಕುರ ದಾದಾನ ಮಾತು ನನಗೆ ಕಡೆಕಾದು ದೆಂದು ಎನಿಸಲಿಲ್ಲ ನಾನೂ ಅವನ ಒಬ್ಬ ಹೊಸ ಗ್ರಾಹಕನಾಗಿ ಅವನ

ಹೊಟೆಲಿನ ಒಂದು ಕೋಣೆಯಲ್ಲಿ ತಳವೂರಿದೆ ರಾತ್ರಿಯಲ್ಲಿ ಕಡನೆ ವಯ ಸ್ವಿನ್ ಬಂಗಾಲಿ ದುಖಿಯೊಬ್ಬು ನನ್ನ ಕೋಣೆಗ ಒಂದು ಮಣಿಯನ್ನು ಹಾಕಿ ಉಟ್ಟಿದ ಸಿದ್ಧತೆ ಮಾಡತೂಡಿದಳು. ಬಳಿಯಲ್ಲಿದ್ದ ಭೋಜನ ಶಾಲೆಯಿಂದ ಇತರ ಜನಪ್ರಾಣಿಗಳ ನಡೆದ ಮಾತಿನ ಶಬ್ದವು ಕೇಳಬರುತ್ತತು. ನನ್ನ “ನನಗೂ ಅಲ್ಲಿಯೇ ಉಟ್ಟಿಕ್ಕೆ ಏಕೆ ಹಾಕುವುದಿಲ್ಲ?” ಎಂದು ಕೇಳಿದೆ.

“ಅವರು ಕಡನೆ ತರಗತಿಯ ಕಬ್ಬಿಣ ಬಡಿಯುವ, ಕತ್ತರಿಸುವ ಕೂಲಿ ಕಾರರು ಬಾಬೂ, ಅವರ ಸಂಗಡ ನಿಮಗೆ ಉಟ್ಟಿಕ್ಕೆ ಹಾಕುವುದು ಹೇಗೆ? ” ಎಂದು ದಾಸಿಯು ನುಡಿದಳು.

ಅವರು ‘ವರ್ಕವೇನ್’ ಇದ್ದರು, ನಾನಿದ್ದೆ ‘ಸಭ್ಯಗೃಹಸ್ಥ’ ನಾನು ನಕ್ಕು “ನನಗೂ ಅದೇ ಕೆಲಸ ಮಾಡಬೇಕಾಗುವುದೇ ಏನೋ ಎಂಬುದು ಸಿಶಿತ್ವವಾಗಿಲ್ಲ ಏನಾದರೂ ಆಗಲಿ, ಈ ದಿನ ಇಲ್ಲಿಯೇ ವ್ಯವಸ್ಥೆ ಮಾಡಿರುವೆ, ಉಟ್ಟಿಕ್ಕೆ ಬಡಿಸಿ ಹೋಗಬಿಡು ನಾಳೆಯಿಂದ ಅವರ ಕೂಡ ಭೋಜನ ಶಾಲೆಯಲ್ಲಿ ನನ್ನ ಉಟ್ಟಿದ ವ್ಯವಸ್ಥೆಯನ್ನು ಮಾಡಬಿಡು” ಎಂದೆ.

“ತಾವು ಬಾಕ್ಕುಳರು, ತಾವು ಅಲ್ಲಿ ಉಟ್ಟಿಮಾಡಬೇಕಾದ ಅವಶ್ಯಕತೆ ಇಲ್ಲ ” ಎಂದ ದಾಸಿಯೆಂದಳು.

“ಪಕ್ಕೆ?”

ದಾಸಿಯು ತನ್ನ ಕಂರಸ್ತರ ಶಗ್ಗಿ “ಅವರು ಬಂಗಾಲಿಗಳೇನೂ ನಿಜ, ಅದರೆ ಅವರಲ್ಲಿ ಇಬ್ಬೆ ನೋಚಿಯೂ ಇರುವ ” ಎಂದಳು.

ನೋಚಿ! ದೇಶದಲ್ಲಿ ಈ ಜಾತಿಯವರು ಅಪ್ಪೆಲ್ಲಿಗ್ಗೆ. ಇವರನ್ನು ಮುಟ್ಟಿದರೆ ಸ್ವಾನಮಾಡುವುದು ‘ಕಂಪಲ್ಯಾರೀ’ (ಅನಿವಾರ್ಯ) ಇದೆಯೋ ಇಲ್ಲವೂ ಗೊತ್ತಿಲ್ಲ; ಆದರೆ ಬಟ್ಟಿ ಬದಲಾಯಿಸಿ, ತಲೆಗೆ ಗಂಗಾಜಲವನ್ನು ಅವಶ್ಯವಾಗಿ ಸಿಂಹದಿಕೊಳ್ಳಬೇಕಾಗುವುದೆಂಬುದು ನನಗೆ ಗೊತ್ತಿದೆ. ಅತ್ಯಂತ ಅಕ್ಷಯದಿಂದ “ಉಳಿದನರು? ” ಎಂದು ಕೇಳಿದೆ

ದಾಸಿಯೆಂದಳು “ಉಳಿದನರೆಲ್ಲರೂ ಒಟ್ಟೆ ಜಾತಿಯವರು. ಕಾಯಸ್ಥರು, ಅಂಬಿಗರು, ಗೊಳಿಗರು, ಕವ್ಯಾರರು—”

“ಇವರು ಇಂದೂ ಅವನ ಬಗ್ಗೆ ತಕ್ರಾರು ಮಾಡುವುದಿಲ್ಲವೇ? ”

ದಾಸಿಯು ಸ್ವಲ್ಪ ನಕ್ಕೆ “ ಈ ಪರದೇಶದಲ್ಲಿ ಏಳು ಸಮುದ್ರ ದಾಟಿ ಬಂದ ಬಳಿಕ ಬ್ರಹ್ಮಣಿಕೆ ನಡೆಯಬಲ್ಲದೇನು ಬಾಬೂ ? ದೇಶಕ್ಕೆ ಹೋದ ಮೇಲೆ ಗಂಗಾಸ್ವಾನವಾದಿ, ಅಂಗಪೂರುಷೀತ್ವವನ್ನು ವಾಡಿಕೊಂಡರೆ ತೀರಿತು ಎಂದು ಹೇಳುವರು ಅವರು ” ಎಂದಳು

ವಾಡಿಕೊಳ್ಳುತ್ತಿದ್ದರೆ ಹಾಡಿಕೊಳ್ಳುತ್ತಿರಬಹುದು; ಆದರೆ, ಮೂರು ನಾಲ್ಕು ಜನ ಆಗಾಗೆ ದೇಶಕ್ಕೆ ತಿರುಗಿ ಬರುತ್ತಿದ್ದರು, ಆವರ ಪರಿಚಯ ನನಗಿದ್ದಿತು. ಆದರೆ ಅವರು ಹೋಗುವಾಗ ಬರುವಾಗ ಸಾಫ್ಯವಾದರೆ ವಾತ್ರ ಗಂಗಾಸ್ವಾನ ವಾಡಿದರೆ ವಾಡಿದರು, ಇಲ್ಲದಿದ್ದರೆ ಇಲ್ಲ ಒಂದೆರಡು ಬಾರಿ ಗಂಗಾಸ್ವಾನ ಅವರು ವಾಡಿರಬಹುದು. ಆದರೆ ಅಂಗಪೂರುಷೀತ್ವವನ್ನೇ ಒದಗೂ ವಾಡಿಕೊಂಡಿಲ್ಲವೇಂಬುದು ನನಗೆ ಗೋತ್ತುಗಿದೆ ಪರದೇಶ ಗಳ ನೀರು-ಹವೆ ಕತ್ತಿದುದರ ಪಣಣವಾಗಿ ಇವರಿಗೆ ಈ ಪೂರುಷೀತ್ವದ ಮೇಲೆ ನಿಶ್ಚಯವಿಲ್ಲ

ಹೋಟಿಲದಲ್ಲಿ ಎರಡೇ ಹುಕ್ಕೆ (ಗುಡ ಗುಡಿ) ಇದ್ದವು, ಒಂದು ಬ್ರಹ್ಮಣಿರ ಸಲ್ವಾಗಿ ಇಕ್ಕೆನ್ನೇಂದು ಉಳಿದವರ ಸಲುವಾಗಿ ಉಂಟಿವಾದ ಬಳಿಕ ಕಾಯಫ್ಫನ ಕೈಯಿಂದ ಮೊಂಚಿ ಮೊಂಚಿಯ ಕೈಯಿಂದ ಕಮಾರ ಕೈ ಸೀಡಿ ಗುಡಗುಡಿಯನ್ನು ಇಸಕೊಂಡು ಸ್ವಜ್ಞಿಂದವಾಗಿ ಆದರ ಸೇವನೆಯನ್ನು ವಾಡಿದರು ಅಲ್ಲಿ ಸಂಕೋಚನೆಂಬುದು ಇರಲೇ ಇಲ್ಲ! ಎರಡು ದಿನ ಗಳಾದ ಬಳಿಕ ನಾನು ಕಷಾಯರನ ಕೂಡ ವಾತನಾಡುತ್ತುಕೇಳಿದೆ “ಒಳ್ಳೆದು, ಹೀಗೆ ವಾಡಿದರೆ ನಿನ್ನ ಜಾತಿಯು ಹೋಗುವುದಿಲ್ಲವೇ?”

“ ಜಾತಿ ಏಕೆ ಹೋಗುವುದಿಲ್ಲ, ಹೋಗಿಯೆ ಹೋಗುವುದು ಮಾರಾತ್ಯರೆ !”

“ ಈ ಮೇಲೆ ?”

“ ಅವನು ತಾನು ಮೊಂಚಿಯೆಂದು ಮೊದಲು ತನ್ನ ಪರಿಚಯವನ್ನು ಕೊಟ್ಟಿರಲೇ ಇಲ್ಲ; ತಾನು ಕಾಯಫ್ಫನೆಂದು ಹೇಳಿದ್ದ ಆ ಮೇಲೆ ಆವನು ಮೊಂಚಿಯೆಂದು ತಿಳಿಯಿತು ”

“ ಅಗ ನೀವು ಏನನ್ನೂ ಹೇಳಿಲಿಲ್ಲವೇ ?”

“ನಾವು ಏನು ಹೇಳುವೆಂದು ಮಹಾಶಯರೇ? ಅದುದು ಕೆಟ್ಟುದಾಯಿತು, ಎಂದು ನಾವು ಒಪ್ಪಲೇಬೇಕು ಪ್ರಫೇ ಅವನು ಬಹಳ ನಾಚಿಕೆ ಪಟ್ಟುಕೊಳ್ಳಬಾರದೆಂದು ನಾವು ಇದ್ದ ಸಂಗತಿಯನ್ನು ಅಲ್ಲಿಯೆ ಹತ್ತಿಕ್ಕೆ ಸುಮ್ಮಾಗಾಗಿಟ್ಟೀವು.”

“ಅದರೆ, ನೀವು ದೇಶದಲ್ಲಿ ಇದಿದ್ದರೆ ಏನಾಗುತ್ತಿತ್ತು?”

ಆ ಮನುಷ್ಯ ಸ್ವಲ್ಪ ನಡುಗಿದ. ಬಳಿಕೆ ಅವನೇದ “ನಮ್ಮ ರಕ್ಷಣೆ ಆಗುತ್ತಿತ್ತೇನು? ಕೊಂಡೇ ಬಿಡುತ್ತಿದ್ದರು ನಮ್ಮನ್ನು” ಸ್ವಲ್ಪ ಹೊತ್ತು ಸುಮ್ಮಾಗಿದ್ದ ಅವನು ತಾನಾಗಿಯೆ ಹೇಳತೋಡಿದ “ಬಂಬಾ, ನಾನು ಬಾರಹ್ಕೂಣರ ವಿಷಯ ಹೇಳುವುದಿಲ್ಲ—ಅವರು ವರ್ಣಗಳ ಗುರುಗಳು, ಅವರ ಮಾತೇ ಬೇರೆ ಎಂಬುದು ತಮಗೆ ಗೊತ್ತಿದೆ ಅವರಸ್ವಾಂದು ಎಲ್ಲ ಜಾತಿಗಳು ಸರಿಸಮಾನ ಇವೆ ಗಾಣಿಗ, ವೂಳಿ, ಹುಣಸೆಹಣ್ಣು ಮಾರುವವ, ಗೊಳಿ, ಹಜಾವು, ಕುಂಬಾರ, ಕವಾಕೂರ, ಬುಕ್ಕಿಟಿಗಾರ, ತೇವಾರ ಹೊದಲಾದವರು ಎಲ್ಲರೂ ಹಿಂದುಗಳೇ, ಇದೂ ನೋಡಿ—ಇವರು ಹೋಚಿಗಳು, ಇವರು ಗೊಳಿಗರು ಎಂದು ವುಂತಾಗಿ ಅವರ ಒರ್ರೆದ ನೇರೆ ಏನೂ ಬರೆದಿರುವುದಿಲ್ಲವಲ್ಲ; ಎಲ್ಲರೂ ದೇವರಿಂದ ಕುಟ್ಟಿಸಲ್ಪಟ್ಟವರು, ಎಲ್ಲರೂ ಒಂದೇ, ಎಲ್ಲರೂ ಹೊಟ್ಟಿಯಲ್ಲಿ ಬೆಂಕೆ ಬಿದ್ದುದರಿಂದ ಆದನ್ನು ನಂದಿಸುವ ದಕ್ಷಾಗಿ ಪರದೇಶಕ್ಕೆ ಬಂದಿರುವರು ಮತ್ತು ಕಬ್ಬಿಣವನ್ನು ಹಣೆಯುತ್ತಿರುವರು. ಬಂಬಾ ತಾನೇ ವಿಚಾರ ಮಾಡಿ ನೋಡಿರಿ, ಹೆರಿ ಹೋಡಲ ಹೋಚಿಯಾಗಿದ್ದರೇನಾಯಿತು? ಅವನು ಸಾರಾಯಿ ಕುಡಿಯುವುದಿಲ್ಲ, ಗಾಂಜಿ ಸೇಡುವುದಿಲ್ಲ, ಅವನ ಆಚಾರ ವಿಚಾರವನ್ನು ನೋಡಿ ಅವನು ಕೆಳಗಿನ ಜಾತಿಯವ—ಅಸ್ಟ್ರೇಶ್ಯ ಎಂದು ಯಾರು ಹೇಳಬಲ್ಲರು? ಅದರೆ ಲಕ್ಷ್ಮಣ, ಕಾಯಿಸ್ತೆ ಹೋದು. ಅವನ ಆಚಾರವಿಚಾರಗಳನ್ನು ಒಂದು ಬಾರಿ ನೋಡಿರಲ್ಲ? ಮಗ ಎರಡಿರೆಡು ಸಾರೆ ಜೇಲಿಗೆ ಹೋಗುವುದನ್ನು ತಪ್ಪಿಸಿಕೊಂಡು ಉಳಿದಿರುವ. ನಾವೆಲ್ಲರೂ ಅವನನ್ನು ಉಳಿಸಿಕೊಳ್ಳುದ್ದರೆ ಇವೆನ್ನುತ್ತಿಗೆ ಅವನು ಜೇಲಿಗೆ ಹೋಗಿ ಹೋಲಿಯರ ಕೈಯಿಂದ ಮಾಡಿದ ರೊಟ್ಟಿಯನ್ನು ತಿನ್ನುತ್ತಿರುತ್ತದ್ದು!”

ಲಕ್ಷ್ಮಣನ್ನು ಕುರಿತು ನನಗೆ ಕುತ್ತಿಹಳವುಂಟಾಗಿ ಅವನ ಬಗೆ ಹೆಚ್ಚಿಗೆ ಅರಿತುಕೊಳ್ಳಬೇಕೆಂಬ ಇಚ್ಛಿಯೂ ಉಂಟಾಗಲಿಲ್ಲ, ಹಂನೋಡಲನ್ನು

ತನ್ನ ಅಸ್ವೀಕೃತವನ್ನು ಬಚ್ಚಿಟ್ಟು ಎಂತಹ ಅಕರಾಧವನ್ನು ಮಾಡಿದನು ಎಂಬುದನ್ನು ಕುರಿತು ಮೀಮಾಂಸೆ ಮಾಡುವ ಪ್ರವೃತ್ತಿಯೂ ಉಂಟಾಗಲಿಲ್ಲ. ನಾನು ಈವಲ ಇದನ್ನೇ ಯೋಚಿಸಿಕೊಡಿದೆ— ಇನ್ನಾವ ದೇಶದಲ್ಲಿ ದೊಡ್ಡವರೆನಿಸಿಕೊಳ್ಳಬವರೂ ಗುಪ್ತಜಾರಿಯಿಂದ ತಮ್ಮ ಸೇರಿಹೊರೆಯವರ ಭಿದ್ರಗಳನ್ನು ಹುಡುಕಿಸ ಮತ್ತು ಅವರ ಪಿತ್ರೀಶ್ರಾದ್ಧವನ್ನು ಕೆಡಿಸಿ ಸಂತುಷ್ಟಿ ರಾಗುವರೂ ಆದೇ ದೇಶದ ಈ ಅಶಿಕ್ಷಿತರು ನೀಂಚ ಜಾತಿಯವರಾದಾಗ್ನಿ ಒಬ್ಬ ಆಸರಿಚಿತ ಬಂಗಾಲಿಯ ವಹಾಪರಾಧವನ್ನು ಕ್ಷಮಿಸಿದರು, ಇವ್ಯೇ ಅಲ್ಲ, ಆ ಮೇಲೆ ಅವನು ಈ ಪರದೇಶದಲ್ಲಿ ನಾಚಿಕೆಗೇಡಿಯಾಗಿ, ಹೀನನಾಗಿ ಇರಬಾರದೆಂದು ಆ ಜಾತಿಯ ಮಾತನ್ನೇ ಎತ್ತಡೆ ಮುಚ್ಚಿಟ್ಟಬಿಟ್ಟರು! ಇದೆಲ್ಲ ಆಸಂಭವ ಕಾರ್ಯವು ಹೇಗೆ ಸಂಭವಾಯಿತು? ವಿದೇಶಿಯರಿಗೆ ಬಹುಶಃ ಇನ್ನು ತಿಳಿಯಲಿಕ್ಕೆಲ್ಲ, ಆದರೆ, ಇದಕ್ಕಾಗಿ ಅದೆವ್ಯು ಹ್ಯಾದರ್ಯದ ವೈಶಾಲ್ಯ, ಮನದ ದೈಬಾರ್ಥ ಬೇಕೆಂಬುದನ್ನು ನಾವು ತಿಳಿದುಕೊಳ್ಳಬಲ್ಲಿಲ್ಲವು. ಆವರು ತಮ್ಮ ದೇಶವನ್ನು ಬಿಟ್ಟು ವಿದೇಶಕ್ಕೆ ಬಂದುದರ ಫಲವೇ ಇದು ಎಂಬುದರಲ್ಲಿ ಸಂದೇಹಪಿಲ್ಲ ಇಡು: ಒಗೆಯ ಶಿಕ್ಷಣವು ಈಗ ನಮ್ಮ ದೇಶಕ್ಕೆ ಅವಶ್ಯವಾಗಿ ಬೇಕು ಎಂಬ ವಿಚಾರವು ಬಂದಿತು. ತನ್ನ ದೇಶದ ಒಂದು ಜಿಕ್ಕೆ ಹೆಚ್ಚುರುಳ್ಳಿಯೆ ಇದ್ದಕ್ಕಂಡು ಇದಿ ಆಯಾಷ್ಯವನ್ನು ಕಳೆಯುತ್ತ ಕುಳಿತುಕೊಳ್ಳುವುದೇ ಮನುಷ್ಯನನ್ನು ಸಂಕುಚಿತಭಾವನೆಯುಳ್ಳವನನ್ನಾಗಿ ಮಾಡುವ ಪರಮ ಶಕ್ತಿವು ಎಂಬುದರಲ್ಲಿ ಸಂದೇಹವೇನಿದೆ? ಇರಲಿ ಬಿಡಿರಿ ಈ ಮಾತ್ರ.

ಈ ಜನರ ಕೂಡ ನಾನು ಒಹೆ ದಿನಗಳ ವರೆಗೆ ಇದ್ದೆ ಆದೇ, ಎಲ್ಲಿಯ ವರೆಗೆ ನಾನು ಹೆಚ್ಚು ಓದುಬರೆಕೆ ಬಲ್ಲವನೇಡು ಗೊತ್ತಾಗಲಿಲ್ಲವೋ ಅಲ್ಲಿಯ ವರೆಗೆ ಈ ಜನರೊಡನೆ ಹೆಚ್ಚು ಸ್ವೀಕ ಸಲಿಗಿಯಿಂದ ಇರುವ ಸಾಭಾಗ್ಯವು ದೊರೆಯುತ್ತಲಿತ್ತು ಮತ್ತು ನಾನೂ ಅವರ ಸುಖದುಃಖದಲ್ಲಿ ಪಾಲುಗಾರ ನಾಗಿರುತ್ತಿದ್ದೆ, ಎಂದಿನಿಂದ ಅವರಿಗೆ ನಾನು ಸಭ್ಯಗೃಹಕ್ಕು ಮತ್ತು ಇಂಗ್ಲೀಷು ಬಲ್ಲವ ಎಂದು ಗೊತ್ತಾಯಿತ್ತೋ ಅಂದಿನಿಂದ ಅವರು ನನ್ನನ್ನು ಪರಕೀಯನ ಹಾಗೆ ಕಾಣತ್ತೆಡಿದರು ಇಂಗ್ಲೀಷು ಬಲ್ಲ ಸದ್ಗೃಹಕ್ಕು ರಬಳಿಗೆ ಇವರು ಆಪತ್ತಿಲಿದಲ್ಲಿ ಹೋಗುವರೆಂಬುದು ನಿಜ, ಶಿಕ್ಷಣವದೆವರಿಂದ ಸಲಹೆ ಕೇಳುವರೆಂಬುದೂ ಸತ್ಯ; ಆದರೆ, ಇವರು ಅವರ ಮೇಲೆ ವಿಶ್ವಾಶವನ್ನು

ಇದುವದಿಲ್ಲ. ಅವರನ್ನು ಕಮ್ಮುವರೆಂದೂ ತಿಳಿಯುವುದಿಲ್ಲ. ನಾನು ಅವರು ಕೀಳರೆಂದು ತಿಳಿದು ಮನದಲ್ಲಿಯೆ ತರಸ್ಯಾರ ದೃಷ್ಟಿಯಿಂದ ಕಾಣಬುವುದಿಲ್ಲ, ಅವರ ಬೆನ್ನು ಹಿಂದೆ ಅವರನ್ನು ಉಪಕಾಸ್ಯಮಾಡುವುದಿಲ್ಲ ಆದಾಗ್ಯಾ ಅವರು ತಮಗೆ ದೊರೆತ ಒಂದು ಈ ಕುಸಂಸ್ಯಾರವನ್ನು ಇಂದಿಗೂ ತಮ್ಮ ಮನದಿಂದ ದೂರ ಮಾಡಲು ಸಮರ್ಥರಾಗಲಿಲ್ಲ ಕೇವಲ ಈ ಕಾರಣದಿಂದ ನನ್ನವೆನ್ನೀ ಸೀನಾತೀತಸತ್ಯಸಂಕಲ್ಪಗಳು ಈ ಜನರ ಮಧ್ಯದಲ್ಲಿ ವಿಫಲ ವಾಗಿವೆ ಎಂಬುದನ್ನು ನಾನೇ ಬಲ್ಲೆ —ಆದರೆ, ಇರಲಿ ಈ ಮಾತ್ರ ಇಷ್ಟ್ವೇತ್ತೇ ಈ ದಿನ.

ಈ ಕಡೆಯಲ್ಲಿ ಬಂಗಾಲಿ ಹೆಂಗುಸರ ಸಂಚ್ಯೇಯೂ ಕಡಿಮೆಯಿಲ್ಲವೆಂಬು ದನ್ನು ಕಂಡೆ ಆದರೆ, ಅವರ ಕುಲಗಳ ಪರಿಚಯವನ್ನು ಇಲ್ಲಿ ಕೂಡದಿರು ವುದೇ ಏಹಿತ; ಆದರೆ, ಅವರು ಇಲ್ಲಿ ಮತ್ತಾಷ್ಟೇದೇ ಒಂದು ರೂಪದಲ್ಲಿ ಪರಿವರ್ತಿತರಾಗಿ ಶಂಕ್ಷಿಪ್ತ ಗೃಹಶಢರ ಧರ್ಮಪತ್ರಿಯರು ಅಗಬಟ್ಟಿರುವರು! ಪುರಾಣ ಮನದಲ್ಲಿ ಆದೇನೋ ಆಶರಾಪವಾಗಿ ‘ಜಾತಿಯ’ಯ ಕಣಿಯ ಸ್ತುತಿಯು ಉಳಿದೆ. ಆದರೆ ಈ ಸ್ತುತಿಯರು ತಮ್ಮ ದೇಶಕ್ಕೂ ಬರುವುದಿಲ್ಲ, ತಮ್ಮ ದೇಶದ ಕೂಡ ಯಾವ ಸಂಪರ್ಕವನ್ನೂ ಇಟ್ಟಿಕೊಂಡಿಲ್ಲ ಅವರ ಮಕ್ಕಳು ಮರಿಗಳನ್ನು ವಿಚಾರಿಸಿದರೆ ಇಷ್ಟ್ವೇ ಹೇಳುವರು ‘ನಾವು ಬಂಗಾಲಿಗಳು’ ಎಂದರೆ ಮುಸಲ್ಲಾನ್, ಕೃತ್ಯಾಯನ್, ಬಮಿರ್ ಮೊದಲಾದವರು ಅಲ್ಲ, ಬಂಗಾಲೀ ಹಿಂದುಗಳಿಂದೇನೇ ಎಂದು ಆಫ್ರ. ಇವರಲ್ಲಿ ವಿವಾಹಾದಿ ಆದಾನ ಪ್ರದಾನವು ಸ್ವಷ್ಟಿಂದವಾಗಿ ಆಗುವುದು—ಆದರೆ ಅವರು ‘ಬಂಗಾಲಿ’ ಗಳಿಂದರಾಯಿತು. ಯಾವನಾದರೂ ಚಟ್ಟಗಾಂವದ ಬಂಗಾಲಿ ಬ್ರಾಹ್ಮಣ ನಿಂದ ಮಂತ್ರ ಹೇಳಿ ಕ್ರೈಸ್ತ ಹಿಡಿಸಿದರೆ ಆಯಿತು ಮದುವೆ ವಿಧವಾ ವಿವಾಹದ ಪದ್ಧತಿಯೂ ಇಲ್ಲಿ ಇಲ್ಲ, ವಿಧವಾ ವಿವಾಹಕ್ಕೆ ಮಂತ್ರ ಹೇಳಲು ಬ್ರಾಹ್ಮಣರು ಒಪ್ಪಲಿಕ್ಕೆಲ್ಲವೆಂದು ಆ ಪದ್ಧತಿಯನ್ನೇ ಇಲ್ಲಿಯವರು ಇಟ್ಟಿಕೊಂಡಿಲ್ಲ. ಆದರೆ ಇಲ್ಲಿಯ ಹೆಂಗುಸರು ವೈಧವ್ಯವನ್ನು ಬಿಯಸುವುದೇ ಇಲ್ಲ, ವೈಧವ್ಯವು ಅವರಿಗೆ ಸೇರಿಕೆಯಿಲ್ಲ ಆದುದರಿಂದ ವಿಧವೆಯಾದ ಹೆಂಗುಸರು ಕೂಡಲೇ ಒಂದು ಹೊಸ ಸಂಸಾರವನ್ನು ಹೂಡಿಕೊಂಡು ಇಡ್ಡಿ ಬಿಡುವರು. ಅವರಿಗೂ ಮಕ್ಕಳು ಮರಿಗಳು ಆಗುವುವು; ಅಷ್ಟು ‘ನಾವು ಬಂಗಾಲಿಗಳು’ ಎಂದು ಹೇಳುವುಷ್ಟು. ಅವರ ಮದುವೆಗೂ ಆದೇ ಪುರೋಹಿತ

ಬಂದು ಮಂತ್ರವನ್ನು ಹೇಳಿ ಮದುವೆನೂಡಿಸಿ ಹೋಗುತ್ತಾನೆ. ಏರಡನೆ ಬಾರಿ ಹೇಳಿತ್ತೂ ದೆಂತಿ ವಿಧವೆಯಾಗ ಸಧವೆಯಾಗೆ ರೆಂತಿ ಸಂಸಾರವೂಡಿಕೊಂಡು ಇರ. ವಾಗ ಹಿಂಟಿದ ಪತ್ರೆ ವಿವಾಹವನ್ನು ವಾಡಿಸಲು ಪುರುಷೀಹಿತದಿಗೆ ತಿಲಮಾತ್ಕಣಾದರೂ ಅಣ್ಣ ಕಲ್ಲಿ ಒಬ್ಬ ಗಂಡನು ಅತ್ಯಂತ ಕಷ್ಟಕೊಡ ಲಾರಂಭಿಸಿದರೆ ಈವನ್ನನ್ನು ಬಿಟ್ಟು ಇನ್ನೊಬ್ಬನೆ ಆಶ್ರಯಕ್ಕೆ ಹೋಗುವರು ಆದ್ದರಿಂದ ಆಪ್ತಾ ಮಂಡಾಪದಲ್ಲಿ ಅತ್ಯೇತ ನಾಚಿಕಯ ಸಂಗತಿಯೆಂದೂ ಅವರಿಗೆ ದೃಷ್ಟಿವು. ಈ ಧಿಕವಾಗಬೇಕಂದೂ ಶಿಕ್ಷಿಯ. ವರು ಈ ರೀತಿಯ ಸಮಾಜ ಜೀವಿಗಳಾಗಿದ್ದರೂ ವಾಸ್ತುಪಿರವಾಗಿ ಆವರು ಹಿಂದುಗಳು, ದಾಳಿ ಪ್ರಾಜೆಯಿಂದ ಹಾ. ರಾ. ಗ್ರಾಂಡ್, ಷಣ್ಣೀ ಮಹಾಕಾಲ ಪೂಜಾದ ವರೆಗೆ ಯಾವ ಪೂಜೆಯನ್ನು ಆವದು ಬಿಡುತ್ತದ್ದಿಲ್ಲ, ಎಲ್ಲ ಪರ್ವಗಳಲ್ಲಿ ದೇವರ ಪೂಜೆಯನ್ನು ಮಂಡುವುದು

— ೨ —

ಮಾರ್ಗದಾಳಿ ಯಾರ ಸ್ತುತಿ. ಇಗಳೇಡನೆ ಬೆರೆತು ಈ ಪರದೇಶಕ್ಕೆ ಬಂದನೇ ಅವರು ಈ ಪತ್ರೆಯಿಂದ ಬಂದು, ರೆಡಿಟ್ಟು ಇದ್ದರು ಮತ್ತು ನನಗ ಆಶ್ರಯ ಸಿಕ್ಕುಡು ಇಸ್ತ್ಯಾದ್ದು ಮಾಡಿಲ್ಲ. ಆದ್ದರಿಂದ ಈ ರುದಿಸ್ತೇದು ದಿನಗಳಲ್ಲಿ ಒಂದು ಬಾರಿಯಾ ಹರೂ ಆವರನ್ನು ಕಾಣಲು ನನಗೆ ಹೋಗ ಲಿಕ್ಕಾಗಲಿಲ್ಲ. ಹೇ.ಲ.ಗಿ ನೌಕರಿಯನ್ನು ಹಡುಕುತ್ತ ಹುಡುಕುತ್ತ ಬೇಸತ್ತು ದಣಿದು ಹನ್ನೆಗ ಉತ್ತರಿಸಿದ್ದೆ ವಿಶ್ವಾಂಯನ್ನು ಪಡೆದು ಪುನಃ ಸಾಯಂಕಾಲ ಹೊರಗೆ ಹೋಗಲು ನುಸ್ಸೇ ಆಗುತ್ತಿರಲಿಲ್ಲ ಕ್ರಮೇಣ ವಾಗಿ ಈ ದೂರದೇಶದಲ್ಲಿ ನನಗ ಸ್ಥಾರಿ ಸಿಕ್ಕುವುದು ಅತ್ಯಂತ ಕಷ್ಟಸಾಧ್ಯ ವಾದುದೇಡೂ ಸಿಕ್ಕಲಿಕ್ಕೇ ಇಲ್ಲ ಎಂದೂ ಎನಿಸ ತೊಡಗಿತು.

ಅಭಯಾಳ ನೇನಪ್ಪ ಇಂದಿತು ಯಾವ ಮನುಷ್ಯವೆ ಮೇಲೆ ಭರವಸೆ ಯನ್ನಿಲ್ಲಿಟ್ಟುಕೊಂಡು ಮನೆಯ ನ್ನು ತುಲಿಸಿದು ಆಕೆಯು ಗಂಡನನ್ನು ಹಡುಕಲು ಬಂದಿದ್ದ ಹೊ ಆ ಮನುಷ್ಯನ ಪರಿಸ್ಥಿತಿ ಏನಾಗುವುದು. ಮನೆಯನ್ನು ಬಿಟ್ಟು ಹೊರಬಿಳುವಾಗ ಕೆಂದ ಬಾಗಿಲು ಪುನಃ ಅಷ್ಟೇ ಚೆನ್ನಾಗಿ ತಿರುಗಿ ಮನೆಗೆ ಹೋದಾಗಲೂ ತೆದಿರುವುದು ಎಂದು ಯೋಚಿಸುವ ಸಾಹಸವೂ ಬಂಗಾ ಲದ ಹಣ್ಣೆ-ನೀಡುಂಡ ಸನ್ನಲ್ಲಿ ಇರಲಿಲ್ಲ ಬಹಳ ದಿನಗಳ ವರೆಗೆ ತಮ್ಮ

ಉಪಜೀವನವನ್ನು ಸಾಗಿಸಲಿಕ್ಕೆ ಬಹುನಷ್ಟು ನೇನೆ ಸಂಗ್ರಹಿಸಿದ್ದನ್ನು ಒಳಿಯು
ಲಿಟ್ಟಿಕೊಂಡು ಅವಮು ಇತ್ತು ತವತ್ತು ಅದ್ದು ಸುಂದಿಟ್ಟಿಳ್ಳ ಎಂದು
ಅನುಭಾವ ಮಾಡುವುದು ಕರಿಸುವಾದ ಪೂರ್ವಿ ಸನಗೆ ಒಂದು ಮಾರ್ಗ
ಮಾತ್ರ, ನವ್ಯೋ ಬಂಗಾಲಿಗಳಿಗೆ ತೆರೆಯಿರುತ್ತದು— ಹೆಚ್ಚು ಹದಿನ್ಯೈದು
ದಿನಗಳುದ ಬಳಿಕ ನರಕೀಯರ ನೌಕರಿಯನ್ನು ಮಾಡುವುದ; ನೌಕರಿ
ಯನ್ನು ಮಾಡುತ್ತ ಈ ಶರೀರದಲ್ಲಿ ಎಲ್ಲಾ ಸ್ವಲ್ಪಿ ರಕ್ತ ಮಾರ್ಗ ಉಳಿಸಿ
ಕೊಂಡಿನುವುದು ರೆಂಬಿಂಧಿಂಹಣಪ್ಪೇಗೂ ಈ ವಾರ್ದಾದ ಇನ್ನಾಗ್ತ್ಯಂತರವೇ
ಇರಲಿಲ್ಲವೇಂಬುದನ್ನು ವೇಳುವುದು, ಅಗ್ನಿವಿಲ್ಲ ಅವರೆ ರಂಗೋನವ ಈ
ವೇಟಿಯಲ್ಲಿ ನನಗೆ ಹೊಟ್ಟಿ ಹೊರಕೂಕುತ್ತಿರುತ್ತು, ನೌಕರಿಯನ್ನು ಹುಡು
ಕಲು ಇಪ್ಪು ಕಷ್ಟವಾಗತ್ತಿರುವುದೆಂದ ಬಳಿಕ ಇ ಒಬ್ಬ ಸಂಗ್ರಹಿಸಿ ಭಾರ
ವನ್ನು ತನ್ನ ಮೇಲೆ ಹೊತ್ತುಕೊಂಡ ಆ ಸುವ ಆಫ್ ಮಾಳ ಬಡ ‘ಆಣ್ಣ’ನ
ಗತಿ ಏನು ಎಂಬ ವಿಚಾರನ್ನು ಮನದಲ್ಲಿ ಬಂದೊಡನೆ ನನ್ನ ಎದೆ ನಡುಗ
ತೊಡಗಿತು ನಂಳಿ ಹೇಗುದರೂ ಮಾಡಿ ಅವರನ್ನು ಕಂಡೇ ಒರಬೇಕೆಂದು
ಸಿಕ್ಕಿಯಿಸಿದೆ

ಮರುದಿನ ಸುಮಾರು ಎರಡು ಹೇದಾರಿ ನಡೆದು ಸುಯಂಕಾಲಕ್ಕೆ
ಅವರ ಮನಸೆಗೆ ಹೊದಿ, ಹೊರಗೆ ರೋಧಿತ್ವದ್ಯುಯಾ ಬಂದು ಚಿಕ್ಕ ಮಣಿಯು
ಮೇಲೆ ಕುಟುಂಬದನ್ನು ಕಂಡೆ, ಅವನ ಮುಖ ಮಂಡಲನ ನ್ನು ‘ಆಣ್ಣಾಧಕ್ಕೆ’
ಪ್ರಥಮ ದಿನಸೇಯಂತೆ ಮೋಡಗಳು ಆವರಿಸಿದ್ದುವು ಆವನು ನನ್ನನ್ನು
ಸೋಡಿದೊಡನೆ “ಓಹೋ, ಶ್ರೀಕಾಂತ ಬಾಬಾ! ನೀವು ಚೆನ್ನಾಗಿದ್ದೀರಿ
ತಾನೇ?” ಎಂದ.

“ಹೂ, ಚೆನ್ನಾಗಿರುವೆ”

“ಹೋಗಿರಿ, ಒಳಗೆ ಹೋಗಿ ಕುಳಿತ್ತುಕೊಳ್ಳಿರಿ”

ನಾನು ಸ್ವಲ್ಪ ಅಂಚುತ್ತು “ನೀವೆಲ್ಲರೂ ಚೆನ್ನಾಗಿದ್ದೀರಿ ತಾನೇ?” ಎಂದೆ

“ಹೂ, ಒಳಗೆ ಹೋಗಿರಲ್ಲ, ಆಕೆ ಒಳಗೆ ಇದ್ದಾಳೆ.”

“ಒಳ್ಳೀದು, ಹೋಗುವೆ; ನೀನೂ ಬಾ ಅಲ್ಲ?”

“ಇಲ್ಲ ನಾನು ಇಲ್ಲೇ ಸ್ವಲ್ಪ ವಿಶ್ವಾಂತಿ ತಿಗೆದುಕೊಳ್ಳುವೆ. ಪರಿಶ್ರಮ
ಮಾಡಿಮಾಡಿ ನಾನು ಒಂದು ಬಗೆಯಿಂದ ಸತ್ತೀ ಹೋಗುತ್ತಿದ್ದೇನೆ, ಒಂದೆ-

ರಡು ನಿಮಿಷ ಕಾಲುಚಾಚಿಕೊಂಡು ವಿಶ್ವಾಂತಿಯನ್ನು ದರೂ ತೆಗೆದು ಕೊಳ್ಳುವೇ ”

‘ಪರಿಶ್ರಮದಿಂದ ಸತ್ಯ ಹೋಗುತ್ತಿದ್ದೇನೆ’ ಎಂದು ಅವನು ಆದಿದ ವಾತು ಅವನ ಮುಖ ಸೋಡಿದರೆ ನಿಜ ಎಂದು ಎನಿಸುತ್ತಿರಲಿಲ್ಲ, ಆದಾಗ್ಯಾ ನಾನು ಮನದಲ್ಲಿಯೆ ಉದ್ದಿಗ್ನಾದೆ ರೋಹಿಣಿಭೈಯಾನಲ್ಲಿ ಇವು ಗಾಂಭಿರಾರ್ಥವು ಇವು ದಿನಗಳಿಂದ ಗುಪ್ತರೀತಿಯಲ್ಲಿ ಮನೆವಾಡಿಕೊಂಡು ಇರುವುದೆಂಬಾದನ್ನು ಕಣ್ಣಾರೆ ಕಾಣದ ಹೂರತು ನಂಬುವುದು ಇವು ಆದರೆ ಆದುದಾದರೂ ಏನು? ನಾನೂ ಬೀದಿ ಬೀದಿ ಅಲೆದು ದಾರಿಯ ಹುಡಿಯನ್ನು ವೆಚ್ಚುಂಬ ವಾಡಿಕೊಂಡಿರುವೆ ನನ್ನ ಈ ರೋಹಿಣಿಭೈಯಾಸಾದರೂ ಏನು—

ಬಾಗಿಲ ಸಂದಿನೋಳಗಿಂದ ಈನ್ನ ನಗುವೊಗವನ್ನು ಹೊರಕ್ಕೆ ಹಾಕಿ ಸುಮೃಗಿ ಸನ್ನೇಯಿಂದ ಅಭಯಾ ನನ್ನನ್ನು ಕರೆದಳು ನಾನು ಧರ್ಮ ಸಂಕಟದಲ್ಲಿ ಬಿದ್ದು “ರೋಹಿಣಿಭೈಯಾ, ನೀನೂ ಒಳಗೆ ನಡೆಯಲ್ಲ, ಒಳಗೇ ಹರಬಿ ಹೊಡೆಯೋಣ!” ಎಂದು.

“ಹರಬಿ! ಈಗ ನಾನು ಸತ್ತರೆ ಬಹಳ ಒಳ್ಳೆಯಾದು, ಗೊತ್ತೀನು ಶ್ರೀಕಾಂತಬಾಬೂ?”

“ಗೊತ್ತಿಲ್ಲ” ಎಂದು ಒಪ್ಪಿಕೊಳ್ಳಬೇಕಾಯಿತು ನಾನು. ಅವನು ಒಂದು ಅತ್ಯಂತ ದೀರ್ಘವಾದ ಉಸಿರನ್ನು ಬಿಟ್ಟು “ಎರಡು ದಿನಗಳ ನಂತರನೇ ಗೀಕತ್ತಾಗುವುದು” ಎಂದ.

ವುನಿ: ಸನ್ನೇಯಿಂದ ಅಭಯಾ ಕರೆದಳು. ನಾನು ಬಹಳ ಹೆಡತ್ತು ಹೊರಗೆ ನಿಲ್ಲಲಿಲ್ಲ, ಒಳಗೆ ಹೋದೆ ಒಳಗೆ ಅಡುಗೆಯ ಮನೆಯ ಹೊರತು ಇನ್ನೂ ಎರಡು ಕೋಟಿಗಳವೇ ಆವು ಮಲಗುವ ಕೋಟಿಗಳು. ಎದುರಿಗಿರುವ ಕೋಟಿಯೇ ದೊಡ್ಡದು, ಆದರಲ್ಲಿಯೆ ರೋಹಿಣಿಬಾಬೂ ಮಲಗುವ ಒಂದು ಬದಿಯಲ್ಲಿ ಅವನ ಮಂಚವಿದೆ, ಆದರ ಮೇಲೆ ಹಾಸುಗೆಯಿದೆ. ಒಳಗೆ ಹೋಗಿ ಸೋಡಿದೆ. ನೇಲದ ಮೇಲೆ ಒಂದು ಆಸನವಿದೆ—ಆದರ ಎದುರಿಗೆ ತಟ್ಟಿಯಲ್ಲಿ ಪುರೈಪಲ್ಯ, ಸ್ವಲ್ಪ ಸಿ-ಸಜ್ಜಿಗೆ; ಒಂದು ತಾಲಿಯಲ್ಲಿ ನೀರು ಇಟ್ಟುವೇ. ಜೋತಿಷಿಯನ್ನು ಕೇಳಿ ನನಗಾಗಿ ಇಷ್ಟೆಲ್ಲ ವಾಡಿ ಇಡಲಾಗಿದ್ದಿಲ್ಲ

ಎಂಬುದರಲ್ಲಿ ಸಂದೇಹವಿಲ್ಲ. ಕೈಳದಲ್ಲಿ ಏನೋ ಜಗತ್ ನಡೆದಿದೆ ಎಂದು ನಾನು ತಿಳಿದುಕೊಂಡೆ. ಅದುದರಿಂದಲೇ ರೋಹಿಣಿಭ್ಯಾನ ಮುಖದ ಮೇಲೆ ಹೊಡಿಗಳು ಕೆವಿದಿವೆ. ಅದುದರಿಂದಲೇ ಅವನು ತಾನು ಸತ್ತು ಒಳ್ಳಿಯಾದು ಎಂದು ಹೇಳಿದ್ದು! ನಾನು ಸುಪ್ಯುಗಿ ಹೋಗಿ ಮಂಚದ ಮೇಲೆ ಕುಂತೆ ಅಭಯಾ ಸ್ವಲ್ಪ ದೂರದಲ್ಲಿ ನಿಂತು “ಸೀವು ಒಳತಾಗಿದ್ದೀರಾ? ಇಪ್ಪು ದಿವಸಗಳಾದ ಒಳಿಕ ಒಡವರ ನೇನಪು ಬಂದಿತಿ?” ಎಂದಳು.

ಉಪರೆ ಶಿಟ್ಟಿಯನ್ನು ತೋರಿಸಿ “ನನ್ನ ಮಾತು ಆನೇಲಿ; ಆದರೆ ಇದೇನು?” ಎಂದು ಕೇಳಿದೆ.

ಅಭಯಾ ನಕ್ಕೆಳು ಮತ್ತು ಸ್ವಲ್ಪ ಸಮಯ ಸುವೃಗಿದ್ದು “ಇದೇನೂ ಇಲ್ಲ, ಮೊದಲು ನೀವು ಹೇಗೆಖುವಿರಿ ಹೇಳಿರಿ?” ಎಂದಳು.

“ನಾನು ಹೇಗೆದ್ದೇನೇಂಬುದು ನನಗೇ ಗೊತ್ತಿಲ್ಲ ಎಂದ ಮೇಲೆ ಬೇರೆ ಯವರಿಗೆ ಹೇಗೆ ಹೇಳಲಿ?” ಎಂದು ಸ್ವಲ್ಪ ಯೋಚಿಸಿ “ನಾಕರಿ ಎಲ್ಲಿಯ ವರಿಗೆ ಸಿಗುವುದಿಲ್ಲವೇ ಅಲ್ಲಿಯ ವರಿಗೆ ಈ ಮಾತಿಗೆ ಉತ್ತರ ಕೊಡುವುದು ಸ್ವಲ್ಪ ಕಷ್ಟ ರೋಹಿಣಿಬಾಬೂ ಆನ್ನು ತೀದ್ದ—” ಎಂದು ಏನೋ ಹೇಳಿ ಬೇಕೆಂದು ಮಾಡಿದ್ದು, ಆದರೆ ಮಾತು ಹೋರಗೆ ಬರಲೇ ಇಲ್ಲ ರೋಹಿಣಿ ಭ್ಯಾನ ತನ್ನ ಹರಿದ ಜೋಡುಗಳಿಂದ ಚಪಾಚಪಾ ಶಬ್ದಮಾಡುತ್ತ ಒಳಗೆ ಬಂದ ಮತ್ತು ಬಂದು ಥಾಲಿ ನೀರನ್ನು ಬಂದೇ ಗುಟಿಕಿಸಲ್ಪಿ ಕುಡಿಮಬಿಟ್ಟು. ಒಳಿಕ ಥಾಲಿಯನ್ನು ಮೇஜಿನ ಮೇಲೆ ಇಟ್ಟು “ಹೋಗಲಿ ಬಿಡು, ಕೇವಲ ನೀರನ್ನೇ ಕುಡಿದು ಹೊಟ್ಟಿ ತುಂಬಿಕೊಂಡರಾಯಿತು! ಹೊಟ್ಟಿ ಹಸಿದಾಗ ಉಂಟಕ್ಕೆ ಜಾಕುವಂಥವರು ನನ್ನ ವರು ಇಲ್ಲ ಯಾರಿದ್ದಾರಿ?” ಎನ್ನುತ್ತ ಎನ್ನುತ್ತ ಹೋರಗೆ ಹೋದ.

ನಾನು ಮೂಕನಂತಾಗಿ ಅಭಯಾನ ಕಡೆಗೆ ನೋಡಿದೆ. ಕೈಳವೊತ್ತ ದಲ್ಲಿ ಆಕೆಯ ಮುಖವು ಕೆಂಪಾಯಿತು ಆದರೆ ಅದೇ ನೇಳಿಯಲ್ಲಿ ತನ್ನ ನ್ನು ಸಂಬಾಳಿಸಿಕೊಂಡು ನಗುತ್ತ ‘ಹೊಟ್ಟಿ ಹಸಿದರೆ ಮನುಷ್ಯನಿಗೆ ನೀರನ ಥಾಲಿ ಗಿಂತ ಬಡಿಸಿದ ತಟ್ಟಿಯಿ ಮೊದಲು ಕಾಣಿಸುವುದು’ ಎಂದಳು.

ರೋಹಿಣಿಬಾಬೂ ಈ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ, ಹಾಗೆಯೆ ಹೋರಗೆ ಹೋರಟುಹೋಡ ಪುನಃ ಆಧ್ಯ ನಿಮಿಷದಲ್ಲಿ ಒಳಗೆ

ಬಂದ ಮತ್ತು ಬಾಗಿಲ ಬಳಯಲ್ಲಿ ನಿಂತು ನನ್ನನ್ನ ಸಂಭೋಧಿಸಿ “ಇಡಿ ದಿನ ಅಷ್ಟೇಸಿನಲ್ಲಿ ಪರಿಶ್ರಮವಾಡಿದ ನೇರಿ ಹಸಿವಿನಿಂದ ತಲೆ ಕಿರುಗುತ್ತಿತ್ತು ಶ್ರೀಕಾಂತಬಾಬೂ, ಆದ್ದರಿಂದಲೇ ನಿಮ್ಮ ಕೂಡ ಮಾತನಾಡಲಾರದವನಾದೆ. ಮನಸ್ಸಿನಲ್ಲಿ ಹಿಡಿಯಬೇಕಿರಿ!” ಎಂದ.

“ಇಲ್ಲ”

“ನಿಂತು ಇದ್ದಲ್ಲಿಯೇ ನನಗೂ ವ್ಯವಸ್ಥೆಯನ್ನು ಮಾಡಿಕೊಡಬಲ್ಲಿರಾ?” ಅವನ ಮುಖ-ಭಾಗಿಯನ್ನು ನೋಡಿ ನಾನು ನಕ್ಕೆ ಬಿಟ್ಟೆ. ಬಳಿಕ “ಅಲ್ಲವುರೆ, ವೇಳೆಹನಭೀಳಿಗ (ಹಲ್ಪು = ೫೯ ಜ್ಞಗೆ) ವೊದಲುದವುಗಳ ವ್ಯವಸ್ಥೆ ಇಲ್ಲ” ಎಂದು ಹೇಳಿದೆ.

“ಅವು ಏತಕ್ಕೆ ಬೇಕು! ಹಸಿವಾದಾಗ ಯಾರಾದರೂ ಸ್ವಲ್ಪ ಬೆಳ್ಳಿ ಮತ್ತು ನಿರ್ಲಿಪಿಯನ್ನು ಕೊಟ್ಟರೆ ಅದೇ ಅವೃತವಾಗುವುದು! ಇಲ್ಲಿ ಅಷ್ಟನ್ನಾದರೂ ಯಾರು ಕೊಡುವರು?”

ನಾನು ತಿಳಿದುಕೊಳ್ಳಬೇಕೆಂಬ ಉದ್ದೇಶದಿಂದ ಅಭಯಾನ ಕಡೆಗೆ ನೋಡಿದೆ. ಕೂಡಲೇ ಆಕೆಯು ಮೇಲ್ಗೆ “ತಲೆನೋಂತು ಬಾಡಿತ್ತು, ಸ್ವಲ್ಪ ಅವೇಳೆಯಲ್ಲಿ ಮಲಗಿಕೊಂಡೆ, ಆದುದರಿಂದ ಆಡುಗೆ ಮಾಡಲು ಸ್ವಲ್ಪ ತಡವಾಗಿ ಹೋಯಿ, ತು ಶ್ರೀಕಾಂತಬಾಬೂ” ಎಂದಳು

ನಾನು ಆಕ್ಷಯದಿಂದ “ಸಂ, ಇದೇ ಏನು ಅಪರಾಧಿ?” ಎಂದೆ. ಅಭಯಾ ಅದೇ ರೀತಿಯಾಗಿ ಶಾಂತಚಿತ್ತದಿಂದ “ಇದೇನು ತುಳ್ಳಿ ಅಪರಾಧನೇ ಶ್ರೀಕಾಂತ ಬಾಬೂ” ಎಂದಳು.

“ತುಳ್ಳಿವಲ್ಲದಿದ್ದರೆ ಮತ್ತೇನು?”

“ನಿಮ್ಮ ನೋಟದಲ್ಲಿ ತುಳ್ಳಿವಾಗಬಹುದು, ತಾನಾಗಿಯೆ ಕೊರಳಿಗೆ ಬಿದ್ದ ವಳಿಗೆ ಉಟ್ಟಿಕ್ಕೆ ಕೂಕುವವರಿಗೆ ತುಳ್ಳಿ; ಅವರು ಅದನ್ನು ಹೇಗೆ ಕ್ರಮಿಸಬಿಲ್ಲರು? ನನಗೆ ತಲೆನೋವಾದರೇನು? ಅವರ ಕೆಲಸ ಸರಿಯಾಗಿ ಸಾಗಬೇಕಳ್ಳವೇ?”

ರೋಹಿಣೆ ಬಾಬೂ ಒಮ್ಮೆಗೆ ಗಜಿಸಿ “ನೀನು ಕೊರಳಿಗೆ ಬಿದ್ದಾಕೆ ಎಂದು ನಾನಾತಾಗ ಹೇಳಿದೆ?” ಎಂದು.

“కేళబేసాగిల్ల, శావిరారు శల ఈ భావనన్ను కాయిరూ దట్లి తోరిసుత్తద్దిఱి ! ”

“తోరిసుత్తద్దేనే! ఓహో, నిన్న మనదల్లి జలేఖియంతే జట్టవ్యుతపెది? తలేనేఱుత్తడియేందు సీను ననగి కేళద్దేయా?”

“ కేళద్దరేను లాభవాగత్తుత్త? సీను విస్వాసవిషుత్తద్దేయా?”

రోహిణి భృయా నెన్న కడిగే గరజ్ఞనే తిరుగి ఉష్ణస్వరదింద “కేళరి శ్రీకాంత బాబూ, ఈ ఎల్ల మాతుగళన్ను కేళట్టిరి. ఈకెయ సలువాగియే నాను మనేయన్న బట్టి, మనిగి హంతిరుగువ దారియు కట్టుగి హోయితు-ఈగ ఈకెయ బాయ మాతు కేళరి, ఓహో-” ఎంద.

ఆభయా జూడ ఈ బారి సిట్టినింద ఉత్తరపిత్తుళు “ ననగే నేను ఆగవుదో ఆగలి, సీను మనస్సిగే బందాగ ఇన్న దేశక్క తుగి హోగబహుద! ననగాగి సీనిష్టు కష్టసహసువుదేశ? నానేనాగబేచు నినగి? ఈ ర్యాతి వ్యంగ్యవాగి నుడియువుదక్కింత—”

ఆకెయి మాతు ముగిదిత్తు ఇల్లపో రోహిణి భృయా చేం “కేళరి శ్రీకాంత బాబూ, ఎరదు హోట్టిగళన్ను బేయిసి కాకును దశ్వాగి— ఈ మాతుగళన్ను కేళట్టిరి! ఒళ్ళేదు, ఇష్టాత్తినింద సీను ఎందాదరూ నెన్న సలువాగి ఆడుగే మనేయల్లి కాలట్టరి సీను బహా దొడ్డ— ఆదరి హోట్టిలినల్లి—” ఎన్న త్తిరువాగ ఆవన కంర బిగదు బందితు. ఆవను దొఱిరద చుంగన్ను హోరియ మేలి ఇట్టు కొండు చేఁగ చేఁగ హోగిబట్టి. ఆభయా తన్న సిస్టేజ ముఖివన్ను కేళగి బాగిసిదశు— కంపనిగళన్ను ముచ్చికొళ్ళువుదక్కు అథవా హీగియో కేళలారె ఆదరి నాను మాత్ర దిగ్గుర్మేగోండు కుళకే. కెలవు దిశగళంద ఇబ్బరల్లియూ స్ఫుర్తి మనస్తుపవాగుత్త రువుదు ఎంబుదు కణ్ణిగే కాణుత్తద్దితు. ఇదరమూలకారణ ద్శస్సిగే అగోళచరవాగిద్డరూ హసివు మత్తు ఆడుగే అల్ల ఎంబుదస్తు అంయలు తడ హికియల్లి ననగి. ఆగ — పతియన్న తుదుకున విషయ సహ—

ನಾನು ಎದ್ದು ಸಿಂತೆ. ಅಗಿನ ಶಾಂತಿಯನ್ನು ಭಂಗಮಾಡಲು ಹನಗಿ ಸ್ವಲ್ಪ ಸಂಕೋಚನೆನಿಸಿತೊಡಗಿತು. ಸ್ವಲ್ಪ ಅತ್ಯಿಕ್ರಮ ನೋಡಿ “ನಾನು ಬಹಳ ದೂರ ಹೋಗಬೇಕು—ಈಗ ಹೂರಧುವೆ” ಎಂದೆ.

ಅಭಯಾ ತಲೆಯೆತ್ತು “ಇನ್ನು ಯಾವಾಗ ಬರುವಿರಿ?” ಎಂದು ಮೆಲ್ಲಿಗೆ ಕೇಳಿದಳು.

“ಬಹಳ ದೂರ—”

“ಹಾಗಾದರೆ ಸ್ವಲ್ಪ ಸಿಲ್ಲಿರಿ” ಎಂದು ಅಭಯಾ ಹೋರಗೆ ಹೋದಳು. ಖದಾರು ನಿಮಿಷಗಳ ನಂತರ ಹಿಂತಿರುಗಿ ಬಂದಳು. ನನ್ನ ಕೈಯಲ್ಲಿ ಒಂದು ಕಾಗದವನ್ನು ಕೊಟ್ಟು “ನಾನು ಇಲ್ಲಿಗೆ ಯಾವ ಕಾರ್ಯಕ್ರಾಗಿ ಬಂದಿರುವೆನೊ ಅದರ ವಿಷಯವನ್ನು ಸಂಕ್ಷೇಪದಲ್ಲಿ ಈ ಪತ್ರದಲ್ಲಿ ಬರೆಯಲಾಗಿದೆ. ಅದನ್ನು ಓದಿ, ಸಂತೋಃಿದಂತೆ ಮಾಡಿರಿ. ನಾನು ಇದಕ್ಕೂ ಹೆಚ್ಚಿಗೆ ನಿಮಗೆ ಏನನ್ನೂ ಹೇಳಲಾರೆ” ಎಂದು ಸೇರಿಗನ್ನು ಕುತ್ತಿಗೆಗೆ ಸುತ್ತಿಕೊಂಡು ಬಾಗಿ ನನ್ನ ಅಡಿಗಿರಿಗಿದಳು. ಬಳಿಕ ಎದ್ದು “ನೀವು ಇರುವುದೆಲ್ಲಿ?” ಎಂದು ಕೇಳಿದಳು.

ಪ್ರಶ್ನೆಗೆ ಉತ್ತರವಿತ್ತು ನಾನು ಕಾಗದವನ್ನು ಮುಸ್ತಿಯಲ್ಲಿ ಮುಚ್ಚಿ ಕೊಂಡು ಮೆಲ್ಲ ಮೆಲ್ಲಿಗೆ ಹೋರಬೇ ಹೋರಿನ ಭಾಗ ಈಗ ಶಾಂತಿಯಾಗಿದ್ದಿತು. ರೋಹಿಣಿ ಭ್ರಾಯಾ ನನಗೆ ಅಲ್ಲಿ ಎಲ್ಲಿಯೂ ಕಾಣಿಸಲಿಲ್ಲ. ನನ್ನ ಮನೆಯನ್ನು ಮುಟ್ಟಿವರೆತನಕ ನಾನು ನನ್ನ ಕುತೂಹಲವನ್ನು ಹತ್ತಿ ಕ್ಷುದ್ರಾದೆ. ಹತ್ತಿರದಲ್ಲಿಯೇ ಒಂದು ಚಹಾದ ಅಂಗಡಿಯಿದ್ದಿತು. ಅದನ್ನು ಹೊಚ್ಚಿ. ಕೀವದ ಚೆಳಕಿನಲ್ಲಿ ಮೇಜಿನ ಮೇಲೆ ಆ ಪತ್ರವನ್ನು ತೆರೆದು ನನ್ನ ಮುಂದಿ ಇಟ್ಟಿಕೊಂಡೆ ಸೀಸ ಕಡ್ಡಿಯಿಂದ ಬರೆದ ಪತ್ರವದು, ಕೆಳಗೆ ಪುರುಷರಂತೆ ಹಿಸ್ತಾಪನ್ನರಿ. ನೊಟ್ಟಿ ನೊಡಲು ಆಕೆಯು ತನ್ನ ಗಂಡನ ಹೇಸರು ಮತ್ತು ವಿಳಾಸವನ್ನು ಬರೆದು ಕೆಳಗೆ ಈ ಸಂಗತಿಯನ್ನು ಬರೆದಿದ್ದ ಈ “ಈ ದಿನ ನೀವು ನಿಮ್ಮನುಸ್ತಿನಲ್ಲಿ ಏನು ಧಾರಣೆ ಮಾಡಿಕೊಂಡು ಹೋಗುತ್ತಿರುವಿರೋ ಅಂಥನ್ನು ನಾನು ಬಲ್ಲಿ. ಈ ವಿನತ್ತಿನಲ್ಲಿ ನನಗೆ ನಿಮ್ಮ ಭರವಸೆಯೆಷ್ಟುದೇ ಎಂಬುದನ್ನು ನೀನೂ ಬಲ್ಲಿರಿ. ಆದಕ್ಕಾಗಿಯೇ ನಾನು ನಿಮ್ಮ ವಿಳಾಸವನ್ನು ಕೇಳಿರುವೆನೆ?”

“ಅಭಯಾ ಈ ಪತ್ರವನ್ನು ನಾನು ಬಾರಿ ಬಾರಿ ಓದಿದೆ, ಅದರೆ ಅದರಲ್ಲಿ ಈ ಕೆಲವು ಮಾತುಗಳನ್ನು ಇದು ಬೇರೆ ಯಾವುದಾದರೂ ನಾತು ಇರಬಹು

ದ್ವಿಂದು ಯೋಚಿಸಲು ನಾನು ಅಸಮರ್ಥನಾದೆ. ಈ ದಿನ ಈ ಇವರ ಪರ ಸ್ವರ ವ್ಯವಹಾರವನ್ನು ಕ್ಷಾತ್ರಿ ಕಂಡ ಹೊರಿಗಿನ ಮನುಷ್ಯನು ಏನೆಂದು ತಿಳಿದುಕೊಳ್ಳುವನು ಎಂಬುದರ ಕಲ್ಪನೆಯನ್ನು ಮಾಡುವುದು ಅಭಿಯಾ ಳಂತಹ ಬುದ್ಧಿಮತ್ತಿಗೆ ಆತ್ಮಂತ ಕರಿನವಾದ ವಿಷಯವಲ್ಲ ಅದರೆ ಹೀಗಿ ದ್ವಾಗ್ರ್ಯ ಈ ಕಲ್ಪನೆಯು ಸರಿಯೋ ಅಲ್ಲವೋ ಎಂಬುದನ್ನು ತಿಳಿಸಿಕೊಡಲು ಆಕೆಯು ಸ್ವಲ್ಪಾದರೂ ಅವಕಾಶವನ್ನು ಕೊಡಲಿಲ್ಲ. ಆಕೆಯ ಗಢದನ ಹೇಸರನ್ನು ಮತ್ತು ವಿಳಾಸವನ್ನು ನಾನು ಹೊದಲೇ ಆಕೆಯಿಂದ ತಿಳಿದುಕೊಂಡಿದ್ದೇನೆ. ವಿಪತ್ತಾಲದಲ್ಲಿ ಆಕೆಯು ನನ್ನ ಮೇಲಿ ಅವಲಂಬಿಸಿರುವುದನ್ನೂ ಕಂಡಿರುವೆ; ಅದರೆ, ಆ ಮೇಲಿ ಏನು? ಈಗ ಆಕೆಯು! ತನ್ನ ಗಂಡನನ್ನು ಹುಡುಕ ಬಯಸುವಕ್ಕೂ ಇಲ್ಲವೋ ಅಥವಾ ಮತ್ತಾವ ಸಂಭವಿಸಬಹುದಾದ ವಿಪತ್ತಿನಲ್ಲಿ ನನ್ನ ಅಶ್ರಯ, ಸಹಾಯ ಬಯಸುತ್ತಿರುವಳು ಎಂಬುದರ ಕಲ್ಪನೆಯು ನನಗೆ ಆ ಪತ್ರದಲ್ಲಿ ಎಲ್ಲಿಯೂ ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. ಮಾತು ಕತೆಯಿಂದ ರೋಹಿಣಿ ಭೂಯಾಗಿ ಯಾವುದೂ ಒಂದು ಆಫೀಸಿನಲ್ಲಿ ನೌಕರಿಯು ಸಿಕ್ಕಿದೆ ಎಂಬುದು ತಿಳಿಯಿತು. ಅದರೆ ಅವನಿಗೆ ನೌಕರಿ ಹೇಗೆ ಸಿಕ್ಕತು ಎಂಬುದು ನನಗೆ ಗೊತ್ತಾಗಲಿಲ್ಲ. ಆದರೆ ಇಷ್ಟು ಮಾತ್ರ, ನಿಜ, ಉಣಿ-ಖಂಡಗಿಯ ಚಿಂತೆ ನನ್ನಂತೆ ಅವರಿಗಿಲ್ಲ, ಪುರೀ-ಪಲ್ಲ್ಯಾ ಅವರಿಗೆ ತಷ್ಟು ಲು ಸಿಕ್ಕುವುದು ಎಂಬುದೂ ಗೊತ್ತಾಯಿತು. ಅದರೆ ಅಭಿಯಾ ಯಾವ ಸಂಭವನಿಃಯಸಂಕಟಿಕಾಗಿ ನನ್ನನ್ನು ಸಿದ್ಧಗೊಳಿಸಿ ಇಟ್ಟಿರುವಳು ಎಂಬುದು ಆಕೆಗೇ ಗೊತ್ತು, ನನಗೆ ಮಾತ್ರ ಎಷ್ಟು ಗೊತ್ತಾಗಲಿಲ್ಲ.

ಹೋಟಿಲಿನಿಂದ ಹೊರಬಿದ್ದ ದಾರಿಯಿದ್ದ ಕ್ಷಾತ್ರ ಇವರ ವಿಷಯವನ್ನೇ ವಿಟಾರ ಮಾಡುತ್ತ, ಮನೆಯನ್ನು ಮುಟ್ಟಿದೆ. ಯಾವ ನಿಧಾರಕ್ಕೂ ನಾನು ಬರದಾದೆ. ಆದರೆ ಇಷ್ಟನ್ನು ಮಾತ್ರ, ನಾನು ನಿಧಾರಿಸಿದೆ—ಅಭಿಯಾನ ಪತಿ ಯಾರೇ ಇರಲಿ, ಎಲಾಳಿದರೂ ಇರಲಿ, ಹೇಗಾದರೂ ಇರಲಿ, ಆಕೆಯ ಒಪ್ಪಿಗೆಯನ್ನು ಪಡೆಯದೆ ನಾನು ಅವನನ್ನು ಹುಡುಕಿ ತೆಗೆಯಬೇಕೆನ್ನು ವನ್ನು ಕುತೂಹಲವನ್ನು ಹತ್ತಿಕ್ಕಿಡಬೇಕು.

ಮಾರುದನೆಂದಿಂದ ಪುನಃ ನಾನು ನನ್ನ ನೌಕರಿಯನ್ನು ಹುಡುಕುವ ಉದ್ದೇಶದಲ್ಲಿ ಕೊಡಗಿದೆ. ಅದರೆ ಶಾವಿರಾರು ಚಿಂತಿಗಳಲ್ಲಿ ಅಭಿಯಾಸ

ಚಿಂತಿಯನ್ನು ಪೂರ್ತಿಯಾಗಿ ನನ್ನ ಮನಮಿಂದ ಹೊಡಿಮೇಡಿಸಲಾಗಲಿಲ್ಲ.

ನಾನೆನ್ನು ಚಿಂತಿಸಿದರೇನುವಿ ದಿನಗಳ ಮೇಲೆ ದಿನಗಳು ಖರುಳ ಹೋಗಿ ತೊಡಗಿದುವು. ಇತ್ತು ಭಾಗ್ಯವಾದೀ ರಾಕುರ ದಾದಾನ ಮುಖವು ವೇರಾ ಜ್ಞಾನ್ ವಾಗತೊಡಗೇಕು. ಉಪಿದ್ಲಿ ಶಾಯಪಲ್ಯಗಳ ಸಂಖ್ಯೆಯಾಗ ಪರಿ ಮಾಣವೂ ಮೇಲು ಮೇಲುಗೆ ಕಡಿಮೆಯಾಗತೊಡಗಿದುವು. ಅದರ ನೌಕರಿಯು ನನ್ನ ವಿಷಯದಭ್ರಾ ತನ್ನ ಮತಪರಿವರ್ತನೆಯನ್ನು ಇನಿತೂ ಮಾಡಲಿಲ್ಲ. ಅದು ವೇದಲು ಎತಕ ದೃಷ್ಟಿಯಿಂದ ನೇರುಡಿದ್ದಿಕ್ಕಾಗಿ ಅದೇ ದೃಷ್ಟಿಯಿಂದ ಒಂದು ತಿಂಗಳು ಕಳೆದರೂ-ನೈಡತೊಡಗಿದ್ದಿತು. ಆಗ ನಾನು ಕ್ರಮಶಃ ಅದಾರ ಬಗ್ಗೆಯೋ ಖತ್ತುಕನ್ನು ವಿರಕ್ತನೂ ಆಗತೊಡಗಿದೆ ನನಗೆ ನೌಕರಿಯ ಅತ್ಯಂತ ಆಗತ್ಯಾನ್ ಎಲ್ಲಿಂ, ತನಕ ಇಲ್ಲವೋ ಅಲ್ಲಿಯ ತನಕ ಅದು ನನಗೆ ತನ್ನ ದರ್ಶನದ ಲಾಭವನ್ನು ಕೊಡದು ಎಂದು ನಾನು ಈ ವರೆಗೆ ತಿಳಿದುಕೊಂಡಿರಲಿಲ್ಲ ನನಗೆ ಈ ಜ್ಞಾನವು ಬಂದು ಏನ ಅದುದು ರೋಹಿಣಿ ಬಾಬೂನನ್ನು ದಾರಿಯಲ್ಲಿ ಕಂಡಾಗ ಅವನು ಹೇಳಿಯಲ್ಲಿ ಕಾಯಿಪಲ್ಯಗಳನ್ನು ಕೊಂಡುಕೊಳ್ಳುತ್ತಿದ್ದು. ನಾನು ಅವನನ್ನು ಕೂಗದೆ ಸುವ್ಯಗೆ ಅವನ ಬಳಿಗೆ ಹೋಗಿ ನಿಂತು ನೇರುಡುತ್ತದೆ. ಅವನೆಲ್ಲ ಒಟ್ಟಿಗಳು ಹೀಡು ಹೋಗಿದ್ದಿವು, ಕಾಲ್ಯಾಂತರಿಗಳು ಹೇಸ್ನೆನ್ನಿಗೆ ಬಂದಿದ್ದವು, ಬಿಸಿಲು ಅತ್ಯಂತ ಪ್ರಾಣಿರವಾಗಿದ್ದರೂ ತಲೀಯ ಮೇಲೆ ತೊಳ್ಳಿಪ್ಪಿಗೆ ಇರಲಿಲ್ಲ; ಅದಾಗ್ಯಾ ಅವನು ದೊಡ್ಡ ಮನಸ್ಯರಂತೆ ವಸ್ತುಗಳನ್ನು ಕೊಳ್ಳುತ್ತಿದ್ದು. ಸಾಮಾನುಗಳನ್ನು ಹೊಡುತ್ತುದರಲ್ಲಿ, ಆರಸುವುದರಲ್ಲಿ ನಿಷ್ಣಾತ. ತೊಂದರೆಯು ಬೇಕಾದಪ್ಪು ಅದರೂ ಪರವಾಯಿಲ್ಲ, ಅತ್ಯಂತ ಒಳ್ಳೆಯ ಪದಾರ್ಥಗಳನ್ನು ಕೊಳ್ಳುವುದರಲ್ಲಿ ತನ್ನ ತನಮನಗಳನ್ನು ತೊಡಗಿಸಿದ್ದ ಕಣ್ಣ ಮುಚ್ಚಿ ಕಣ್ಣ ತೆರೆಯುವ ಪ್ರರ್ಲಿ ಅವನ ವ್ಯಾಪಾರವು ನನ್ನ ಕಣ್ಣ ಮುಂದೆ ತೇಲತೊಡಗಿತು. ಈ ಕೊಂಡುಕೊಳ್ಳುವಿಕೆಯಲ್ಲಿ ಅವನ ವ್ಯಗ್ರ ವ್ಯಾಕುಲ ಪ್ರೇಮವು ಯಾವ ಮಟ್ಟ ವನ್ನು ಮುಟ್ಟಿದೆ ಎಂಬುದು ಸೂರ್ಯಪ್ರಕಾಶದಂತೆ ನನಗೆ ಸ್ವಷ್ಟವಾಗಿ ಕಾಣಿಸಿತು ಇದೆಲ್ಲವನ್ನು ತೆಗೆದುಕೊಂಡು ಅದೇಕೆ ಅವನು ತನ್ನ ಮನಗೆ ಹೋಗಲೇಬೇಕು ಮತ್ತು ಅದೇಕೆ ಎಲ್ಲ ವಸ್ತುಗಳಿಗೆ ಬೆಲೆಯನ್ನು ಕೊಡುವುದಕ್ಕಾಗಿ ಸೌಕರ್ಯ ನನ್ನ ಹೊಡುಕಲೇಬೇಕಾಯಿತು ಎಂಬುದರ ಏನಾಂಗಿ ಯನ್ನು ಮಾಡಲು ನನಗೆ ವೇಳೆ ಬೇಕಾಗಲಿಲ್ಲ ಈ ಮನಸ್ಯರ ಆದವಿಯಲ್ಲಿ

ಯಲ್ಲಿ ಅದೇಕೆ ಅವನು ಒಂದು ಮಾರ್ಗಕ್ಕೆ ಹೆತ್ತಿದೆ ಮತ್ತು ಅದೇಕೆ ಒಂದು ಮಾರ್ಗಕ್ಕೆ ಇನ್ನೂ ಹೆತ್ತಿಲಿಲ್ಲ ಎಂಬುದನ್ನು ನಾನು ಈ ದಿನ ಸ್ವಷ್ಟವಾಗಿ ಅರಿತುಕೊಂಡೆ

ಈ ನಿಬಿಲ ಮನುಷ್ಯ ರಂಗನಿನ ರಾಜ ಮಾರ್ಗದಲ್ಲಿ ಹೆತ್ತಿಂಟು ಕರೆ ಹರಿದ ಬಟ್ಟಿಗಳನ್ನು ಧರಿಸಿಕೊಂಡು ಈ ಎಲ್ಲ ವಸ್ತುಗಳ ದೊಡ್ಡ ಗರ್ವಿಂದನ್ನು ಕೈಯಲ್ಲಿ ಹಿಡಿದುಕೊಂಡು ತನ್ನ ನುನೆಗೆ ಹೊಗುತ್ತಿದ್ದೆ— ಅನೇಕ ಮುಖದ ಕಡೆಗೆ ಮರೆಯಲ್ಲಿ ನಿಂತುಕೊಂಡು ನೋಡಿದೆ ತನ್ನ ಕ್ಷೇತ್ರದಲ್ಲಿ ಮನುಷ್ಯ ಅವನಿಗೆ ಅವಕಾಶವೇ ಇರಲಿಲ್ಲವೇನೇಂಬಾ ಎಂದ ಹಷ್ಟು ನಿಂದ ಅವನ ಹೃದಯವು ಸರಿಪೂರ್ಣವಾಗಿದೆಯೋ ಆ ವಸ್ತು ಪಿನ್ ಎದುರು ಬಟ್ಟಿಬರೆಗಳೇ ದ್ವಿನ್ಯಾಸ ಆಕ್ಷಯಂತ ಹೀನವಾಗಿಯೋಗಿರುತ್ತದು! ಅದರೆ ನಾನು ನನ್ನ ಬಟ್ಟಿಗಳು ಕಿಳಿಂತ್ತುದ್ದರೂ ಹೆಲಸಾದರೆ ನಾಚಿಕೆಯಿಂದ ಬಳಲುತ್ತಿರುವೆ! ಅಪರಿಜಿತ ಮನುಷ್ಯನು ನನ್ನನ್ನು ನೋಡಿದ ಕೂಡಲೇ ನಾಚಿಕೆಯಿಂದ ನನಗೆ ಜೀವಹೋದಂತೆ ಆಗುವುದು.

ರೋಹಿಣಿ ಭ್ರಮಿಯಾ ಹೆರಟಿಖೋದಿದ—ನಾನು ಅವನನ್ನು ಕೂಗಲಿಲ್ಲ, ಅವನು ಕ್ಷಣಮಾತ್ರದಲ್ಲಿ ಇನಗೆ ಮಧ್ಯದಲ್ಲಿ ಲೀಲನಾಗಿಹೋದ ಏಕೆ? ನನಗೆ ಕಿಳಿಯದು, ಈ ಬಾರಿ ನನ್ನ ನಯಿನಗಳು ನಿರುದುಂಬಿ ಒಂದುವು. ನನ್ನ ಸೆಲ್ಲಿಯ ಆಚಿನಿಂದ ಅವನ್ನು ಒರಿಸುತ್ತ ಮಾರ್ಗದ ದಂಡೆಗುಂಟ ಮೆಲ್ಲಿಗೆ ಹೆಚ್ಚಿಯಿತ್ತುತ್ತ ಶುನೆಗೆ ವರಳಿ ಒಂದೆ. ಮನದಲ್ಲಿಯೇ ಬಾರಿ-ಜಾರಿಗೂ ಎಂದುಕೊಳ್ಳತೋಡಿನೆ— ಈ ಪ್ರೇಮಕ್ಕೆಂತಲೂ ಹೆಚ್ಚಿನ ಶಕ್ತಿ, ಮತ್ತು ಈ ಪ್ರೇಮಕ್ಕೆಂತಲೂ ಶ್ರೀಷ್ಟನಾದ ಶಿಕ್ಷಕ ಪ್ರಪಂಚದಲ್ಲಿ ಬಹುಶಃ ಬೇರೊಬ್ಬ ಇರಲಿಕ್ಕಿಲ್ಲ! ಜಗತ್ತಿನಲ್ಲಿ ಇದರಿಂದ ಆಗದ ಕೆಲಸ ಯಾವುದೂ ಇರಲಿಕ್ಕಿಲ್ಲ!

ಆದಾಗ್ಯ ಬಹಳ ದಿನಗಳಿಂದ ಏಕೆ, ಯಾಗಗಳಿಂದ ನನ್ನಲ್ಲಿ ಸಂಚಿತ ವಾದ ಅಂಥಸಾಸ್ಯಾರ ನನ್ನ ಕಿವಿಗಳಲ್ಲಿ ನೆಲ್ಲನೇ ಹೇಳ ತೋಡಿತು—ಇದು ಶುಭವಾದುದಿಲ್ಲ ಪ್ರವಿಶ್ಯವಿಲ್ಲ—ಕೊನೆಯು ವರೆಗೂ ಇದರ ಪರಿಣಾಮ ಚಿನ್ನಾಗಲಿಕ್ಕಿಲ್ಲ!

ಮನೆಯನ್ನು ಮುಟ್ಟುತ್ತೀರೇ ಒಂದು ದೊಡ್ಡ ಪಾಕೀಟು ಸಿಕ್ಕಿತು. ತೆರಿದು ನೋಡಿದೆ—ನನ್ನ ನೋಕರಿಯ ಅಚ್ಚ ಮಂಜೂರಾಗಿದ್ದಿತು. ಸಾಗವಾನಿ

ಕಟ್ಟಿಗೆಯ ಒಬ್ಬ ದೊಡ್ಡ ವ್ಯಾಪಾರಿಯು ಅನೇಕ ಜನಗಳಿಂದ ಅಜ್ಞಗಳು ಬಂದಿದ್ದರೂ ಈ ಬಡವನೆ ಮೇಲೆ ಕರುಹಿಕೊರಿರುವ, ಸಂತುಷ್ಟನಾಗಿರುವ. ದೇವರು ಅವನಿಗೆ ಕಲ್ಪಣವಾಡಲಿ.

ನೌಕರಿ ಎಂಬ ವಸ್ತುವಿನ ಪರಿಷಯ ಈ ಮೊದಲು ನಂಗಿರಲಿಲ್ಲ; ಅದನ್ನು ಪಡೆಡಾಗ್ಯಾ ಬಹು ದಿವಸ ಉಳಿಯವುದೊ ಇಲ್ಲನೋ ಎಂಬ ಸಂದೇಹವು ಮನದಲ್ಲಿ ಹುಟ್ಟಿತು. ಅದಾಗ್ಯಾ ನಾನು ನೌಕರಿಗೆ ಹೋದಿ. ನನ್ನ ಸಾಹೇಬರು, ದೇಶೀ ಸಾಹೇಬರಲ್ಲ, ನಿಜವಾದ ಸಾಹೇಬರು—ಇಂಗ್ರೇಜಿ ಮನುಷ್ಯರು ಅವರು ಇಂಗ್ರೇಜಿಯವರು ಇದಾಗ್ಯಾ ಬಂಗಾಲಿ ಭಾಷೆಯನ್ನು ಚಿನ್ನಾಗಿ ಬಳ್ಳವರಿದ್ದರು. ಏಕೆಂದರೆ ಅವರು, ಕಲಕ್ತಿಯ ಅಫ್ರಿಸಿನಿಂದ ವರ್ಗವಾಗಿ ಬಮಾರ್ಕ್ ಬಂದಿದ್ದರು.

ಎರಡುವಾರೆ ನೌಕರಿಯನ್ನು ಮಾಡಿದ ಬಳಿಕ ಅವರು ನನ್ನನ್ನು ಕರೆದು ಎಂದರು “ಶ್ರೀಕಾಂತಭಾಬು, ನೀವು ಈ ಮೇಜಿಗೆ ಬಂದು ಕೆಲಸಮಾಡಿರಿ, ಸಂಬಳವೂ ನಿಮಗೆ ಈಗ ಸಿಕ್ಕುವ ಸಂಬಳಕ್ಕೊಂತ ಸುಮಾರು ಎರಡುನರಿಸಬ್ಬು ಹೆಚ್ಚು ಸಿಗುವುದು”

ನಾನು ಪ್ರಕಟಿವಾಗಿಯೂ ಮನದಲ್ಲೂ ಸಾಹೇಬರಿಗೆ ಲಕ್ಷ್ಯಂತರ ಘನ್ಯವಾದ-ಅಶೀವಾದಗಳನ್ನು ಕೊಡುತ್ತ ಆಮುರು ಮೇಜನ್ನು ತೊರೆದು, ಒಮ್ಮೆಗೆ ಹೆಸಿರು ಹೊದಿದುಕೆ ಹೊದಿಸಿದ ಸುಂದರ ಮೇಜಿಗೆ ಹೋಗಿ ನನ್ನ ಕೆಲಸ ಮಾಡಲು ಪ್ರಾರಂಭಿಸಿದೆ. ಮನುಷ್ಯನಿಗೆ ಕಲ್ಪಣವಾಗುವುದಿದ್ದರೆ ಹೀಗೆಯೇ ಆಗುತ್ತದೆ. ನಮ್ಮ ಹೋಟಿಲಿನ ರಾಕುರದಾದಾನು ಎಳ್ಳಷ್ಟು ಸುಳ್ಳ ಹೇಳಿರಲಿಲ್ಲ.

ಬಂದು ಗಾಡಿಯನ್ನು ಬಾಡಿಗೆ ಹಿಡಿದು ಈ ಸಮಾಜಾರವನ್ನು ಅಭಯಾಗಿ ತಿಳಿಸಲು ಹೋದಿ. ರೋಹಿಣಿ ಭ್ಯಾಯಾ ಅಫ್ರಿಸಿನಿಂದ ಬಂದು ಅಲ್ಲ ಆಹಾರಕ್ಕೆ ಶುಲಿತ್ತದ್ದ. ಅದರೆ ಈ ದಿನ ಅವನು ಕೇವಲ ನೀರು ಕುಡಿದು ತನ್ನ ಹೆಸಿವನ್ನು ಹಿಂಗಿಸಿಕೊಳ್ಳುತ್ತಿರಲಿಲ್ಲವೆಂಬುದನ್ನು ನೋಡಿದೆ. ಅದರೆ, ಈ ದಿನ ಅವಶು ತನ್ನ ಹೆಸಿವನ್ನು ಹಿಂಗಿಸುತ್ತಿರುವ ರೀತಿಯನ್ನು ನೋಡಿ ಪ್ರಹಂಚಿಸು ಅಡ್ಡಿ ಮಾಡಬಹುದು, ಅದರೆ ನಾನು ಮಾತ್ರ ಮಾಡಲಾರೆ. ಅದುದರಿಂದ ಅಭಯಾ ನನ್ಗಾಗಿಯೂ ಈ ದಿನ ಅಡುಗೆ ಮಾಡುವೆನೆಂದು

హేళదళు, ఆదక్కె నాను బేడవేందు జేళలిల్ల. ఉటవాదకొణలీ రోహిణి భ్యేయా కోటిన్న ధరిసతొడగిద. అభయా దుఃఖమిత్రిత దనియల్లి “రోహిణి భ్యేయా, ఈ క్షేణికాయవన్న ఇష్టు దుడిసబేడ ఎందు నాను నినగే ఎష్టు హేళదరూ నీను కేళువుదే ఇల్లపల్ల ? ఒళ్లేదు, హిచ్చు రూపాయిగళన్న తెగెదుకొండు నానేను మాడబే కాగిదే? ఈగ నమ్మ దినగళు చెన్నాగి కళేయుత్తిరువుషు” ఎందళు.

రోహిణి భ్యేయాన నయనగళింద స్నేహవు రుఱయంతే జుళు జుళు కేరియతొడగితు. అవను స్పుల్ల నక్కు “ ఒళ్లేదు, నీను హేళువుదు సరి ఒబ్బం ఆడుగెయివనన్న ఇడలారదవనాగిరువే. నీనంతూ ఎరడూ హోత్తు ఒలేయ ముందే కుళితుకొండు దేహవన్న ఎష్టు ఒణగిసికొండిరువే నోఁడు ” ఎందు ఎలే ఆడికయున్న తిందు దొళ్ల దొడ్డ హిజ్జెయిక్కుత్త హోగి హోగిబిట్ట.

అభయా ఒందు కేరియసిరన్న హత్తిక్కే, స్పుల్ల నక్కు “నోఁడిం శ్రీకాంత జాబూ, ఇవన అన్నాయి! దినవేల్ల వ్యేతుంబ దుడిదు బందు స్పులప్పుదరూ విత్తుంతియన్న తెగెదుకొళ్లువుదిల్ల. ఈగ రాత్రి ఒంబ త్తర వరిగి హుడుగరిగి ట్యూక్కనా హేళలు హోగిరువ. నానేష్టు హేళ దరూ కేళువుదే ఇల్ల. ఇబ్బరిగాగి ఆడుగెయివనన్న ఇట్టుకొళ్లవ అగత్యవాదరూ ఏనిది హేళరి? ఇవేల్లవు ఆవన బలాత్కారవల్లవే?” ఎందు మత్తొందు బదిగి తన్న కెణ్ణుగళన్న తిరుగిసిదళు.

నాను మేల్లగి స్పుల్ల నక్కె. ‘సరి’ ఆధవా ‘సరియల్ల’ ఎందు ఖత్తరవియువుదు నన్నిందాగలిల్ల. నన్న విధాతనాదరూ ఖత్తర వియబల్లనేంబుదరల్లి ననగి సందేహవే.

అభయా ఎద్దు హోదళు మత్తు ఒందు పత్రవన్న తందు నన్న క్షేగి కొట్టుళు. కెలవు దినగళ హిందే ఆదు బమాఁ రేల్పే కంపని యింద బందిత్తు. హిరయ సాహేబరు దుఃఖవన్న ప్రకటిసుత్త బరి దిడ్డరు.

ಅಭಯಾಳ ಗಂಡನು ಒಂದು ದೊಡ್ಡ ಅಪರಾಥವನ್ನು ಮಾಡಿದ್ದ ಶ್ವಾಸಿ ಎರಡು ವರ್ಷಗಳ ಹೊದಲೇ ನೌಕರಿಯಿಂದ ತೆಗಿಯಲ್ಪಟ್ಟಿದ್ದಾನೆ ಆದಿನ ದಿಂದ ಆವನು ಎಲ್ಲಿಗೆ ದೋಗಿರುವರೋ ತಿಳಿಯದು.

ನಾವಿಬ್ಜರೂ ಬಹಳ ಹೊತ್ತಿನ ವರಿಗೆ ಸಿಡಿಲು ಬಡಿದಂತಾಗಿ ಕೇಳಿ ದ್ವಿವು. ಕೊನೆಗೆ ಅಭಯಾನೇ ಶಾಂತಿಯನ್ನು ಭಂಗಮಾಡಿ—“ಆಗ ನೀವೇನು ಸಲಹೆ ಕೊಡುವಿರಿ?” ಎಂದು ಕೇಳಿದಳು.

ನಾನು ಮೇಲ್ಲಿಗೆ “ನಾನೇನು ಸಲಹೆ ಕೊಡಲಿ?” ಎಂದೆ

ಅಭಯಾ ತಲೆಯಲ್ಲಾಡಿಸಿ “ಉಹಂ, ಇಂತಹ ಪರಿಸ್ಥಿತಿಯಲ್ಲಿ ನೀವೇ ನನ್ನ ಕರ್ತವ್ಯವನ್ನು ತಿಳಿಸಿಕೊಡಬೇಕು. ಈ ಪತ್ರವು ಮುಟ್ಟಿದ ಮೇಲೆ ನಾನು ಬಹಳ ಆಸೇಯಿಂದ ನಿಮ್ಮ ದಾರಿ ಕಾರ್ಯತ್ವದ್ದೆ.” ಎಂದಳು

ನಾನು ಮನದಲ್ಲಿಯೇ ಎಂದು ಕೊಂಡೆ— ಬಹಳ ಒಕ್ಕೇದ್ದಾ | ನಷ್ಟ ಅಭಿಪ್ರಾಯವನ್ನು ಕೇಳಿಯೆ, ಮನೆಯನ್ನು ಬಿಟ್ಟು ಹೊರಟಿದ್ದರೂ ನಷ್ಟ? ನನ್ನ ದೇ ಅಭಿಪ್ರಾಯವನ್ನು ಕೇಳಬೇಕೆಂದು ಅಲ್ಲಿಯೆ, ಸಂಕಲ್ಪಿಸಿಕೊಂಡು ಹೊರಟಿದ್ದೀರೋನ್?

ಬಹಳ ಹೊತ್ತು ಸುಮ್ಮಿಗಿದ್ದು “ತಿರುಗಿ ಉರಿಗೆ ಹೋಗುವುದು ಒಕ್ಕೇ ಯುದು, ನಿಮ್ಮ ಅಭಿಪ್ರಾಯ ಹೇಗೆ ಇದೆ ಹೇಳಿ?” ಎಂದೆ

“ನನ್ನ ದೇನೂ ಇಲ್ಲ, ನೀವು ಹೇಳಿದರೆ ಹೋಗುವೆ, ಆದರೆ ಇಲ್ಲಿ ನನ್ನ ವರೆನ್ನ ವರರು ಯಾರೂ ಇಲ್ಲ”

“ರೋಹಿಣಿ ಬಾಬೂ ಏನೆನ್ನ ವನು?”

“ಹಿಂತಿರುಗಿ ಹೋಗುವಂತಿಲ್ಲ. ಕನಿಷ್ಠ ಹತ್ತು ವರ್ಷಗಳ ವರಿಗೆ ಉರಿಗೆ ಮುಖವನ್ನು ತೋರಿಸುವುದಿಲ್ಲವೆಂದು ಹೇಳುವ

ಬಹಳ ಹೊತ್ತು ನಾನು ಸುಮ್ಮಿನಿಡ್ದು “ಅಲ್ಲಿಯ ವರಗೂ ಸಿಮ್ಮು ಭಾರವನ್ನು ಆವನು ಹೊತ್ತುಕೊಂಡಿರುವನೇ?” ಎಂದು ಕೇಳಿದೆ.

“ಅನ್ನರ ಹುನದೊಳಗಿನ ಮಾತನ್ನು ಹೇಗೆ ಹೇಳಲಿ, ಹೇಳಿರಿ? ಅಲ್ಲದೆ, ಅವನಾದರೂ ಹೇಗೆ ತಿಳಿದುಕೊಳ್ಳಬಲ್ಲ” ಎಂದು ಕ್ಷೇತ್ರಹೊತ್ತು ಸುಮ್ಮಿ ಸ್ಥಳೆ ಅಭಯಾ ಬಳಿಕ “ಇನ್ನೊಂದು ನೂತನಿ. ನನ್ನ ಬ್ರಾಹ್ಮಣ ಅವರು

ಎಳ್ಳಷ್ಟ್ವ ಅವನು ಹೊಣೆಗಾರನಿಲ್ಲ. ದೇಹವನೆಂದು ಹೇಳಿ, ತಪ್ಪು ಎಂದು ಹೇಳಿ, ಏನೆಂದಾಗರೂ ಹೇಳಿ, ಎಲ್ಲವೂ ನನ್ನದೇ” ಎಂದಳು

ಗಾಡಿಯನನು ಹೊರಗಿನಿಂದ “ ಬಾಬೂ, ಇನ್ನೂ ಎಷ್ಟು ಹೊತ್ತು ಬೇಕ್?” ಎಂದ

ನನ್ನ ಜೀವ ಉಲ್ಲಂಭಿತಾಯಿತು ಈ ಧರ್ಮ—ಸಂಕಟದೊಳಗಿಂದ ಪಾರಾಗಲು ನನಗೆ ಹಾಗೆನೇ ಕಾಣುತ್ತಿರಲಿಲ್ಲ ಅಭಯಾ ಆಪಾರಸಾಗರ ದಲ್ಲಿ ಚಿದ್ದು ಮುಖುಗೇಳುತ್ತಿದ್ದಾಳೆಂಬ ಸಂಷಯದ ವೇಲೆ ವಿಶ್ವಾಸವಿಡೆಲ್ಲ ನನ್ನ ಮನಸ್ಸು ಒಪ್ಪುತ್ತಿರಲಿಲ್ಲವೆಂಬುದು ನಿಜ ಆದಾಗ್ಯಾ, ನಂತರ ಶ್ರೀಯ ರಷ್ಟು ಬಗಿಯ, ಅನೇಕ ತಿರುವುಮೂಲವಿನೆ ಅಂಥಿಗಳನ್ನು ಹೊಡಿಸಿ, ಅನೇಕ ಗಳಿಗೆ ಹೊಡಿಸಿದ್ದ ಈ ರಷ್ಟು ನನಗುಂಟಾದ ಅನ್ವಯವಿಂದ ನಾನು ಹೀಗೆ ಹೇಳಿ— ಈ ರಷ್ಟು ನೋಡಿ ಈ ಕಣ್ಣಿಗಳ ಹೇಳಿ ವಿಶ್ವಾಸವಿಡುವುದು ಎಷ್ಟು ದೊಡ್ಡ ಆನ್ಯಾಯ ವಿರುವುದು ಎಂಬುದನ್ನು ನಾನು ನಿಸ್ಸಂಬಂಧಿಸಿ ವಾಗಿ ತಿಳಿದ ಕೊಂಡಿದ್ದೇನೆ.

ಗಾಡಿಯಾನು ಮತ್ತೊಮ್ಮೆ ಕೂಗಿದ ಕ್ರಾಂತಿ ನಾನು ಕ್ಷೇತ್ರವಾತ್ರ ವಾದರೂ ಎಲಂಬವಾಡದ ಎದ್ದು ನಿಂತು “ ನಾನು ಇನ್ನೂ ಒಂದು ದಿನ ಬೇಗೆ ಬರುವೆ ” ಎಂದು ಭರದಿಂದ ಹೊರಗೆ ಹೋಗಿಬಿಟ್ಟೆ ಅಭಯಾ ನ ಶ್ರೀನನ್ನು ಹೇಳಲಿಲ್ಲ, ಇಂತಲ್ಲಿ ಸೈಫ್ಯಲ ಮಾತ್ರಯಂತ ಭೇದ ವಿಚಾರ ಕಡೆಗೆ ನೇರೆಡುತ್ತ ನಿಂತುಬಿಟ್ಟುಂ.

೮

ಗಾಡಿಯಲ್ಲಿ ಕುಳಿತುಕೊಳ್ಳುತ್ತೇ ಆದು ಹೊರಟಿತು ಏದು ವಾರು ಹೊಗಿರಬಹುದು, ಭಡಿಯನ್ನು ಸುರೆತುಬಂದುದು ನೆನ್ನಪಿಗಿ ಬಂದಿತು ಶೊಡಲೆ ಗಾಡಿಯನ್ನು ನಿಲ್ಲಿಸಿ ಮನೆಯಲ್ಲಿ ಹೋಕೆ ಬಾಗಿಲೆದುರಿಗೇ ಅಭಯಾ ಮಾತ್ರ ಕೆಳಗೆ ವಾಡಿಕೊಡು ಬಿದ್ದಿದ್ದೀ ಬಾಣದಿಂದ ಹೊಡಿಯಲ್ಪಟ್ಟ ಪಶುವಿನಂತೆ ಆನ್ಯಕ್ಕೆ ವೇದನೆಯಿಂದ ಬಳಲುತ್ತು ಬಿದ್ದಿದ್ದಾಗು. ಏನೆಂದು ಅಕೆಗೆ ಸಮಾಧಾನ ಹೇಳಲಿ? ಸಮಾಧಾನದ ಮಾತ್ರಗಳು ನನ್ನ ಬುದ್ಧಿಯ ಎಲ್ಲಿಯಾಚೆ ಇದ್ದವು. ತಜ್ಞಾರ್ಥಾತ್ಮಕವಾದವನೆಂತೆ ಸ್ವಲ್ಪ ಹೊತ್ತು ದಿಗ್ಭರಮೆ ಗೊಂಡು ನಿಂತೆ. ಬಳಿಕ ಹಾಗೆಯೇ ಹಿಂತಿರುಗಿದೆ ಅಭಯಾ ಅಳುತ್ತಿದ್ದಳು, ಮೋರಲಿನ್ಯಂತೆಯೇ ಅಕೆಯ ಈ ನ್ಯಾನ್ ಸೀಮಾತೀತ ವೇದನೆಗೆ ಒಬ್ಬ ವರ್ಣನ

ಸಾಹ್ಯೋದಾರ ಈ ಜಗತ್ತಿನಲ್ಲಿ ಇರುವ ಎಂಬುದು ಆಕೆಗೆ ಗೊತ್ತಾಗದೆ ಹೋಯಿತು.

ರಾಜಲಪ್ತಿಯು ಕಾಗದವನ್ನು ಬರೆಯಲು ಅಗ್ರಹ ಮಾಡಿದ್ದಳು. ಅದನ್ನು ನಾನು ಮರೀಶಿರಲಿಲ್ಲ, ಪಾಟೆನಾಕ್ಕೆ ಪತ್ರವನ್ನು ಬರೆಯಬೇಕೆಂದು ನಾನು ವಿಚಾರ ಮಾಡಿದ್ದೆ. ಪತ್ರ ಇಲ್ಲಾವುದೂ ಸ್ವನಂಜದ ಕರಿನ ಕೆಲಸ ಗಳಲ್ಲಿ ಒಂದು ಎಂದು ನನಗೆ ತೋರುವುದು ಮೇಲಾಗಿ ನಾನು ಬರೆಯುವುದಾದೂ ಏನು? ಆದರೆ ಅಭಯಾನ ಅಳುವು ನನ್ನ ಹೃದಯದಲ್ಲಿ ತುಂಬಿ ಕೊಂಡು ಭಾರವಾಗುತ್ತ ನಡೆದಿತ್ತು. ಅದನ್ನು ಹೊರಗೆ ಹಾಕಿದ್ದರೆ ನಾನು ಬದುಕಲಿಕ್ಕಿಳ್ಳ ಎಂದು ಎನಿಸಿಕೊಡಿತು ಆದುದರಿಂದ ಪನಗೆ ಬಂದೆಡಿದ ನೆಯೆ ಲೇಖನ ಸಾಮಗ್ರಿಯನ್ನು ಸಂಗ್ರಹಿಸಿ ಬಾಯಿಗೆ ಪತ್ರ ಬರೆಯಲು ಕುಳಿತೆ. ಆಕೆಯನ್ನು ಬಿಟ್ಟರೆ ನನ್ನ ದುಃಖದಲ್ಲಿ ಭಾಗಿಯಾಗುವವರು ಯಾರಿರುವರು? ಎರಡುನೂರು ಗಂಟೆಗಳ ಕಾಲ ಈ ‘ಸಾಹಿತ್ಯ ಚಚೆ’ ಯನ್ನು ಮುಗಿಸಿ ನಾನು ಲೇಕ್ಕಣಿಕೆಯನ್ನು ಕೆಳಗಿಟ್ಟುಗ ರಾತ್ರಿ ಹನ್ನೆರಡು ಬಾರಿಸಿತ್ತು. ಬೀಳಿಗೆ ಈ ಕಾಗದವನ್ನು ಟಪಾಲು ಹೆಟ್ಟಿಗೆಯಲ್ಲಿ ಹಾಕಲು ನಾಚಿಕೆ ಬಂದಿತೆಂದು ಬಗೆಡಿ ಪ್ರಕೃತಿ ಸ್ವಲ್ಪಿ ಬಿಸಿಯಾಗಿರುವಾಗಲೇ ಅದನ್ನು ಟಪಾಲು ಹೆಟ್ಟಿಗೆಯಲ್ಲಿ ಹ ಕೆಬಿಟ್ಟಿ

ಒಬ್ಬ ಕುಲಿನ ಹೆಂಗಸಿನ ದಾರುಣ ದುಃಖದ ಗುಷ್ಟ ಇತಿಹಾಸವನ್ನು ಮತ್ತೊಬ್ಬ ಪರಕೀಯ ನಾರಿಗೆ ತಿಳಿಸುವುದು ಒಕ್ಕೆಯದೊ ಕೆಟ್ಟಿದೊ ನನಗೆ ತಿಳಿಯದು. ಆದರೆ, ಅಭಯಾನ ಈ ಪರಮ ಮತ್ತು ಚರಮ ಸಂಕಟ ಸಮಯದಲ್ಲಿ ವ್ಯಾರಿಬಾಯಿಯ ಮನೂಫಾಫಾತಕ ತೃಷ್ಣೀಯನ್ನು ಹತ್ತಿಕ್ಕಿದ್ದ ರಾಜಲಪ್ತಿಯು ಈ ಅಭಯಾಳಿಗೆ ಯಾವ ಸತ್ಯಲಹೀಯನ್ನು ಕೊಡುವಳೊ ಎಂಬುದನ್ನು ತಿಳಿದುಕೊಳ್ಳಬೇಕೆಂಬ ಆಕಾಂಕ್ಷೆಯು ನನ್ನನ್ನು ಪರವಶಮಾಡಿ ಬಿಟ್ಟಿತು. ಆದರೆ, ಈ ವಿಷಯವನ್ನು ನಾನು ಸಾಧಕ ಬಾಧಕ ಕಾರಣ ಗಳಿಂದ ಒಮ್ಮೆಯೂ ವಿಚಾರಮಾಡಲಿಲ್ಲವೆಂಬುದು ಒಂದು ಆಶ್ಚರ್ಯದ ಸಂಗತಿ ನನಗೆ. ಅಭಯಾನ ಪತಿಯ ಪತ್ರೆ ಹತ್ತಿದೆ ಇರುವದೊಂದು ಪ್ರಶ್ನೆಯೂ ನನ್ನ ಮನದಲ್ಲಿ ಬಾಡಬಾಗೂ ಏಳುತ್ತಿದ್ದಿತು. ಪತ್ರೆ ಹತ್ತಿದೆ ಒಳಿಕ ಈ ಪ್ರಶ್ನೆಯು ಇನ್ನೂ ಜಟಿಲವಾಗಬಹುದು ಎಂಬ ಚಿಂತೆಯು ಒಂದು ಸಲವೂ ಮನದಲ್ಲಿ ಏಳಿಲಿಳ್ಳ ಈ ಬಗೆಯ ಸಮಸ್ಯೆಗಳನ್ನು ಬಿಡಿಸುವ

ಭಾರವನ್ನು ದೇವರು ನನ್ನ ಮೇಲೆಯೇ ಹೊರಿಸಿರುವನೇಂಬುದನ್ನು ಯಾರು ಯೋಚಿಸಿದ್ದರು!

ಮೂರುನಾಲ್ಕು ದಿನಗಳ ಸಂತರ ನನ್ನ ಒಬ್ಬ ಬಮೀ ಕಾರಕೂನೆ ನನ್ನ ಮೇಜಿನ ಮೇಲೆ ಒಂದು ಫಾಯಲನ್ನು ಇಟ್ಟು ಹೋದ. ಅದರ ಮೇಲೆ ಹಿಂಯ ಸಾಹೇಬರು ನೀಲಿ ಪೆಸ್ಪಿಲಿನಿಂದ ಬರೆದ ಒಂದು ‘ನೋಟ್’ ಇದ್ದಿತು. ಅವರು ನನಗೆ ಈ ‘ಕೇಸ್’ ತೀವರಾರ್ಥನ ವಾಡಲು ಅಪ್ಪಣಿ ಕೊಟ್ಟಿದ್ದರು. ದಾವೆಯನ್ನು ವೊದಲಿಂದ ಕೊನೆಯ ವರೆಗೆ ಓದಿ ನಾನು ದಿಬ್ಬಾಧ ನಾಡೆ. ಕೇಸಿನ ವಿಷಯ ಸಂಕ್ಷೇಪದಲ್ಲಿ ಈ ರೀತಿ ಇದ್ದಿತು—ನಮ್ಮ ಪ್ರೌರ್ಮು ಕಚ್ಚೆರಿಯ ಒಬ್ಬ ಕಾರಕೂನೆನನ್ನು ಅಲ್ಲಿಯ ಇಂಗ್ರೇಜಿ ಅಧಿಕಾರಿಯೊಬ್ಬರು ಕಟ್ಟಿಗೆಯನ್ನು ಕಳುವುವಾಡಿದುಕಾಂಗಿ ಕೆಲಸದಿಂದ ತಳ್ಳಿಹಾಕಿದ ಬಗೆಗೆ ವರದಿಯನ್ನು ಕಳಿಸಿದ್ದರು. ಕಾರಕೂನನ ಹೆಸರನ್ನು ಓದಿದ ಕೂಡಲೇ ಇವನೇ ನಮ್ಮ ಅಭಯಾನ ಗಂಡನೆಂದು ತಿಳಿದುಬಂದಿತು. ಅವನೂ ಮೂರು ನಾಲ್ಕು ಪುಟಗಳನ್ನು ತನ್ನ ಹೇಳಕೆಯನ್ನು ಒರಿದು ಕಳುಹಿದ್ದ ಬಮಾರ್ ರೀಲ್ಯೂ ಕಂಪನಿಯಲ್ಲಿಯೂ ಯಾವುದಾದರೂಂದು ಗಂಭೀರ ಅಜರಾಧವನ್ನು ವೊಡಿದ್ದ ರಿಂದಲೇ ಕೆಲಸದಿಂದ ಈ ವ್ಯಕ್ತಿಯನ್ನು ತಳ್ಳಿಹಾಕಿರಬಹುದೆಂಬು ದನ್ನು ಉಹಿಸಲು ನನಗೆ ವೇಳಿ ಬೇಕಾಗಲಿಲ್ಲ.

ಸ್ವಲ್ಪ ಹೊತ್ತಿನಲ್ಲಿಯೇ ಆ ಕಾರಕೂನ ಹಿಂತಿರುಗಿ ಬಂದು ‘ಒಬ್ಬ ಶದ್ಗೃಹಸ್ಥರು ತಮ್ಮನ್ನು ಕಾಣಬಯಸುವರು’ ಎಂದು ಹೇಳಿದ. ಅದಕಾಗಿ ನಾನು ಸಿದ್ಧನೇ ಇದ್ದೆ. ಅವನು ಪ್ರೌರ್ಮದಿಂದ ತನ್ನ ಮನವಿಯನ್ನು ಹೇಳಲು ಬರುವನೆಂದು ನಾನು ನಿಶ್ಚಯವಾಗಿ ತಿಳಿದಿದ್ದೆ. ಅವನು ಸ್ವಲ್ಪ ಹೊತ್ತಿನ ಬಳಿಕ ನನಗೆ ದರ್ಶನವಿತ್ತು, ಆಗ ಅವನೇ ಅಭಯಾನ ಪತಿಯೆಂದು ತಿಳಿದು ಕೊಂಡುಬಿಟ್ಟಿ. ಅವನನ್ನು ನೋಡಿದೂಡನೆ ನನ್ನ ಮೈಯೆಳ್ಳಿ ತೀರಸ್ವಾರ ದಿಂದ ಉರಿಯತೋಡಿತು. ಅವನು ಬೂಟು-ಸೂಟು-ಹ್ಯಾಟು-ಧಂಸಿದ್ದು. ಅವು ಹಳೆಯವಿದ್ದಷ್ಟೇ ಹೊಲಿಸೂ ಇದ್ದವು. ಮುಖವು ಏಸೇ ಮತ್ತು ಗಡ್ಡಿಂದ ಮುಚ್ಚಿತ್ತು. ಕೆಳದುಟಿ ಒಂದೊಂರೆ ಇಂಚು ದಪ್ಪವಿತ್ತು. ಬಣ್ಣ ಅವನದು ಕವ್ವಿ. ಆ ಮುಖದ ಆ ತುಟಿಯ ಎರಡೂ ಮಗ್ಗಲಲ್ಲಿ ತಾಂಬೂಲರಿಸದ ಹ್ನಿಗಳು ಎಲ್ಲಿ ಸಿಡಿಯುವುವೋ ಎಂದು ಎನಿಸುತ್ತಿದ್ದಿತು.

ಗಂಡನು ಹೆಂಡತಿಯ ದೇವರು ಎಂಬಾದನ್ನು ನಾನು ಬಲ್ಲಿ. ಅನೇಕ ಆಕೆಯು ಇಹಲೋಕ, ಪರಲೋಕ. ಆದರೆ ಈ ಮನುಷ್ಯನ ನೀಂಚತನದ ಕೂಡ ಅಭಯಾಳನ್ನು ಹೊರಿಸಿ ನೋಡಲು ನನಗೆ ತೀರ ಕೆಡುಕೊಸಿತು. ಅಭಯಾ ಯಾರೇ ಇರಲಿ, ಒಂದು ಕೂಂಡಗ ಸೇಹದ, ಸುಗುಣಿ ಸಂಪನ್ಮೂರ್ಚಿತ ಮಹಿಳೆ ಇನನು ಬಬ್ಬಿ ಶಿಥಿತ ಕಾಡುಕೊಣ, ಇದೇ ಈಗ ಬರ್ವಾದ ಅಡವಿಯೊಳಿಂದ ಹೆರಜಿದ್ದು ಬಂದಿರುವ ಠಾವ ಬ್ರಹ್ಮದೇವನು ಇವನನ್ನು ನಿಃಂಫಿದನೇ !

ನಾನು ಅವನಿಗೆ ಕುಳಿತುಕೊಳ್ಳಲು ಹೇಳಿ ‘ನಿಮ್ಮ ವಿರುದ್ಧ ಕೊಟ್ಟ, ಹೇಳಿಕೆಯು, ನಿಮ್ಮ ಮೇಲೆ ಡೇರಿದ ಆಕರಾಧನ್ವ ಇಜವಿನು ಹೇಡೆನು?’ ಎಂದು ಕೆಂಳಿದೆ ಅವನು ಇದಕ್ಕೆ ಖತ್ತರವಾಗಿ ಹುಟ್ಟು ನಿನಿಷಗೆಲೆ ನರಿಗೆ ತುದಿನೊದಲಿಲ್ಲದ ಮಾತ್ರ. ಗಳನ್ನಾಡಿ ಆದನ ನಾಳಿನ ಭಾವಾದ್ವಾ ಇಷ್ಟೇ ಇದ್ದಿತ್ತ—ನಾನು ನಿಂದೋಽಂಧಿ ನಾನು ಅಭಿಷೇಖಲ್ಲಿ ಇರುವಾಗ ಪ್ರೋತ್ಸಾಹ ಅಭಿಷಿನ ಸೂಕ್ತೇಭ ಎರಡೂ ಕ್ರೈಂದ ಲಾಂತಿಕ್ಕಾ ಕಲಾರ ನನ್ನನ್ನು ತೆಗೆದು ಹಾಕಲು ಇದೇ ಕಾಣ ಯಾವುಬಾದರೂ ಒಂದು ಕರಣದಿಂದ ನನ್ನನ್ನು ತೆಗೆದುಹಾಕಿ ತನ್ನ ಮನುಷ್ಯಸೂಭ್ರನನು ನೇಮಿಸಿಕೊಳ್ಳಬೇಕೆಂದು ಮಾಡಿದ್ದ ಅದರಂತೆ ಮಾಡಿರುವ ನನಗೆ ಅವನ ಮಾತಿನ ಮೇಲೆ ಎಳ್ಳಪ್ಪಾ, ನಿಶ್ಚಯವಿಲ್ಲ ನಾನೆಂದೆ “ನಿಮ್ಮ ನೌಕ್ಕಾಯು ಹೋದರೆ, ನಿಮ್ಮಂತಹ ಬುದ್ಧಿ ವಂತರಿಗೆ ಬರ್ವಾದಲ್ಲಿ ಚಿಂತೆಮಾಡುವ ಕಾರಣವಿಲ್ಲ ರೇಳ್ಪೆದಲ್ಲಿ ನೌಕರಿಯು ಹೋದ ಮೇಲೆ ನಿಮಗೆಹ್ವ ದಿವಸ ನಿರುದ್ಯೋಗಿಯಾಗಿ ಕುಳಿತುಕೊಳ್ಳಬೇಕಾಗಿತ್ತು ?”

ಅವನು ಸ್ವಲ್ಪ ಬೆಳ್ಳಿದ; ಬಳಕ ಹೀಗೆ ನುಡಿದ “ನೀವು ಹೇಳುವುದು ಸುಳ್ಳಿನೂ ಅಲ್ಲ ಅದರೆ. ಮಹಾಶಯರಿ, ನಾನು ಕುಟುಂಬವುಳ್ಳ ಮನುಷ್ಯ ಎಂಬಾದನ್ನು ನೀವು ಬಲ್ಲಿರಿ. ನನಗೆ ಮತ್ತುಈ ಮರಿಗಳೂ—”

“ನೀವು ಬರ್ವೀ ಸ್ತೋಯಿಡನೆ ಮದುವೆ ಮಾಡಿಕೂಂಡಿದ್ದೀರಾ?”

“ಸಾರೇಬ ರಸೋಟ್ ನಲ್ಲಿ ಬದೆಬಿಟ್ಟಿರುವನೇನು, ? ಇದರಿಂದಲೇ ನಿಮಗೆ ಅವನ ಕೇಂದ್ರದ ಕಾರಣ ಗೊತ್ತಾಗಬಹುದು. ’ಹೀಗಂದು ಅವನು

ನನ್ನ ಮುಖದ ಕಡೆಗೆ ನೋಡಿ ಸ್ವಲ್ಪ ಮೇತ್ತಗಾಗಿ, ಮತ್ತೆ “ನಿಷ್ಠೆ ಈ ಮಾತ್ರಿನ ವೇಲೆ ಏಶ್ವಾಸವಿಡುವಿರಾ?” ಎಂದು ನುಡಿದ

ನಾನು ತಲೆಯಲ್ಲಾಡಿಸಿ “ಇದರಲ್ಲಿ ದೋಷವೇಸಿದೆ?” ಎಂದೆ.

ಅವನು ಉತ್ತಮಹಗೊಂಡು “ಸೇವು ಹೇಳುವುದು ಸರಿ ಮಹಾಶಯರೆ, ನಾನು ಹೂಡಬೇಕಾದುದನ್ನು ಧೈರ್ಯವಾಗಿ ಹಾಜುವೆಸೆಂದು ಎಲ್ಲಿರೂ ಹೇಳುವೆನು. ನಾನು ಒಳಗೊಂಡು ಹೊರಗೊಂಡು ಇಲ್ಲ. ನಾನು ಗಂಡಸು—ತಾವು ಒಲ್ಲಿರಷ್ಟೇ? ಮಾಡಿದುದನ್ನು ಸ್ವಪ್ಣವಾಗಿ ಹೇಳಿ— ಇದರಲ್ಲಿ ಮುಚ್ಚು ಮರೆಯೇಸಿದೆ ನನ್ನ ದೇಶದಲ್ಲಿ ನನ್ನಾಕೆ ಯಾರೂ ಇಲ್ಲ—ಇಂಥೀ ಜಿರಕಾಲವಿದ್ದ ಸೌಕರ್ಯವನ್ನು ಹಾಡಿ ಹೋಟಿ ತುಂಬಿಕೊಳ್ಳುವುದು ಇದೆ ಎಂದ ಬಳಿ—ಮಹಾಶಯರೆ, ತನಗೆ ಗೊತ್ತೇ ಇದೆ.” ಎಂದ

ನಾನು ತಲೆಯಲ್ಲಾಡಿಸಿ “ನಾನೆಲ್ಲವನ್ನೂ ಬಲ್ಲೆ” ಎಂದು, ಪ್ರಣಃ ವಿಚಾರಿಸಿದೆ “ನಿಷಾಗ ದೇಶದಲ್ಲಿ ಯಾರೂ ಇಲ್ಲವೇ?”

ಅವನು ಮುಖದ ವೇಲೆ ಯಾವ ಭಾವವನನ್ನು ತೋರಿಗೊಡದೆ “ಇಲ್ಲ, ಎಲ್ಲಿಯೂ ಯಾರೂ ಇಲ್ಲ—‘ಕಾಕ್’ ಸರಿವೇದನಾ’ ಯಾರಾದರೂ ಇದ್ದಿದ್ದರೆ ನಾನು ಈ ಸೂರ್ಯಮಾವಾನ ದೇಶಕ್ಕೆ ಬರುತ್ತಿದ್ದನೇ? ಪುಹಾಶಯರೆ, ನಾನು ಹೇಳಿದರೆ ನಿಮಿಗೆ ಏಶ್ವಾಸವಾಗಿಕ್ಕೆಳ್ಳ, ನಾನು ಅಂತಿಂಶಕರ ಮುಗ ನೆಲ್ಲ. ನಾವೂ ಜವಿಾನೆದಾರಿದ್ದೇವು! ಇಂದಿಗೂ ನಮ್ಮ ದೇಶದಲ್ಲಿ ನನ್ನ ಮನೆಯನ್ನು ನೋಡಿದರೆ ನಿಮ್ಮ ಕಣ್ಣ ಕುಕ್ಕಬಹುದು. ಆದರೆ, ಚಿಕ್ಕವರು ಸ್ವಿನಲ್ಲಿಯೆ ಎಲ್ಲರೂ ಸತ್ತುಹೋದರು. ನಾನೆಂದೆ, ಈ ಮನೆ, ಸಂಪತ್ತು, ಭೂಮಿ ಯಾರ ಸಲುವಾಗಿ ಹೋಗಲಿ ಬಿಡು.’ ಇದ್ದುದೆಲ್ಲವನ್ನು ನೆಂಟ ರಲ್ಲಿ ಹಂಚಿಕೊಟ್ಟಿ ಬರೂಕ್ಕೆ ಹೊರಟು ಬಂದೆ” ಎಂದ

ನಾನು ಸ್ವಲ್ಪ ಸ್ಥಿರವಾಗಿ “ನಿಮಿಗೆ ಆಭಯಾ ಯಾರೆಂಬುದು ಗೊತ್ತೀ?” ಎಂದು ವಿಚಾರಿಸಿದೆ.

ಅವನು ಬೆಳ್ಳಿದ ಮತ್ತು ಸ್ವಲ್ಪ ಹೊತ್ತು ಸುಮೃಗಿದ್ದು “ನಿಮಿಗೆ ಆಕ್ಷಯ ವಿಷಯ ಹೇಗೆ ಗೊತ್ತುಯಿತು? ಎಂದು ಕೇಳಿದ.

“ನಿಮ್ಮ ಸತ್ಯಿಯನ್ನು ಹಚ್ಚಿ, ತನ್ನ ಹೊಟ್ಟಿ ಹೊರಕೊಳ್ಳುವುದಕ್ಕಾಗಿ ಈ ಅಫೀಸಿಗೆ ಅಜ್ಞಾ ಹಾಕಿರಬಹುದು, ಅಲ್ಲವೇ?”

ಅವನು ಸ್ವಲ್ಪ ಹೆಚ್ಚು ಪ್ರಸನ್ನ ನಾಗಿ “ಓಹೋ, ಇದೇ ಎಂದು ಹೇಳಿರಲ್ಲ! ಒಂದು ಕಾಲದಲ್ಲಿ ಆಕೆ ನನ್ನ ಹೆಂಡತಿಯಾಗಿದ್ದಾಗಿ— ಎಂದು ನಾನು ಒಪ್ಪಿನೆ” ಎಂದು ನುಡಿದ.

“ ಈಗ? ”.

“ ಏನೂ ಇಲ್ಲ, ನಾನು ಆಕೆಯನ್ನು ಬಿಟ್ಟು ಇಲ್ಲಿಗೆ ಬಂದಿರುವೆ? ”

“ ಆಕೆ ಮಾಡಿದ ಅಪರಾಧಾಗಿ?”

ಆ ಮನುಷ್ಯ ತನ್ನ ಮುಖದ ಮೇಲೆ ಕೃತಿಮು ದುಃಖವನ್ನು ವ್ಯಕ್ತಗೊಳಿಸುತ್ತು “ ಮಹಾಶಯರೆ, ‘ಫ್ರಾಯ್‌ಮಿಲಿ ಸಿಕ್ರೆಟ್ಸ್’ ಹೇಳುವುದು ಉಚಿತವಾಗಿ ಎಂಬುದನ್ನು ತಾವು ಬಲ್ಲಿರಿ. ಆದರೆ, ಈಗ ನೀವು ನನ್ನ ಅತ್ಯೇಯಾರಂತೆ ಇರುವಿರಿ. ಆದುದರಿಂದ ಆಕೆ ಒಬ್ಬ ದುಕ್ಕಿರಿತ್ಯ ಹೆಂಗಸೆಂದು ಹೇಳಿಸುವುದರಲ್ಲಿ ನಾಚಿಕೆಯಾಗಿ ಇದೇ ಮಾನಸಿಕ ತಿರಸ್ಯಾರದಿಂದ ನಾಶು ಮನೇಯನ್ನೂ ದೇತೆ ವನ್ನೂ ಬಿಡಬೇಕಾಯಿತು. ಇಲ್ಲದೆ ಹೋದರೆ, ಯಾವನಾದರೂ ಸ್ತ್ರೀಯಿಂದ ಈ ದೇಶದಲ್ಲಿ ಕಾಲಿಡಲು ಬಯಸುವನೇ? ತಾವೇ ಹೇಳಿರಲ್ಲ, ಇದೇನು ಸಾಮಾನ್ಯವಾದ ತಿರಸ್ಯಾರದ, ನಾಚಿಕೆಗೇಡಿತನದ ಮಾತ್ರಿ? ” ಎಂದು.

ಉತ್ತರ ಏನೆಂದು ಕೊಡಲಿ?— ನಾಚಿಕೆಯಾಂದ ನನ್ನ ತಲೆ ತಾನಾಗಿಯೆ ಬಾಗಿತು. ಮೊದಲಿನಿಂದಲೂ ಈ ಒಂದನೇ ನಂಬಿರಿಸಿ ಸಟ್ಟಿಯಾದುವನನ ಮಾತಿನ ಮೇಲೆ ಎಳ್ಳಬ್ಬು ವಿಶ್ವಾಸವನ್ನಿಟ್ಟಿರಲಿಲ್ಲ. ಆದರೆ ಈಗ ಇವನು ನೀಚನಿರುವನ್ನೇ ಕೂರನ್ನೂ ಇರುವನೆಂದು ಶಿಷ್ಟಂದಿಗ್ಗಾಗಿ ನನಗೆ ಗೊತ್ತು ಆಯಿತು

ಅಭಯಾಳ ವಿಷಯವಾಗಿ ನನಗೆ ಹೆಚ್ಚು ಗೊತ್ತಿಲ್ಲ. ಹೆಚ್ಚಾಗಿಯೂ ಅವನು ತನ್ನ ಹೆಂಡತಿಯ ಮೇಲೆ ಇಂತಹ ಮಹಾಪರಾಧವನ್ನು ಶಬ್ದ ಮಾಡಿ ಹೊರಿಸಿದ, ಆದರೆ ನಾನು ಪರಕೀಯನಾಗಿ ಆಕೆಯ ಮೇಲೆ ಈ ತರದ ಅಪರಾಧವನ್ನು ಹೊರಿಸಲಾರೆ. ಸ್ವಲ್ಪ ಸಮಯದ ನಂತರ ನಾನೆಂದೆ “ನೀವು ಬರುವಾಗ ಈ ಅಪರಾಧವನ್ನು ಆಕೆಯ ಮೇಲೆ ಹೊರಿಸಿ ಇಲ್ಲಿಗೆ ಬಂದಿರಲಿಲ್ಲ, ಇಲ್ಲಿಗೆ ಬಂದ ಬಳಿಕ ಸಹ ಕೆಲವು ದಿನ ಆಕೆಗೆ ಪತ್ರವನ್ನು ಬರಿಯುತ್ತಿದ್ದಿಂ ಮತ್ತು ರೂಪಾಯಿಗಳನ್ನು ಕಳಿಸುತ್ತಿದ್ದಿರಿ. ನೀವು ಪತ್ರದಲ್ಲಿ ದರೂ ಬರಿದು ಈ ಬಗೆಯ ಅಪರಾಧವನ್ನು ಆಕೆಯ ಮೇಲೆ ಹೊರಿಸಿಲ್ಲ.”

ಆ ಮಹಾ ಪಾಷಿಯು ಸ್ವಚ್ಛಂದವಾಗಿ ತನ್ನ ದೊಡ್ಡ ತುಟಿಗಳನ್ನು ಹಿಗಿಸಿ ಗಟ್ಟಿಯಾಗಿ ನಕ್ಕು “ಸರಿ, ಮಹಾಶಯರೇ! ನೀವು ಬಲ್ಲಿಂ, ನಾವು ಸದ್ಗೃಹಕ್ಕರು ಎಲ್ಲವನ್ನು ಸಹಿಸಿಕೊಳ್ಳುತ್ತೇನೆ, ಅದರೆ ಕೇಳು ಜನರಂತೆ ನಮ್ಮ ಹೆಂಡಂಡಿರ ಕಲಂಕದ ಹೆಂಗುರವನ್ನು ಹೊಡಿಯುತ್ತ ತಿರಾಗುವುದಿಲ್ಲ. ಇರಲಿ, ಈ ದುಃಖದ ಮಾತ್ರಾಗಳನ್ನು ಒಂದು ಬದಿಗೆ ಇರಿಸಿಬಿಡಿರ ಮಹಾ ಶಯರೇ—ಇಂತಹ ಹೆಂಗುಸರ ಹೆಸರು ಉಚ್ಚರಿಸುವುದರಿಂದಲೂ ಪಾಪ ತಗಲುವುದು.—ಹಾಗಾದರೆ ನನ್ನ ‘ಕೇಸನ್ನ’ ತಾವೇ ‘ಡಿಸೆಂಪ್ರೋಜ್’ (ನಿರ್ಣಯ) ಮಾಡುವಿರಲ್ಲವೇ? ನನ್ನ ಜೀವ ಉಳಿಯಿತು, ಕೆಲ್ಪಾಣವಾಯಿತು; ಅದರೆ, ಆ ಸಾಹೇಬನನ್ನು ಹೀಗೆಯೆ ಬಿಡಬೇಡಿರಿಂದು ಹೇಳುವೆ. ಅವರಿಗೆ ಶುನಿಸಿ ನನ್ನ ಬೀನ್ನು ಹೆತ್ತುದಂತೆ ಪಾಠ ಕರಿಸಿಬಿಡಬೇಕು ನೀವು ಅವನಿಗೂ ನನ್ನ ಶಕ್ತಿ ಎಷ್ಟಿದೆಯೆಂಬುದು ಗೊತ್ತಾಗಲಿ. ತಿಳಿಯತಲ್ಲವೇ ನಿಮಗೇ?— ಒಮ್ಮೆದು, ಆ ಸಾಹೇಬನನ್ನು ಈ ಹೆಡ್ ಆಫ್‌ಸಿಗೆ ಕರಿಯಿಸಿಕೊಳ್ಳಲಿಕ್ಕೆ—ಜಗ್ಗಲಿಕ್ಕೆ ಅಗುವುದಿಲ್ಲವೇ?” ಎಂದ.

“ ಇಲ್ಲ. ”

ಅವನು ನಗುತ್ತ ಘ್ಯೇಲುಗಳನ್ನು ಮುಂದಕ್ಕೆ ಸರಿಸುತ್ತು “ ಇರಲಿಬಿಡಿರ ತಮಾವೆ. ನಿಮ್ಮ ಕ್ಯಾಯಲ್ಲಿಯೆ ಹಿರಿಯ ಸಾಹೇಬರು ಇದ್ದಾರೆಂಬ ಸುಧಿಯನ್ನು ತಿಳಿದುಕೊಳ್ಳಲಿದೆ ನಾನು ಇಲ್ಲಿಗೆ ಬಂದಿರುವೆನೇನು? ಇನ್ನೊಮ್ಮೆ ಅವನು ನನಗೆ ಗಂಟು ಬೀಳಲಿ, ಸತ್ತು ಹೊಗಲಿ. ಈ ದಿನವೇ ಹಿರಿಯ ಸಾಹೇಬರಿಂದ ಅಪ್ಪಣಿಯನ್ನು ಕೊಡಿಸಿ ನನ್ನನ್ನು ಕಳಸಲಿಕ್ಕಾಗುವುದಿಲ್ಲವೇ? ರಾತ್ರಿಯ ಏ ಗಂಟೀಯ ಗಾಡಿಗೆ ಹೋಗಿಬಿಟ್ಟರೇ ತೊಂದರೆಯಾಗುವುದಿಲ್ಲ. ತಾವು ಏನು ಹೇಳುವರಿ?” ಎಂದ.

ನಾನು ಒಮ್ಮೆಗೆ ಉತ್ತರವೀಯದಾದೆ. ಏಕೆಂದರೆ ಪ್ರಶಂಸಿ-ಶಾಲ್ ಫೌನೆ ಮನುಷ್ಯನನ್ನು ಇಂತಹ ಸಮಯದಲ್ಲಿ ಧರುಸಂಕಟದಲ್ಲಿ ಹಾಕಿ ಬಿಡುವುದು. ಶಾಲ್ ಫೌನೆಯಲ್ಲಿ ಅಂತಹ ಶಕ್ತಿಯುಂಟು. ಅವನ ವಿರುದ್ಧವಾಗಿ ಮಾತನಾಡಲು ಸಂಕೋಚಿಸಿಸಿತು ಅದರೆ ನಾನು ಮಾತ್ರ ಸಂಕೋಚಿಸಿನನ್ನು ದೂರಮಾಡಿ ನನ್ನನ್ನು ಸ್ವಲ್ಪ ಕರೊರನನ್ನಾಗಿ ಮಾಡಿ ಕೊಂಡು ಹೇಳಿಯೇ ಬಿಟ್ಟಿ, “ಹಿರಿಯ ಸಾಹೇಬರ ಅಪ್ಪಣಿಯನ್ನು ಪಡೆದು-

ಕೊಂಡು ಹೋಗುವುದು ನಿಮಗೆ ಲಾಭದಾಯಕವಾಗಲಿಕ್ಕೆಲ್ಲ ನೀವು ಎಲ್ಲಾ ದರೂ ಯಾವುದಾದರೂಂದು ನೌಕರಿಯನ್ನು ಹುಡುಕಿಕೊಳ್ಳಿ”

ಮೂಹೂರ್ತ ಮಾತ್ರದಲ್ಲಿ ಅವನು ಕಟ್ಟಿಗೆಯ ಗೊಂಬೆಯಂತೆ ಕುಳಿತು ಬಿಟ್ಟು. ಬಳಿಕ ಕೇಳಿದ “ಎಂದರೆ?”

“ಎಂದೇ. ನಿಸುಗೆ ‘ಡಿಸ್‌ಮಿಸ್’ ಮಾಡುವ ‘ನೋಟ್’ ನಾನೇ ಕೊಡುವೆ ನನ್ನಿಂಗ ನಿಮಗೆ ಎಂದ ಬಗೆಯದೂ ಅನುಕೂಲತೆಯಾಗದು”

ಅವನು ಎದ್ದುನಿಂತ—ತನಿಂದ ಕುಳಿತೆ, ಅವನ ಎರಡೂ ಕಣ್ಣಗಳಲ್ಲಿ ನಿರು ತುಂಬಿಬಂದುವು ಕೈಜೋಡಿಸಿ ಅವನೆಂದ “ಬಂಗಾಲಿಯಾಗಿ ಬಂಗಾಲಿಯನ್ನು ಕೊಳ್ಳಬೇಡಿರಿ ಬಾಬೂ, ನಾನು ವೆಕ್ಕಳು ಮರಿ ಇದ್ದವ, ಸತ್ತು ಹೋಗುವೇ”

“ಇದೆಲ್ಲವನ್ನು ನೋಡಿಕೊಳ್ಳುವ ಭಾರ ನನ್ನ ಮೇಲೆ ಇಲ್ಲ ಮೇಲಾಗಿ ನಿಮ್ಮ ವಿಷಯ ನನಗೆ ಗೊತ್ತು ಇಲ್ಲ ನಿಮ್ಮ ಸಾಹೇಬರ ವಿರುದ್ಧವಾಗಿಯೂ ನಾನು ಹೋಗಲಾರೆ”

ಅವನು ತನ್ನ ದೃಷ್ಟಿಯನ್ನು ನನ್ನ ಸುಲೋಂದು ಬಾರಿ ಬಿರಿ ನಾನು ತಮಾಪೆ ಮಾಡುತ್ತೀಲ್ಲವೆಂಬುದನ್ನು ಅರಿತ. ನಾನೂ ಸ್ವಲ್ಪ ಹೊತ್ತು ಸುಮೃಗೇ ಕುಳಿತ್ತಿದ್ದೆ. ಸ್ವಲ್ಪ ಹೊತ್ತಿನ ಮೇಲೆ ಅವನು ಅಕಾಶಾತ್ಮಕ ಗಟ್ಟಿಯಾಗಿ ಅಳತೊಷಗಿದ ನನಗೆ ನಾಚಿಕೆ ಬಂದಂತಾಯಿತು. ಅವನ ಅಳುವನ್ನು ತಡೆಯುವುದಕ್ಕಾಗಿ “ಅಭಯಾ ನಿಮಗಾಗಿಯೇ ಬಮಾಕ್ಕೆ ಬಂದಿರುವಳು; ದುರ್ವಾಡತೆಯ ಹೆಂಡತಿಯನ್ನು ಗ್ರಹಿಸಲ್ಪಕ್ಕೇಬೇಕೆಂದು ನಾನು ಹೇಳುವುದಿಲ್ಲ. ಆದರೆ, ನಿಮ್ಮ ಎಲ್ಲ ಸಂಗತಿಗಳನ್ನು ಆಕೆಯು ಕೇಳಿದ ಮೇಲೆ ಸಹ ನಿಮ್ಮನ್ನು ಕ್ಷಮಿಸಿದರೆ—ಕ್ಷಮಿಸಿದ ಬಗ್ಗೆ ನೀವು ಆಕೆಯಿಂದ ಚೀಟಿಯನ್ನು ತಂದರೆ—ನಿಮ್ಮನೌಕರಿಯನ್ನು ಖಳಗಲು ನಾನು ಯಶ್ವ ಹಾಡಿ ನೋಡುವೆ, ಇಲ್ಲದೆ ಹೋದರೆ ಮತ್ತೊಮ್ಮೆ ನೀವು ನನ್ನನ್ನು ಭೀಟ್ಯಾಗಿ ಲಜ್ಜಿತಗೊಳಿಸಬೇಡಿರಿ. ನಾನು ಸುಳ್ಳ ಹೇಳುವುದಿಲ್ಲ, ವ್ಯಧಿ ವಾಗಿ ಮಾತನ್ನು ಆಡುವುದಿಲ್ಲ.” ಎಂದೆ.

ಈ ಕೇಳು ನಡತೆಯ ಜನರು ಬಹೇ ಅಂಜುಬಿರಕರಿರುವುದೆಂಬದು ನನಗೆ ಗೊತ್ತಿದ್ದಿತು. ಅವನು ಕಣ್ಣೊಳಿಸಬೇಡಿರಿ “ಆಕೆ ಎಲ್ಲಿದ್ದಾಗೇ?” ಎಂದು ಕೇಳಿದ.

“ನಾಳೆ ಇದೇ ನೇರಿಗೆ ಇಲ್ಲಿಗೆ ಬಂದರೆ ನಾನು ಪತ್ತಿ ಹೊಡುವೆ.”

ಅವನು ಏನನ್ನೂ ಮಾತನಾಡದೆ ಏಷ್ಟು ನನುಸ್ವಾರ ಮಾಡಿ ಹೊರಟು ಹೋದ

ಸಾಯಂಕಾಲ ಅಭಯಾ ಕೆಳಗೆ ಮುಖಮಾಡಿಕೊಂಡು ನಾನು ಹೇಳುವ ಮಾತುಗಳನ್ನು ಸುಮಾರು ಕೇಳುತ್ತಿದ್ದೇಳು ಕೇವಲ ತನ್ನ ಕಂಬನಿಗಳನ್ನು ಆಕೆಯು ಒರಸಿಕೊಂಡೇಳು, ಏನನ್ನೂ ಮಾತನಾಡಲಿಲ್ಲ ನನಗೆ ಬಂದ ಸಿಟ್ಟಿನ ಬಗ್ಗೆಯೂ ಮಾತನಾಡಲಿಲ್ಲ ಬಗ್ಗೆ ಹೊತ್ತಿನ ನಂತರ ನಾನೇ ಕೇಳಿದೆ “ನೀನು ಅವನನ್ನು ಕ್ವೈಸಬಲ್ಲಿಯಾ?”

ಅಭಯಾ ಕೇವಲ ತಲೆಯಲ್ಲಾಡಿಸಿ ತನ್ನ ಹಿಗೆಯನ್ನಿತ್ತೆಳು.

“ನನ್ನನ್ನು ಅವನು ಕೆರೆದುಹೋಂದು ಹೋದರೆ ನೀನು ಅವನ ಕೂಡ ಹೋಗುವೆಯಾ?”

ಮೊದಲಿನಂತೆ ತನ್ನ ತಲೆಯಲ್ಲಾಡಿಸಿ ಒಪ್ಪಿಗೆಯಿತ್ತೆಳು:

“ಬವಾರ್ ಹೆಂಗುಸರ ಸ್ವಭಾವ ಎಂತಹುದು ಎಂಬುದನ್ನು ನೀನು ಮೊದಲನೆಯ ದಿನವೇ ತಿಳಿದುಹೋಂಡಿರುವೆ. ಆದಾಗ್ಯ ನೀನು ಅಲ್ಲಿಗೆ ಹೋಗಲು ಸಾಹಸಮಾಡುವೆಯಾ?”

ಈ ಬಾರಿ ಆಕೆಯು ತನ್ನ ವಾಳವನ್ನು ನೇರಿಕ್ಕೆತ್ತಿದ್ದಾರು ಆಕೆಯ ಕಣ್ಣಗಳಿಂದ ಅಶ್ವರಘಾರೆಯು ಹರಿಯುತ್ತಿದ್ದಿತು ಆಕೆಯು ಮಾತನಾಡಲು ಬ್ರಯತ್ವಿಸಿದ್ದಾರೆ. ಅದರೆ, ಮಾತನಾಡಲಿಕ್ಕಾಗಲಿಲ್ಲ. ಬಳಿಕ ಆಗಾಗೆ ಕಂಬನಿಗಳನ್ನು ತನ್ನ ಸೀಡೆಯ ಸೆರಿಗಿನಿಂದ ಒರೆಯಿಸಿಹೋಳ್ಬಿತ್ತು ಗದ್ದಿದ ಸ್ವೀರದಲ್ಲಿ “ಹೋಗದಿದ್ದರೆ ನನಗೆ ಬೀಬೆಉಪಾಯವೇನಿಡಿ ಹೇಳಿ” ಎಂದೆಂಬು.

ಆಕೆಯ ಮಾತನ್ನು ಕೇಳಿ ನಾನು ಸಂತೋಷಪಡಬೇಕೋ ಅಥವಾ ಕಣ್ಣೀರು ಸುರಿಸಬೇಕೋ ಎಂಬುದು ತಿಳಿಯದಾಯಿತು. ಅದರೆ ಈ ಮಾತಿಗೆ ನನ್ನಿಂದ ಉತ್ತರಕೊಡುವುದು ಮಾತ್ರ ಸಾಧ್ಯವಾಗಲಿಲ್ಲ.

ಆ ದಿನ ಮತ್ತೇಷ್ಟು ಮಾತುಕೆಯಾಗಲಿಲ್ಲ. ಮನಗೆ ಹೋಗುವಾಗ ದಾರಿಯುದ್ದಕ್ಕೂ ನಾನು ಯೋಚಿಸುತ್ತಲೇ ಹೋದೆ—ನಾನು ಈಕೆಯ ಮಾತಿಗೆ ಏನೆಂದು ಉತ್ತರಕೊಡಲಿ? ನನ್ನ ಮನಸ್ಸು ಒಂದು ಬಾರಿ ಯಾರ

ಮೇಲೆಯೋ ನಿಷ್ಠೆಲ ಕೊರ್ಕಿಗೊಳ್ಳುತ್ತಿದ್ದಿತು, ಒಂದು ಬಾರಿ ನಿರು
ಪಾಯಾಳಾದ ನಿರಾಶ್ರಯಾಳಾದ ನಾರಿಯ ಪ್ರಶ್ನೆಯಿಂದ ನನ್ನ ಮನ ನೈಂದು
ಭಾರವಾಗುತ್ತಿದ್ದಿತು. ಮರುದಿನ ಆ ಮನುಷ್ಯ ಅಭಯಾನ ವಿಳಾಸವನ್ನು
ಕೇಳಲಿಕ್ಕೆ ನನ್ನ ಎದುರಿಗೆ ಬಂದು ನಿಂತ. ತರಸ್ವಾರದಿಂದ ನನ್ನ ತಲೆಯನ್ನು
ನಾನು ಕೆಳಗೆ ಮಾಡಿಕೊಂಡು ಕುಳ್ಳರಚೀಕಾಯಿತು ನನ್ನ ಮನದ ಭಾವ
ವನ್ನು ಅರತು ಅವನು ಹೆಚ್ಚು ಮಾತನಾಡದೆ ವಿಳಾಸವನ್ನು ತೆಗೆದುಕೊಂಡು
ನಮ್ಮತೆಯಿಂದ ಹೊರಟು ಹೋದ ಆದರೆ ಮರುದಿನ ಆವನು ನನ್ನನ್ನು
ಭೀಟ್ಟಿಯಾಗಲು ಬಂದಾಗ ಅವನ ಮುಖದ ಮೇಲಿನ ಭಾವ ಬದಲಾಗಿದ್ದುದು
ಕಾಣಿಸಿತು. ಕಣ್ಣಗಳ ದೃಷ್ಟಿಯಾ ಪರವರ್ತನೆಗೊಂಡಿದ್ದಿತು. ಅವನು
ನನ್ನಾಸ್ತಿರಸಿ ಅಭಯಾಳು ಬರೆದ ಒಂದು ಸಾಲಿನ ಶಾಗದವನ್ನು ನನ್ನ
ಮುಂದಿಟ್ಟು “ನೀವು ನನಗೆ ಮಾಡಿದ ಉಪಕಾರವನ್ನು ನಾನು ಬಾಯಿಂದ
ಹೇಗೆ ವರ್ಣಿಸಲಿ? ಇದ್ದವು ದಿನ, ಬದುಕಿದವು ಶಾಲ ನಾನು ನಿಮ್ಮ
ಗುಲಾಮಾಗಿರುವೆ” ಎಂದ

ಅಭಯಾಳ ಬರಹದ ಮೇಲೆ ನೋಟವನ್ನಿರಸಿಯ ನಾನೆಂದ್ “ಹೋಗಿರ,
ನೀವು ನಿಮ್ಮ ಕೆಲಸಕ್ಕೆ ತೊಡಗಿರಿ. ಸಾಹೇಬರು ಈ ಬಾರಿ ನಿಮ್ಮನ್ನು
ಕ್ಷಮಿಸಬೇಕು.”

ಅವನು ನಕ್ಕು ನುಡಿದ “ನಾನು ಹಿರಿಯ ಸಾಹೇಬರ ಬಗ್ಗೆ ಚಿಂತಿ
ಮಾಡುವುದಿಲ್ಲ, ಕೇವಲ ತಾವು ನನ್ನ ಸ್ವಾಮಿಸಿದರೆ ಸಾಕು, ಬದುಕಾವೆ.
ನಾನು ತಮ್ಮ ಶ್ರೀಚರಣಗಳಲ್ಲಿ ಮಹಾ ಮಹಾಪರಾಧಿ ಎಂದು ಹೇಳಾವೆ.”
ಇವು ಮಾತುಗಳ ನಂತರ ಅವನು ಮತ್ತೆ ತನ್ನ ಸಾಲಿಗೆ ಜಾಲನೆಯನ್ನು
ಕೊಟ್ಟು. ಅದೇ ಮಾತು, ಹೊಗಳಿಕೆಯ ಮಾತು—ಷಾಳು ಸೊಲ್ಲು.
ಮಧ್ಯಮಧ್ಯದಲ್ಲಿ ಕರವಸ್ತುದಿಂದ ಕಣ್ಣಗಳನ್ನೂ ಅವನು ಬರೆಸಿಕೊಳ್ಳುತ್ತಿದ್ದ.
ಅವನು ಆಡಿದ ಮಾತುಗಳಿಲ್ಲವನ್ನು ಕೇಳುವವು ಥೈಯ್ ನಿಮಗಾಗಿಗೂ
ಇರಲಿಕ್ಕಿಲ್ಲ ಅವನಾಡಿದ ಮಾತುಗಳಿನ್ನು ಇದ್ದಕ್ಕೆ ಇದ್ದಂತೆ ಹೇಳುವು
ದೆಂದರೆ ನಿಮಗೆ ನಾನು ದಂಡವನ್ನು ವಿಧಿಸಿದಂತೆ. ನಾನು ಹಾಗೆ ಮಾಡದೆ
ಸಂಕ್ಷೇಪದಲ್ಲಿಯಿ ಅವನು ಹೇಳಿದ ಮಾತುಗಳ ಸಾರ ಹೇಳುವೆ:—
ಅವನು ತನ್ನ ಹೆಂಡತಿಯ ಮೇಲೆ ಹೊರಿಸಿದ ಅವವಾದ ಸುಳ್ಳ, ತೀರಸುಳ್ಳ.

ಅವನು ಕೇವಲ ನಾಚಿಕೆಯ ಜಾಲದಲ್ಲಿ ಸಿಕ್ಕು ಹಾಗೆ ಹೇಳಿದ್ದ. ಇಲ್ಲದೆ ಹೊಗಿದ್ದರೆ ಇಂಥಕೆ ಸತ್ತಿ-ಲಪ್ಪಿತ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ! ಅವನು ಚಿರ ಕಾಲದಿಂದಲೂ ಅಭಯಾಳನ್ನು ಪ್ರಾಣಕ್ಕೆಂತ ಹೆಚ್ಚು ಪ್ರೀತಿಸುತ್ತಿರುವ. ಇಲ್ಲಿಗೆ ಬಂದ ಮೇಲೆ ಅವನು ಕೇವಲ ಬಮಿರ್ಯಾಯಿರಂದ ಪ್ರಾಣವನ್ನು ಉಳಿಸಿ ಕೂಟುಷುದಕಾಗಿ ಮನಸ್ಸಿಲ್ಲದೆ ಬಮಿರ್ಯಾ ಹೆಂಗುಸನ್ನು ಮದುನೆಯಾಗಿರುವ. (ಈ ಮಾತ್ರ ಸ್ವಲ್ಪ ನಿಜವಿದ್ಧರೂ ಇರಬಹುದು.) ಈ ದಿನ ರಾತ್ರಿ ಅವನು ತನ್ನ ಲಪ್ಪಿತಯನ್ನು ಮನೆಗೆ ಕರೆದುಕೊಂಡು ಹೋಗುವ, ಮನೆಗೆ ಹೋದ ಬಳಕೆ ಆ ಬಮಿರ್ಯಾ ಹೆಂಡತಿಯನ್ನು ದೂರವಿಡಲು ತಡ ಹಿಡಿಯದು! ಇನ್ನು ಉಳಿಯಿತು ಮತ್ತು ವ್ಯವಸ್ಥೆ—ಓಹೋ! ಹೆಡುಗರ ರೂಪ ಹೇಗಿದೆಯೋ ಹಾಗೆಯೇ ಸ್ವಭಾವ! ಅವರು ಯಾವ ಗಿಡದ ತೊಸ್ಪಲು? ಮುಪ್ಪಿನಲ್ಲಿ ಅವ ರಿಂದ ಯಾವ ಆಶ್ರಯವೂ ಸಿಕ್ಕಲಿಕ್ಕಲ್ಲ, ಸಾಯಾವಾಗ ಒಂದು ಹನಿ ನೀರನ್ನೂ ಅವರು ಬಾಯಲ್ಲಿ ಬಿಡಲಿಕ್ಕಲ್ಲ, ಹೋದೊಡನೆಯೇ ಅವನು ಅವ ರೆಳ್ಳಿರವನ್ನೂ ಕಸಬರಿಗೆ ತೆಗೆದುಕೊಂಡು ಓಡಿಸಿಬಿಡುವ—ಆ ಮೇಲೆ ಅವರ ಹೆಸರು—ಇತ್ಯಾದಿ ಇತ್ಯಾದಿ.

“ಅಭಯಾಳನ್ನು ಇದೇ ದಿನ ರಾತ್ರಿ ನೀವು ಕರೆದುಕೊಂಡು ಹೋಗುವಿರಾ?” ಎಂದು ನಾನು ಕೇಳಿದೆ. ಅವನು ಆಶ್ಚರ್ಯದಿಂದ ಅವಾಕ್ಯಾಗಿ “ಭೇಷಾ!” ಇನ್ನು ದಿನ ಕಣ್ಣಿಂದ ಸೋಡಿರಲಿಲ್ಲ. ಆದುದರಿಂದ ಹೇಗಾದರೂ ಇದ್ದೆ, ಆಕೆಯನ್ನು ಕಣ್ಣಿರೆ ಕಂಡೂ ಕಣ್ಣಿರೆ ಮಾಡಿ ಇಡಲಾ? ಒಬ್ಬಳೇ ಇನ್ನು ದೂರ, ಇನ್ನು ಕಡ್ಡು ಸಹಿ, ಕೇವಲ ನನಗಾಗಿ ಬಂದಿರುವಳು! ಒಂದು ಬಾರಿ ಯೋಚಿಸಿಯಾದರೂ ಸೋಡಿರಿ ಈ ಮಾತನ್ನು!” ಎಂದು ನುಡಿದೆ.

“ನೀವು ಇಬ್ಬರನ್ನೂ ಮನೆಯಲ್ಲಿ ಒಟ್ಟಿಗೇ ಇಡುವಿರಾ?”

“ಇಲ್ಲ ಈಗ ಸಾಕ್ಷೇ ಪ್ರೌಮದ ಪ್ರೋಷ್ಟ ವಾಸ್ತುರರ ಮನೆಯಲ್ಲಿ ಇಡುವೆ ಅವರ ಹೆಂಡತಿಯೊಡನೆ ಆನಂದದಿಂದ ಇರಾವಳು. ಆದರೆ ಒಂದೆರಡು ದಿವಸ ಮಾತ್ರ. ಆಕೆಗಾಗಿ ಒಂದು ಮತ್ತೆಯನ್ನು ಹಿಡು, ಮನೆಯ ಲಪ್ಪಿತಯನ್ನು ಮನೆಗೆ ಕರೆದುಕೊಂಡು ಹೋಗುವೆ.”

ಅಭಯಾಳ ಗಂಡ ಹೋರಟು ಹೋದೆ. ನಾನು ದಿನದ ಕೆಲಸದಲ್ಲಿ ಹೊಡಗಲು ಫ್ಯಾಲುಗಳನ್ನು ಎದುರಿಗೆ ಎಳಿದುಕೊಂಡೆ.

ಅವುಗಳ ಕೆಳಗಿದ್ದ ಅಭಯಾಳ ಕಾಗದದ ಹೇಳಿಗೆ ನನ್ನ ದೃಷ್ಟಿಯು ಹೋಯಿತು. ಬಳಕ ಆಕೆಯು ಬರೆದ ಎರಡು ಸುಲುಗಳನ್ನು ನಾನೆವೇಗ್ವೇ ಸಲ ಹಿಡಿದೆ; ಇನ್ನೂ ಎಪ್ಪು ಸಲ ಹಿಡುತ್ತಿದ್ದೆನೂ ಹೇಳಲಾರೆ. ಇಷ್ಟರಲ್ಲಿ ‘ಪ್ರ್ಯಾನ’ನು ಬಂದು “ಬಾಬಾಜೀ, ತಮ್ಮ ಮನೆಗೆ ಯಾವುವಾದರೂ ಕಾಗದ ಪತ್ರಗಳನ್ನು ಮಂಟ್ಟಿಸಬೇಕೇ?” ಎಂದ ನಾನು ಬೆಳ್ಳಿ ಕತ್ತೆತ್ತಿ ನೋಡಿದೆ— ಮದುರಿಗನ ಗಡಿಯಾರದಲ್ಲಿ ನಾಲ್ಕುವರಿ ಬಾಂಸಿತ್ತು ಆರಕೂನರು ತಮ್ಮ ತಮ್ಮ ದೈನಿಕ ಕಾರ್ಯಗಳನ್ನು ಮುಗಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ಹೋಗಿ ಬಿಟ್ಟಿದ್ದರು



